

ಬನಗರವಾಡಿ

ಅಂತರ ಭಾರತೀಯ ಪ್ರಸ್ತುತಮಾಲೆ

ಬನಗರವಾಡಿ

ವೆಂಕಟೇಶ ಹೂಡಗುಳಕರ್

ಆನುವಾದ:
ಭಾಸ್ಕರ ಗೋವಿಂದ ಗೋಪಲೆ



ನಾಯಕನಲ್ಲಿ ಬುಕ್ ಟ್ರಾನ್ಸ್‌ಲೇಷನ್, ಇಂಡಿಯಾ

ಮೊದಲ ಮುದ್ರಣ: 1971 (ಶಕ 1893)

ದ್ವಿತೀಯ ಮುದ್ರಣ: 1990 (ಶಕ 1912)

© ವೆಂಕಟೇಶ ಮಾಡಗುಳಕರ್

© ಕನ್ನಡ ಅನುವಾದ : ನಾಥನಲ್ ಬುಕ್ ಪ್ರಸ್, ಇಂಡಿಯಾ
ರೂ. 11.00

Original Title in Marathi : BANAGARWADI

by Venkatesh Madgulkar

Kannada Translation : BANAGARWADI

ನಿದೇಶಕರು, ನಾಥನಲ್ ಬುಕ್ ಪ್ರಸ್, ಇಂಡಿಯಾ,
ಎ-5, ಗ್ರೇನ್ ಲಾಕ್, ಹೆಸ ದಹಲಿ 110 016,
ಇವರಿಂದ ಪ್ರಕಟಿತ

‘ಬನಗರವಾಡಿ’ ಮತ್ತು ಸಮಕಾಲೀನ ಮರಾಠಿ ಕಾದಂಬರಿ

ಹೆತಕ್ಕೇತ ಮಾಡಗೂಳಕರ ಅವರ ‘ಬನಗರವಾಡಿ’ ಮೊದಲಬಾರಿಗೆ 1954ರಲ್ಲಿ ಮರಾಠಿ ಭಾವಯ ಸಾಪ್ತಾಹಿಕಪ್ರೈಸ್‌ದರ ದೀಪಾವಳಿ ವೀರೇವಾಂತದಲ್ಲಿ ಪ್ರಕಟವಾಯಿತು. ಮಾರನೇ ವರ್ಷವೇ ಈ ಕಾದಂಬರಿಯು ಪ್ರಸ್ತುತ ರೂಪವನ್ನು ತಾಳ ಓದುಗರ ಮೆಚ್ಚಿಗೆಯನ್ನು ಪಡೆಯಿತು. ಅಂದಿನ ಮರಾಠಿ ಕಾದಂಬರಿಗಳ ಬಗ್ಗೆ ಉತ್ತಾಹ ಹೀನರಾಗಿದ್ದ ಯುವಕರಿಗೂ ಸಹ ಈ ಕಾದಂಬರಿಯು ಆತ್ಮಂತ ಶ್ರಿಯವಾಯಿತು. 1958ರಲ್ಲಿ “ದ ವೀರೇಜ್ ಹ್ಯಾಸ್ ನೋ ವಾಲ್ಸ್” (The Village has no walls) ಎಂಬ ಶೀಫ್‌ಕೇಯಲ್ಲಿ ಇದರ ಅಂಗ್ಲಭಾವಾ ರೂಪಾಂತರ ಹೊರಬುದ್ಧಾಗ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಓದುಗರ ಮೆಚ್ಚಿಗೆ ಪಾತ್ರವಾಯಿತು. ಈ ರೂಪಾಂತರದ ವರದನೇ ಅವೃತ್ತಿ ಈಗ ಹೆಚ್ಚುಕೆಡಿಮೆ ಸಂಪೂರ್ಣವಾಗಿ ಮಾರಾಟವಾಗಿದೆ. ಅಂಗ್ಲ ಭಾವಯವೈ ಅಲ್ಲದೆ ದೇನಿಪ್ಪು ಭಾಷೆಗೂ ಈ ಕಾದಂಬರಿಯನ್ನು ಅನುವಾದಿಸಲಾಗಿದೆ. ಇವೈ ಅಲ್ಲದೆ “ಎ ಟ್ರಿಪರಿ ಆಫ್ ಏಷ್ನೋ ಶಾರ್ಪ್ ಸೇನ್ಸ್‌ರೀಸ್” (A Treasury of Asian Short Stories), “ಟ್ರೈಂಟಿಯಲ್ ಸೆಂಚರಿ ಏಷ್ಟ್” (Twentieth Century Asia) ಇವೇ ಮುಂತಾದ ಅಮೇರಿಕಾದ ಕಥಾಸಂಗ್ರಹಗಳಲ್ಲಿ ಈ ಕಾದಂಬರಿಯ ಕೆಲವು ಭಾಗಗಳನ್ನು ಪ್ರಕಟಿಸಲಾಗಿದೆ. ಭಾರತಕ್ಕೆ ಕೇವಲ ಪ್ರವಾಸಿಗರಾಗಿ ಬರದೇ ಗ್ರಾಮಾಣ ಜೀವನದ ಅಧ್ಯಯನ ಮಾಡುವ ‘ಶಾಂತಿ ನೇನೆ ಕೆಲಸಗಾರರು’ (Peace Corps Workers), ಸಮಾಜ ಶಾಸ್ತ್ರಜ್ಞರು ಇವರೇ ಮುಂತಾದವರಿಗೂ ಈ ಕಾದಂಬರಿ ಒಹಳ ಶ್ರಿಯವಾಗಿದೆ.

ಮರಾಠಿ ಸಾಹಿತ್ಯದಲ್ಲಿ ‘ಬನಗರವಾಡಿ’ ಇಂದಿಗೂ ಜನಪ್ರಿಯವಾಗಿರಲು ಬಹುಶಃ ಕಥಾ ನಿರೂಪಕೆಯ ಸರಳ ಶೈಲಿ ಒಂದು ಮುಖ್ಯ ಕಾರಣವಾಗಿರಬಹುದು. ಹಳ್ಳಿಯವನನ್ನು ಸಾಹಸಾತ್ಕರ ರೀತಿಯಲ್ಲಿ ವರ್ಣಣಸುವುದನ್ನಾಗಲೇ ಅಥವಾ ಹಳ್ಳಿಯ ಜೀವನದ ಆದರ್ಶಗಳನ್ನು ಕಲಾತ್ಮಕವಾಗಿ ವರ್ಣಣಸುವುದನ್ನಾಗಲ ಈ ಕಾದಂಬರಿಯಲ್ಲಿ ನಾವು ನೋಡುವುದಿಲ್ಲ. ಈ ಕಾದಂಬರಿಯಲ್ಲಿನ ಮುಖ್ಯ ಪಾತ್ರವೆಂದರೆ ಒಬ್ಬ ಬಾಹ್ಯಣ ಯುವಕ. ತನ್ನ ಜೀವನದಲ್ಲಿ ಮೊದಲನೆ ಕೆಲಸವಾದ ಪ್ರಾಥಮಿಕ ಶಾಲೆಯ ಅಧ್ಯಾಪಕ ವೃತ್ತಿಯನ್ನು ಆರಂಭಿಸಲು ಕುರುಬರ ವಸತಿಯಾದ ಬನಗರವಾಡಿ ಗ್ರಾಮಕ್ಕೆ ಈತನು ಬರುತ್ತಾನೆ. ಏಷಿಧ ಕಾರ್ಯಕ್ರಮಗೇಳಿಗೆ ಬಳಸಲು ಯೋಗ್ಯವಾದ ಒಂದು ಪುರಾತನ ಕಟ್ಟಡದಲ್ಲಿ ಈ ಶಾಲೆ ನಡೆಯಬೇಕಾಗಿದೆ. ಹಕ್ಕಿಗಳ ಚಿಲಿಷಿಲ ಮತ್ತು ಧೂಳು ಈ ಕಟ್ಟಡದ ಮುಖ್ಯ ಆಕರ್ಷಣಿ. ರಾಜನ ಆದಳತದಲ್ಲಿರುವ ಈ ಗ್ರಾಮಕ್ಕೆ ಸಂಬಂಧಿಸಿದ ಏದ್ದು ಇಲಾಖೆಯು ಅಧಿಕಾರಿಗಳು ಲೆಕ್ಕಾರ್ಥಿದಂತೆ ಕನಿಷ್ಠ ಮತ್ತಿಯು

ಕುಚೀ, ಮೇಜು ಇತ್ತಾದಿ ಸಲಕರಣೆಗಳನ್ನು ಶಾಲೆಗೆ ಒದಗಿಸಿದ ನಂತರ ಗ್ರಾಮದ ಕುರುಬರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಇನ್ನು ಈ ಕುರುಬರೋ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಕುರಿಗಳ ಒಂದೆ ಅಟ್ಟಿಲು ಆಸ್ಕ್ರಾರಾಗಿದ್ದಾರೆ. ಇದರಿಂದಾಗಿ ವಿದ್ಯಾಭ್ಯಾಸದ ಬಗ್ಗೆ ಮೊದಲು ಗ್ರಾಮಸ್ಥರಿಗೆ ತಿಳುವಳಿಕೆ ಕೊಟ್ಟಿರು; ನಂತರ ಕೆಲವು ಹುಡುಗರನ್ನು ಒಂದೆಡೆ ಸೇರಿಸಿ, ಶಾಲೆಯನ್ನು ಪ್ರಾರಂಭಿಸುವುದು ನಮ್ಮ ಉತ್ಸಾಹಶಾಲಿ ಅಧ್ಯಾಪಕನ ಮೊದಲ ಕರ್ತವ್ಯವಾಗಿದೆ. ಅವನ ಈ ಪ್ರಯುತ್ತದ್ದಲ್ಲಿ ಗ್ರಾಮದ ಮುಖ್ಯಸ್ಥನು ಅವನಿಗೆ ಬೆಂಬಲ ನೀಡುತ್ತಾನೆ. ಈ ಯುವಕನು ಕೇವಲ ಒಬ್ಬ ಅಧ್ಯಾಪಕನಾಗಿರದೆ ಗ್ರಾಮಸ್ಥರೂಪನೇ ಬರೆತು ಅವರ ಸುಖ-ಧಂಃಖಗಳಲ್ಲಿ ಭಾಗಿಯಾಗುತ್ತಾನೆ. ಒನಗರವಾಡಿ ಗ್ರಾಮದ ನಿತ್ಯಜೀವನವನ್ನು ನಮ್ಮ ಈ ಅಧ್ಯಾಪಕನು ಒಂದುಗರಿಗೆ ವಿವರವಾಗಿ ಪರಿಚಯ ಮಾಡಿಕೊಡುತ್ತಾನೆ. ಗ್ರಾಮಸ್ಥರ ಬೆಂಬಲದಿಂದಲೇ ಹೋಸದಾಗಿ ನಿರ್ಮಿತವಾಗುವ ವ್ಯಾಯಾಮ ಶಾಲೆಯನ್ನು ದೇವಪಾಲನೆಯಲ್ಲಿ ಆಸ್ಕ್ರಿಯುಳ್ಳ ದೋರೆಯು ಉದ್ಘಾಟಿಸಲು ಒಟ್ಟಿಕೊಳ್ಳುತ್ತಾನೆ. ಈ ಘಟನೆಯು ಗ್ರಾಮಸ್ಥರಿಗೆ ಅಪರಿಮಿತ ಅನಂದವನ್ನು ಇಟ್ಟಿಮಾಡುತ್ತದೆ. ಗ್ರಾಮದಲ್ಲಿನ ಕುರಿಸಾಕಾರೀಕೆ, ಕ್ರಿಷ್ಟಿ, ಗ್ರಾಮಸ್ಥರ ನಡುವಳಿ ಅಸೂಯೆ-ದ್ವೇಷಗಳು ಮತ್ತು ಬರಗಾಲದಿಂದ ಗ್ರಾಮಕ್ಕೆ ಉಂಟಾಗುವ ತೀವ್ರ ಹಾನಿ ಇವೆಲ್ಲವನ್ನೂ ಒಂದುಗರು ಅಧ್ಯಾಪಕನ ಮಾಧ್ಯಮದಿಂದ ಅಥವಾಮಾಡಿಕೊಳ್ಳುತ್ತಾರೆ. ಈ ಕಾರಣದಿಂದಲೇ ಒಂದುಗರಿಗೆ ಈ ಅಧ್ಯಾಪಕನು ಕಾದಂಬರಿಯ ಒಂದು ಮುಖ್ಯ ಪಾತ್ರ. ಶ್ರೀ ಹೆಂಕಟೇಶ ಮಾಡಗೊಳಿಕರ್ ಅವರು ಪಟ್ಟಣದಲ್ಲಿನ ಒಂದುಗರನ್ನು ತಾತ್ಕಾಲಿಕವಾಗಿ ಹೆಚ್ಚಿಯ ಜೀವನದಕ್ಕೆ ಶ್ರಮಪ್ಲದ ಬಿಂದುರುವುದೇ ಒನಗರವಾಡಿ ಕಾದಂಬರಿಯ ಯಶಸ್ವಿಗೆ ಕಾರಣ.

ಈ ಕಾದಂಬರಿಯು ತನ್ನದೇ ಆದ ಅಷ್ಟತ್ತವನ್ನು ಲ್ಲಿ ಪಾತ್ರಗಳ ಚಿತ್ರಕರಣ. ಇದರಲ್ಲಿ ಹೇಳಿಕೊಳ್ಳುವಂಥ ನಾಯಕರಾಗಲೇ ನಾಯಕಿಯರಾಗಲೇ ಇಲ್ಲ. ಏಳ ನಾಯಕರು ಕೆಲವರೇ ಇದ್ದಾರೆ. ಮತ್ತು ಅವರ ಕುಹಕಗಳು ಸರಳವಾದವು. ಇಲ್ಲಿನ ದುಷ್ಪತ್ಯಗಳು ನಿಷ್ಪತ್ಯಿತವಾದವು. ತಿಂಡಿಯ ಪೌಟ್ಟಣವೆಂದು ಆರಿತು ಕಂಡಿಯುವ ಕಳ್ಳನು ತನ್ನ ತಪ್ಪನ್ನು ಒಟ್ಟಿಕೊಳ್ಳಲು ಸಿದ್ಧನಾಗಿದ್ದಾನೆ. ಅವನ ದೃಷ್ಟಿಯಲ್ಲಿ ಇದು ಅಪರಾಧವಲ್ಲ. ಈ ಕಾದಂಬರಿಯಲ್ಲಿ ಕಾಮಪ್ರಚೋದನೆಯಾಗಲೇ, ಲೈಗಿಕ ವಿಶ್ಲೇಷಣೆಯಾಗಲೇ ಕಂಡುಬರುವುದಿಲ್ಲ. ಶೇಕು ಮತ್ತು ಅಂಜೇ ಈ ಎರಡು ಪಾತ್ರಗಳ ನಡುವೆ ಒಂದು ಸಣ್ಣ ಕಡಿ, ಪಕ್ಷದ ಹೆಚ್ಚಿಯ ಒಬ್ಬ ಏಧಿವೆ ಮತ್ತು ಒಬ್ಬ ರಾಮೋಷಿ ಇವರ ನಡುವಳಿ ಸಂಬಂಧ, ಇವರ್ವೇ ನಾವು ನೋಡುವುದು.

ಈ ಕಾದಂಬರಿಯು ಯಾವುದೇ ಸಾಂಪ್ರದಾಯಕ ಪದ್ದತಿಯನ್ನು ಅನುಸರಿಸಿಲ್ಲ. ಇದರಲ್ಲಿನ ಪಾತ್ರಗಳು ಹೆಚ್ಚಿಯ ಮುಖವಾದಗಳನ್ನು ಧರಿಸಿರುವ ಪಟ್ಟಣದ ಜೀವಿಗಳಲ್ಲ.

ಅವರ ನಡೆಸುತ್ತಿದ್ದೀ, ಆಚಾರ-ವಿಚಾರ, ವ್ಯಕ್ತಿತ್ವ—ಇವೆಲ್ಲವೂ ಹೀಗೆಯ ನಿತ್ಯಜೀವನದ ಒಂದು ಭಾಗವೇ ವಿನಾ ಹೊರಿಸಿಕ್ಕಲ್ಪಿ. ಅದ್ದರಿಂದ ಇಲ್ಲಿನ ಸಂಪೂರ್ಣ ಚಿತ್ರಣ ಜೀವತವಾದದ್ದು. ಅವರ ಸ್ವಾಭಾವಿಕ ನಡವಳಿಗಳು ಪಟ್ಟಣದ ಆದಂಬರಗಳಿಂದ ದೂರವಾಗಿವೆ. ಅವರು ತಮ್ಮ ಕವ್ಯಜೀವನದಲ್ಲಿ ಶಾಂತಿ ನೆಮ್ಮೆ ದಿಗಳನ್ನು ಕಾಣುತ್ತಾರೆ. ಅವರ ಜೀವನ ತಥ್ಯವು ಯಾವುದೇ ಯೋಜನೆಯ ಮೊಳಕೆಯಾಗದೆ ಅವರು ಜೀವನ ಪರ್ಯಾಯಕ ಪದುವ ಕವ್ಯಗಳ ಪರಿಣಾಮವಾಗಿದೆ.

ಕಾದಂಬರಿಯ ಪಾಠಗಳು ಒಳಗೊಂಡ ಒರಟು ಭಾಷೆ ಆ ಪ್ರದೇಶದ ಗೃಹಿಷಿನ್ನು ಪ್ರತಿಬಿಂಬಿಸುತ್ತದೆ. ಇದಕ್ಕಾಗಿಯೇ ಕಾದಂಬರಿಕಾರರು ಗ್ರಾಮಿಣ ಭಾಷೆಯನ್ನು ಒಳಗೊಂಡಿ. ಆದರೆ ಸಂದರ್ಭ ಮತ್ತು ಪಾಠಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಪಾಠಗಳ ಬೆಳವಣಿಗೆ ಮತ್ತು ಅವಗಳ ವಿಶ್ಲೇಷಣೆಗೆ ಎಲ್ಲಿ ಅವಶ್ಯಕವು ಅಲ್ಲಿ ಮಾತ್ರ ಈ ಭಾಷೆಯನ್ನು ಒಳಗೊಂಡಿ. ಇದೇ ಪ್ರಕಾರವಾಗಿ ಪಟ್ಟಣದ ಸುಧಾರಿಸಿದ ಭಾಷೆಯನ್ನು ಸಹ ಉಪಯೋಗಿಸಲಾಗಿದೆ. ಆದರೆ ಈ ಒಳಕೆಯಲ್ಲಿ ಸ್ವಾಭಾವಿಕವಾಗಿದೆ. ಇಲ್ಲಿನ ಕವ್ಯ-ಕಾರ್ಷಣಗಳೂ, ಸುಖ-ದುಖಗಳೂ ಗ್ರಾಮಿಣ ಪಂಗಡಗಳ ಸಾಂಪ್ರದಾಯಕ ಪದ್ದತಿಗಳನ್ನು ಅನುಸರಿಸಿದ್ದಾಗಿವೆ. ಇಲ್ಲಿಯ ಜೀವನವು ನಿಸರ್ಗದ ರೀತಿನೀತಿಗಳನ್ನೂ, ನಿರಂತರವಾಗಿ ನಡೆದುಬರುವ ಬದಲಾವಣೆಗಳನ್ನೂ ಮತ್ತು ಮನುಷ್ಯನ ಜೀವನ ಲಕ್ಷರಿಯನ್ನೂ ಅನುಸರಿಸಿದೆ. ಸ್ವಸ್ಥಿತಿ ಹಾಗೂ ಮನುಷ್ಯನ ಜೀವನ—ಇವೇ ‘ಒಸಗರವಾಡಿ’ಯ ಮುಖ್ಯ ತಥ್ಯವಾಗಿದೆ.

‘ಒಸಗರವಾಡಿ’ ಅತ್ಯಂತ ಜನಪ್ರಿಯ ಕಾದಂಬರಿಯಾಗಲು ಮತ್ತೊಂದು ಕಾರಣ ಪಂದರೆ 1935ರಿಂದ ಮಾರಾಟಿ ಕಾದಂಬರಿಯ ಏಕರೂಪತೆ. ಬೇಡೇಕರ್ ಅವರ ‘ರನಂಗನ್’ ಮತ್ತು ಇತರ ಕೆಲವು ಕಾದಂಬರಿಗಳು ಮಾತ್ರ ಈ ಹಾದಿಯನ್ನು ಅನುಸರಿಸಲಿಲ್ಲ. ಈ ಕಾಲದ ಕಾದಂಬರಿಗಳು ನಗರದಲ್ಲಿ ವಾಸಿಸುವ ಮಧ್ಯಸ್ಥವರ್ಗದ ಸಂಘಾರಗಳನ್ನು ಕುರಿತದ್ದಾಗಿದ್ದವು. ಮೊದಲೊದಲು ಈ ಕಾದಂಬರಿಗಳು ಒಂದುಗರಲ್ಲಿ ಅಭಿರುಚಿ ಮೂಡಿಸಿದರೂ ಬರಬರುತ್ತಾ ಬೇಸರವನ್ನು ಒಟ್ಟಿರುತ್ತಾರೆ. ತಡೆಯಿಲ್ಲದೆ ಪ್ರವಹಿಸುತ್ತಿದ್ದ ಮಾರಾಟ ಸಾಹಿತ್ಯವು ಈಗ ಸ್ವಭಾವಾದಂತೆ ಕಂಡುಬಂದಿತು. ಈ ಸ್ವಭಾವಿತ್ವದಲ್ಲಿ ವಿಮೋಚನೆಯೇ ಇಲ್ಲವೆಂಬ ಒಂದು ಭೇತಿ ತಲೆದೋರಿತು. ತರುಣ ಲೇಖಕರಿಗೆ ಇದು ಸ್ವಷ್ಟವಾಗಿ ಬದಲಾದಣಿ ಅನಿವಾರ್ಯವಾಯಿತು. ಹೀಗಾಗಿ ಇಲ್ಲಿಯ ವರೆಗೆ ಪ್ರಚೇತಿಸದೇ ಇದ್ದ ಗ್ರಾಮಿಣ ಚಿತ್ರಣವನ್ನು ಮಾರಾಟಿ ಕಾದಂಬರಿ ಹೊಕ್ಕು, ಗ್ರಾಮಿಣ ಕಾದಂಬರಿಗಳಿಗೆ ಜನ್ಮಿಸ್ತೇತು.

ಪಟ್ಟಣಗಳಲ್ಲಿ ವಾಸಿಸುವ ಬದವರು, ಗ್ರಾಮಿಣ ಪಂಗಡಗಳು ಮತ್ತು ಬುಡಕಟ್ಟು ಜನಾಂಗ ಇವರುಗಳನ್ನು ಕುರಿತ ಕಾದಂಬರಿಗಳು ಈಗ ಹೇಳಬಲೂರಂಭಿಸಿ

ಅಂದಿನ ಮಾದರಿಯಾದವು. ಸಮಾಜದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದು, ಇಲ್ಲಿಯ ವರೀಗೆ ಕಾದಂಬರಿಕಾರರ ದೃಷ್ಟಿಗೆ ಬೀಳದಿದ್ದ ಅನೇಕ ಪಂಗಡಗಳ ಬಗ್ಗೆ ಕಾದಂಬರಿಗಳು ಹೊರಬಂದವು. ಇಂತಹ ಕಥೆಗಳನ್ನು ಬರಯುವಾಗ ಲೇಖಿಕರು ಪಾತ್ರಗಳ ಬಗ್ಗೆ ಕರುಣಾಪ್ಯದಯಿಗಳಾಗುತ್ತಿದ್ದ ರೆಂದು ಹೇಳಿದರೆ ಅದು ಅತಿಶಯೋಕ್ತಯಾಗಲಾರದು. ಏಷಪರಿ ಶೀರೋಕರ್, ತೋಕಲ್, ಡಿಗೆ ಮೊದಲಾದವರ ಕೃತಿಗಳಲ್ಲಿ ಈ ಬಗ್ಗೆಯ ಕರುಕೆ ಚೆನ್ನಾಗಿ ಕಂಡುಬರುತ್ತದೆ. ಇದರಿಂದಾಗಿ ಈ ಕಾದಂಬರಿಗಳು ವಾಸ್ತವಿಕತೆಯಿಂದ ದೂರವಿರುತ್ತವೆ. ಕಾದಂಬರಿ ಓದುಗರಿಗೆ ಸ್ವಾಭಾವಿಕ ಸೃಷ್ಟಿಯಂತೆ ಕಂಡುಬರಬೇಕಾದರೆ ಕಥೆಯಲ್ಲಿನ ಪಾತ್ರಗಳು ಜೀವಂತವಾಗಿದ್ದು, ಓದುಗರಿಂದನೆ ಬರೆಯಬೇಕು.

ಇಸಗರವಾಡಿ ಗ್ರಾಮದ ಕುರುಬರ ಪ್ರವಂಚ ಕೊಳ್ಳು ಮತ್ತು ಕಷ್ಟಗಳಿಂದ ಕೂಡಿದೆ. ಪಟ್ಟಣಗಳ ಸಂಕ್ಷ್ಯೆ ಮತ್ತು ನಾಗರಿಕತೆ ಇಲ್ಲಿ ಲವಲೇಶವೂ ಇಲ್ಲ. ಈ ಜನಾಂಗದ ಕಷ್ಟ ಜೀವನ, ಆದಕ್ಕಾಗಿ ಅವರು ಧೀಯಗೆದದೆ ಇರುವುದು. ಕುರುಬರ ಅಜ್ಞಾನ, ಮಿದ್ಯಾಭ್ಯಾಸದ ಕಡೆ ಅವರ ನೀರುಕ್ಷೇತ್ರ, ಅವರು ಎದುರಿಸುವ ಸ್ವೇಸರಿಕ್ಕ ಅಪಘಾತ ಪೂರ್ತು, ಎಲ್ಲಿಕ್ಕೂಡಲೂ ಹೆಚ್ಚಾಗಿ ‘ಒಸಗರವಾಡಿ’ ಎಂದು ಹೆಸರು ಬರಲು ಕಾರಣವಾದ ಸೂರ್ಯನ ಕಿರಣಗಳಿಂದ ಸುಟ್ಟಿರುವ ಗುಡಿಸಲುಗಳು—ಈ ಎಲ್ಲ ಅಂಶಗಳನ್ನೂ ಮನವೊಪ್ಪುವ ರೀತಿಯಲ್ಲಿ ಈ ಕಾದಂಬರಿಯಲ್ಲಿ ವರ್ಣಿಸಲಾಗಿದೆ.

‘ಒಸಗರವಾಡಿ’ ವೇಳಬೇಕೆ ಮಂಥಗ್ರಾಹಿಕರ್ ಅವರ ಮೊಟ್ಟಮೊದಲನೆ ಕಾದಂಬರಿ. ಆದರೂ ಅವರನ್ನು ಸಣ್ಣ ಕಥೆಗಳ ಅಗ್ರ ಬರಹಕಾರರೆಂದು ಅನೇಕ ವರ್ಣನೆಗಳ ಕಾಲ ಪರಿಗಣಿಸಲಾಗಿತ್ತು. ಹೀಗೆಯ ಜೀವನದ ಬಗ್ಗೆ ಸಣ್ಣ ಕಥೆಗಳನ್ನೂ ಲೇಖಿಸಿಗಳನ್ನೂ ಅವರು ಬರೆದಿದ್ದಾರೆ. ಗಾಂಧಿಜೀಯವರ ಕೊಲೆಯ ಸಂತರದ ಫಂಟನೆಗಳನ್ನು ಪರಶೀಲಿಸುವ ‘ಪತ್ರಾಳ’ ಅವರ ವರದನೆ ಕಾದಂಬರಿ. ಆದರೆ ಇದು ‘ಒಸಗರವಾಡಿ’ಯಪ್ಪು ಜನಸ್ತಿಯವಾಗಲಿಲ್ಲ. ಸಣ್ಣ ಕಥೆಗಳನ್ನು ಮತ್ತು ಲೇಖನಗಳನ್ನು ಬರಯುವುದನ್ನು ಅವರು ಮುಂದುವರೆಸಿದ್ದಾರೆ. ಮಾರಾಟ ಕಾದಂಬರಿಕಾರರಲ್ಲಿ ಅವರು ಅಗ್ರಸ್ಥಾನವನ್ನು ಪಡೆಯುವುದರಲ್ಲಿ ‘ಒಸಗರವಾಡಿ’ಯ ಪ್ರಭಾವ ಮಹತ್ವದ್ದು. ಗ್ರಾಮಾಂಶ ಕಾದಂಬರಿಗಳನ್ನು ರಚಿಸಿದವರ ವ್ಯಕ್ತಿ ಮಂಥಗ್ರಾಹಿಕರ್ ಅವರಲ್ಲದೆ ಇನ್ನೂ ಕೆಲವರಿದ್ದಾರೆ. ಪಟ್ಟಿಮು ಕರಾವಳಿಯ ದರನಾಯ್ಕ್, ಮುರದ್, ದಾಪ್ತೇಲಿ ಮುಂತಾದ ಪ್ರದೇಶಗಳ ಬಗ್ಗೆ ಎನ್. ಎನ್. ಪೆಂಡ್ರೆ ಅವರೂ ಸದ್ ಇಡೆ ಸಮಯದಲ್ಲಿ ಬರೆಯು ತ್ವಿದ್ದರು. ಆದರೆ ಗ್ರಾಮಾಂಶ ಪ್ರದೇಶದ ಕೆಳದಜ್ಞೆಯ ಅಫ್ವಾ ಓಂದುಳಿದ ಜನಾಂಗದವರೇ ಪೆಂಡ್ರೆ ಅವರ ಕಾದಂಬರಿಗಳ ಮುಖ್ಯ ವಿಷಯವಾಗಿರಲ್ಲ. ಆವರು ಹೆಚ್ಚಾಗಿ ಮಧ್ಯಮ ವರ್ಗದ ಬ್ರಾಹ್ಮಣರ ಬಗ್ಗೆ ಬರೆಯುತ್ತಿದ್ದರು. ಆವರು ಬರೆದಿರುವ “ದ್ವಾಪರ್” ‘ಒಸಗರವಾಡಿ’ಯಂತೆ ಒಬ್ಬ ಅಧ್ಯಾತ್ಮಕನನ್ನು ಕುರಿತದ್ದಾಗಿದೆ. ಆದರೆ

‘ಬನಗರವಾಡಿ’ಯ ಅಥ್ವಾಪಕ ಕಥಾ ನಿರೂಪಕನಾದರೆ ‘ಹದ್ದಾಪರ್’ನ ಅಥ್ವಾಪಕ ಕಥಾನಾಯಕನಾಗಿದ್ದಾನೆ. ಅವರ ಕಥೆಗಳಲ್ಲಿನ ಅನೇಕ ಪಾತ್ರಗಳು ಸಮಾಜದ ಪರಿಳಿತ ಗಳಲ್ಲಿ ಮೇಲೆ ಮೇಲೆ ಹೋಗಲು ಪ್ರಯತ್ನಿಸುತ್ತಾರೆ ಅಥವಾ ಹಳ್ಳಿಯಿಂದ ತಾಲ್ಕೂಕಿಗೆ ಮತ್ತೆ ಅಲ್ಲಿಂದ ಪಟ್ಟಣಕ್ಕೆ ಹೋಗಲು ಯಶ್ಚಿಸುತ್ತಾರೆ.

ಈದ ಹತ್ತು ಹದನೆದು ವರುಂಗಳಲ್ಲಿ ಮರಾಠಿ ಕಾದಂಬರಿಯು ಹಳ್ಳಿಯಿಂದ ಮತ್ತೆ ಪಟ್ಟಣದ ಕಡೆ ಸಾಗಿದೆ. ಪಟ್ಟಣಗಳಲ್ಲಿನ ಬಡವರು, ಗುಡಿಸಲುಗಳಲ್ಲಿ ವಾಸಿಸು ವರು ಇಲ್ಲವೇ ಸಣ್ಣ ಸಣ್ಣ ನಗರಗಳ ಜನರ ಜೀವನ—ಇವುಗಳ ಬಗ್ಗೆ ಅನೇಕ ತರುಣ ಕಾದಂಬರಿಕಾರರು ಬರೆದಿದ್ದಾರೆ. ಜಯವಂತ ದಲ್ಲಿ ಅವರ ‘ಚಕ್ರ’, ಎಂ. ಎಂ. ಕರಣಕರ ಇವರ ‘ಮೌರಿಂಜಿ ಖಾದಿ’, ಬಾಪು ಪಾಧ್ಯ ಅವರ ‘ವಾಸು ನಕ’ ಇವುಗಳು ಆ ಗುಂಟಿಗೆ ಸೇರಿದ ಕಾದಂಬರಿಗಳು. ಕಾದಂಬರಿಕಾರರ ಮತ್ತೊಂದು ಪಂಗಡವು ನಗರಗಳಲ್ಲಿನ ಕೋರತೆಗಳನ್ನು ಚಿತ್ರಿಸುವಲ್ಲಿ ತೋಡಿಗಿದೆ. ಧಿಡೇಶಿಯರ ಮಾದರಿಯನ್ನು ಅನುಸರಿಸಿ ಇಂತಹ ಕಾದಂಬರಿಗಳು ಉದ್ದೇಶಿಸುವಂತೆ ಕಂಡುಬರುತ್ತದೆ. ಆದರೆ ಅವರ ಚಿತ್ರಣವು ಕೇವಲ ಭಾರತದ ಜೀವನವೇ ಆಗಿದ್ದು, ಅವರು ನಿಖೇತರಾಗಿ ಸತ್ಯಾಂಶವನ್ನು ಹೊರಗೆಡದಲು ಆರೋಪಿಸಿದಿದ್ದಾರೆ. ಇಂಥಷ್ಟಾಗಳ ಪ್ರಕ್ರಿಯೆ ಮುಖ್ಯವಾದ ವೆಂದರೆ ಬಾಲಚೂಡು ನೇಮದೆ ಅವರ ‘ಕೋಸಲ’ ಮತ್ತು ಬಾಪು ಪಾಧ್ಯ ಅವರ ‘ಬ್ಯಾರಿಸ್ಟರ್’ ಅನಿರುದ್ದ ಧೋಪೇಶ್ವರ್ಕರ್.

ಮರಾಠಿ ಕಾದಂಬರಿಯು ನಾನಾ ಕಾರಣಗಳಿಂದಾಗಿ ನಾನಾ ರೀತಿಯಲ್ಲಿ ಬೆಳೆದಿದೆ. ಆದರೆ ಈ ಸಂದರ್ಭದಲ್ಲಿ ಅವುಗಳನ್ನೆಲ್ಲ ವಿವರಿಸುವ ಅವಶ್ಯಕತೆ ಇಲ್ಲ. ಪಡ್ಡ ಮತ್ತು ಸಣ್ಣ ಕಥೆಗಳತ್ತೇಯೇ ಮರಾಠಿ ಕಾದಂಬರಿಯು ಸಹ ಎರಡನೇ ಮಹಾಯುದ್ಧದ ನಂತರ ಸಾಂಪ್ರದಾಯಕ ಪದ್ದತಿಯಿಂದ ದೂರವಾಗಿ ಹೊಸ ಹೊಸ ಅಥ್ವಾಯಗಳನ್ನು ಪಡೆದಿದೆ. ಈ ಮಹಾದರಿಯ ಬೆಳವಣಿಗೆ ಸರ್ವತೋಮುಖವಾಗಿದೆ. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ಈ ಬೆಳವಣಿಗೆ ಇನ್ನೂ ಅತ್ಯಾತ್ಮ ಮುಟ್ಟಿದಲ್ಲೋ ಇದೆ. ಮರಾಠಿ ಕಾದಂಬರಿಯ ಬೆಳವಣಿಗೆಯ ಹಂತವು ಯಾವ ಮಾಟ್ಟವನ್ನು ತಲುಪಬಹುದೆಂದು ನಿರೀಕ್ಷಿಸಲಾಗಿತ್ತೋ ಆ ಮಟ್ಟಕ್ಕೆ ಅದಿನ್ನೂ ತಲುಪಿಲ್ಲ. ಆದಾಗ್ಯೂ ವಿವೇಚನಾ ಹಾಗೂ ವಿವಾರಣೆಯ ಲಕ್ಷಣಗಳು ಮರಾಠಿ ಕಾದಂಬರಿಯಲ್ಲಿ ಸಾಕಷ್ಟು ಕಾಣಿಸಿಕೊಂಡಿರುವುದರಿಂದ ಸಾಹಕ್ತ್ಯದ ಈ ವಿಭಾಗದ ಬೆಳವಣಿಗೆಗೆ ತಡೆಯಲ್ಲಿಮೇಬ ಧೈಯರ್ ಮೂಡಿದೆ. ಒಂದುನೂರ ಇಪ್ಪತ್ತು ದು ಪರಿಗಳ ನಂತರ, ಇಂದು, ಮರಾಠಿ ಕಾದಂಬರಿಯು ಓಜನ್ನಿಂದ ಕೂಡಿ, ಅಭವಧಿಹೊಂದುತ್ತಿರುವ ಕಲೆಯಾಗಿದೆ. ಈ ಎಲ್ಲಾ ಸ್ವಾಗತಾರ್ಥ ಬೆಳವಣಿಗೆಯಲ್ಲಿ ಹಳ್ಳಿಯ ಚಿತ್ರಣವನ್ನು ಕುರಿತ ಉತ್ತಮ ಕಲೆಗೆ ‘ಬನಗರವಾಡಿ’ಯ ಉದಾಹರಣೆ ಸಾಬಿ ಇಲ್ಲಿದ್ದಾಗಿದೆ.

೮

ರೊಟ್ಟಿ ಗಂಟು ಕಟ್ಟಿಕೊಂಡು ನಾ ಬನಗರವಾಡಿಗೆ ಹೋರಣಿದ್ದೆ.

ಇನ್ನೂ ಕತ್ತಲು ಕವಿದಿತ್ತು. ತಾರಗೆಗಳು ಮಿಸುಗುತ್ತಿದ್ದವು. ಇದುರಿಗೆ ಅಂತು ದೊಂಕಾಗಿ ನಡೆದ ದಾರಿ ಮನುಕು ಮಸಕಾಗಿ ಕಾಣುತ್ತಿತ್ತು. ಇನ್ನೂ ರಾಶಿ ಎಷ್ಟೀದೆ, ಎಮ್ಮೋತ್ತಿನ ಮೇಲೆ ಬೆಳಕು ಹರಿಯುವದು ಇದ್ದೆಲ್ಲ ನಿಷ್ಟು ತಮಾಗಿ ಹೇಳುವುದು ಸಾಧ್ಯ ವಿರಲಿಲ್ಲ. ನಾನು ಬಹಳ ಚೇಗ ಹೋರಣಿನೇನೋ ಏಬಿ ಸಂಶಯವು ತಲೆಮೋರವತ್ತಿತ್ತು. ನನ್ನ ಹೆಚ್ಚಿಗಳ ಸಪ್ಪೆಳವೇ ನನಗೆ ದೊಡ್ಡದೆಂದನಿಸುತ್ತಿತ್ತು. ಬಹಳ ಹೊತ್ತು ನಡೆದದ್ದರಿಂದ, ಮೈಯಲ್ಲಿ ತಾಲಬುದ್ದತೆ ಬಂದಂತಾಗಿತ್ತು.

ಇದಕ್ಕೂ ಮೊದಲು ಬನಗರವಾಡಿಗೆ ಎಂದೂ ಹೋಗದೆ ಇದ್ದದ್ದರಿಂದ, ದಾರಿ ತಪ್ಪುವುದೇನೇ ಎಂದನಿಸುತ್ತಿತ್ತು. ಆ ಉಂರು ಹೇಗಿದ್ದೀತು, ಅಲ್ಲಿಯ ಜನ ಹೇಗಿರ ಬಹುದು, ಅಲ್ಲಿಗೆ ಹೋದ ಮೇಲೆ ಇರುವದಲ್ಲಿ ಇವೇ ಮೊದಲಾದ ಪ್ರಶ್ನೆಗಳು ಮನಸಿ ನಲ್ಲಿ ಬಿಳುತ್ತಿದ್ದವು. ಏರಡು ದಿನ ಇದ್ದು ಅಲ್ಲಿಯ ಪರಿಸ್ಥಿತಿ ಕಂಡು ತಿರುಗಿ ಮನಗೆ ಬರುವದಿತ್ತು. ಅಲ್ಲಿ ಕಾಯಮಾಗಿ ಇರಬೇಕಾದ್ದರಿಂದ ಕೆಲವು ಸಾಮಾನುಗಳನ್ನು ಒಯ್ಯಿ ವದು ಅವಶ್ಯವಿತ್ತು. ಇವತ್ತು ನಾ ಬರಿ ಒಂದು ಧೋತರ, ಹೊದ್ದುಕೊಳ್ಳಲಿಕ್ಕೆ ಒಂದು ಚಾದರ ಮತ್ತು ಏರಡು ಅರಿವಿ ಇವ್ವೇ ತೆಗೊಂಡು ಹೋರಣಿದ್ದೆ.

ಬ್ಯೇಲಿನಲ್ಲಿ ತಂಗಾಳಿ ಬಿಸುತ್ತಿತ್ತು. ತಾರಗೆಗಳು ಮಂದವಾಗಹತ್ತಿದ್ದವು. ಇತ್ತು ಬೆಳದಿಂಗಳೂ ಅಲ್ಲ. ಅತ್ಯ ಬೆಳಕೂ ಹರಿದಿಲ್ಲ, ಬೇವು-ಜಾಲಿ ಗಿಡಗಳ ಪಂಚಿತ ವಾಸನೆ ಬರುತ್ತಿತ್ತು. ದಾರಿ ಮೇಲನ ಧೂಳಿ ತಂಪು ಅನಿಸುತ್ತಿತ್ತು.

ನೋಡ ನೋಡುತ್ತಿರುವಳೇ ಕತ್ತಲು ವಾಯವಾಯಿತು. ಸುತ್ತುಲಿನ ಸೃಷ್ಟಿ ಕಾಣಹತ್ತಿತ್ತು. ಗಿಡಗರಿ. ಕಲ್ಲುಬಂಡೆಗಳಿಗೆ ಆಕಾರ ಬರತೊಡಗಿತು. ತಾರಗಳಿಲ್ಲ ಮಾಯವಾದವು. ಚಿಮ್ಮಂಡಿಯ ದನಿ ಅಡಗಿತ್ತು. ನಿಷ್ಣೆ ವಾಡಿ ಎದ್ದ ಕಾಗೆಗಳ ಕಾವಕಾವ ಕೇಳಿಸ ಹತ್ತಿತ್ತು.

ಕೊವು ಹಳದಿ ಸೂರ್ಯನು ಬ್ಯೇಲಿನಾಚಿಯಿಂದ ಮೇಲಕ್ಕೆರುತ್ತಿದ್ದನು. ಹನರು ಮೂಡಿಯ ಬೆಳಕಿಗೆ ಹಳದಿ ಅಂಚು ಕಾಣಹತ್ತಿತ್ತು. ಬಾರಿ ಗಿಡಲ್ಲಿ ಅಡಿದ್ದ ಗೂರವಂಕ ಎಚ್ಚರಾದವು. ರೆಕ್ಕೆ ಹಾರಿಸುತ್ತು, ಕುಣಿಯುತ್ತ ಕಿಲಿಬಿಲಿ ಮಾಡಹತ್ತಿದವು. ಕಂಟಿಗಳಿಲ್ಲಿ ಕೂತ ಹಕ್ಕೆ ರೆಕ್ಕೆ ಪಸರಿಸಿ, ಕಾಲಮ್ಮಾಲೆ ನಿಂತು ದನಿ ಮಾಡಹತ್ತಿದವು. ಕಾಗೆಗಳು ಹಾರಾಡಹತ್ತಿದವು.

ಬ್ಯೇಲಿನಲ್ಲಿ ಬಣಿಗಿದ ಮಲ್ಲು ಸೂರ್ಯನ ಮೊದಲ ಕಿರಣಗಳಿಂದ ಎಚ್ಚೆತ್ತಿತು. ಹಂಲ್ಲಿನಲ್ಲಿ ಅಡಗಿದ ಮಳಗಳ ಜಗತ್ತಿಗೆ ಬೆಳಗಾಗಿತ್ತು. ಭೋರಂಗಿ ಗಿಡಗಿಮಿ ತಿರುಗು

ಹತ್ತಿದವು. ಚಿಟ್ಟೆಗಳು ಹಾರಾಡ ಹತ್ತಿದವು. ಓತಿಕಾಟ ಸರದಾಡ ಹತ್ತಿದವು. ಬೈಲಿನಲ್ಲಿ ಗುಂಪುಗುಂಪಾಗಿ ಒಳಗೆ ಅಡಗಿದ ಗುಂಡಿ ಹೆಳಗಳು, ಒಳಗೆ ಜಾರಿ ಬೀಳುವ ಹೆಚ್ಚಿನನ್ನು ಮಣಿನಲ್ಲಿ ಅಡಗಿ, ತನ್ನಲು ಸಜ್ಜಾಗಿದ್ದವು. ಬೈಲಿನೊಳಗಿನ ಬಿಲದೊಳಗಿಂದ ಉಡಗಳು ತಮ್ಮ ಮುಖ ಹೋರಗೆ ತೆಗೆದು, ಕೊರಳ ಕೆಳಗಿನ ಭಾಗವನ್ನು ಅಲೆದಾಡಿಸುತ್ತು. ಕೇಟಕಗಳು ತಮ್ಮ ನಾಲಿಗೆಳ ಹಿಡಿತದಲ್ಲಿ ಬರುವ ದಾರಿ ಕಾಯುತ್ತಿದ್ದವು.

ಹಕ್ಕಿ ಗಿಡ ಬಿಟ್ಟು, ದಾರಿಯ ಮೇಲೆ ಬಂದು ಸಡಗರದಿಂದ, ಗೋಳಾ ಅಳಗಾಡಿ ಸುತ್ತು, ಧೂಳಿಯಲ್ಲಿ ಬಿದ್ದ ಹುಲ್ಲಿನ ಬೀಜ ತನ್ನ ತ್ವಿದ್ದವು. ಸಪಾಟಾದ ಧೂಳಿಯಲ್ಲಿ ಅವುಗಳ ಪಾದಗಳು ಮೂಡಿ ನಕ್ಕೆ ತಯಾರಾಗುತ್ತಿತ್ತು.

ಬೆನ್ನ ಮೇಲಿದ್ದ ಕೇಲ ಕೈಯಲ್ಲಿ ಹಿಡಿದು ನಾನು ವೇಗದಿಂದ ವಣಿಂದ ಸಾಗಕತ್ತಿದೆ. ಬರಗಾಲಿನಿಂದ ಧೂಳಿ ಮೇಲಕ್ಕೆ ಹಾರುತ್ತಿತ್ತು. ಪಾಯಜಮಾ ಘಡಘಡ ಸಪ್ಪಳ ಮಾಡುತ್ತಿತ್ತು. ಅದನ್ನು ಕೇಳಿ ದಾರಿಯ ಮೇಲಿದ್ದ ಹಕ್ಕಿಗಳು ಎತ್ತರಕ್ಕೆ ಹಾರ ಹತ್ತಿದವು. ಉದ್ದುದ್ದ ಹೆಚ್ಚೆ ಹಾಕುತ್ತೆ ನಾನು ನಡದೆ. ನಡೆದು ನಡೆದು ಹೊಟ್ಟಿ ಒಳಕ್ಕೆ ಹೋಗಿತ್ತು. ಚೀಲದಲ್ಲಿದ್ದ ರೂಟಿ, ಬೆಳ್ಳು ಇ ಚಟ್ಟೆ ಮತ್ತು, ಸಂದಗೆಗಳ ವಾಸನೆ ಘಂಘಾಮಿಸುತ್ತಿತ್ತು. ನಾನು ನೀಟಾಗಿ ಹೆಚ್ಚೆ ಇದತಾನೇ ಇದ್ದೆ. ಬೆರಳೊಳಗಿಂದ ಧೂಳಿ ಮೇಲಕ್ಕೆ ಬರುತ್ತಾ ಇತ್ತು. ಪಾದ ಧೂಳಿಯಾಗಿತ್ತು. ಪಾಯಜಮಾ ಹೊಲಸಾಗುತ್ತಾ ಇತ್ತು. ದಾರಿ ಇನ್ನೂ ದೂರವಾಗಿತ್ತು.

ಹಳದಿ ಕಂಡು ಬಣ್ಣಿದ ಬೈಲು ಸುತ್ತುಲೂ ಹಬ್ಬಿತ್ತು. ನೋಡಿದಲ್ಲೆಲ್ಲಾ ಬರೇ ಬೈಲು! ಈ ಬೈಲು ಹೊತ್ತು ಏರಿದಂತೆ, ಬಿಸುಲಿನ ತಾಪದಿಂದ ಸ್ವಲ್ಪ ಹಸಿರು ಮತ್ತು ಮ್ಯಾಂಗ್ರಾವಾಗಿ ಕಾಣಹತ್ತಿತ್ತು. ಅಲ್ಲಿಲ್ಲ ತೆಗ್ಗಿನಲ್ಲಿ ಸ್ವಲ್ಪ ಹಸಿರು ಕಾಣಿಸುತ್ತಿತ್ತು. ಇದನ್ನು ಬಿಟ್ಟರೆ ನೋಡಿದಲ್ಲಿಲ್ಲ ಬರೀ ಕಲ್ಲು ಬಂಡೆಗಳು ಕಾಣುತ್ತಿದ್ದವು. ಬಾರಿ, ಜಾಲಿ ಕಂಟಿಹಾಂಗ ಕಾಣುತ್ತಿದ್ದವು. ಇವುಗಳ ನಡುವೆ ಧೂಳಿನಿಂದ ತುಂಬಿದ ಕಿರಿದಾದ, ಕಲ್ಲುಗಳಿಂದ ಎತ್ತರವಾದ ಚಕಡಿ ದಾರಿ ಹಾಯ್ದಿತ್ತು.

ಸೂರ್ಯ ಸಾವಕಾಶವಾಗಿ ಮೇಲಕ್ಕೇರುತ್ತಿದ್ದ. ನಸುಕಿನಲ್ಲಿ ಸೌಮ್ಯವೆನಿಸಿದ ಬೈಲು ಈಗ ರಣವೆನಿಸುತ್ತಿತ್ತು. ಬೆಳಗಿನಲ್ಲಿ ಕೇಳಬರುತ್ತಿದ್ದ ಹಕ್ಕಿಗಳ ಚಿಲಿಹಿಲ ಈಗಲೇ ಕಡಿಮೆ ಯಾಗಿತ್ತು. ಅಲ್ಲಲ್ಲಿ ಮಣಿ ಬಣ್ಣಿದ ಗುಬ್ಬಿ, ಎತ್ತರ ಹಾರಿ, ಬಾಣವಂತ ಕೆಳಗೆ ಬರುವದು ಕಾಣುತ್ತಿತ್ತು. ಹದ್ದೊಂದು ವೇಗದಿಂದ ಕೆಳಗೆ ಬಂದದ್ದನ್ನು ನೋಡಿ ಚಿಕ್ಕ ಹಕ್ಕಿಗಳು ಅಂಜಿ ಗೊಂದಲವೆಬ್ಬಿಸಿದವು.

ವಣಿಂದೆ ವಣಿಂದೆ ಸಾಗಿದಂತೆ ಕೆಂಪು, ಯಂತಿ ಭೂಮಿಗಳ ತುಂಡು ಅಲ್ಲಲ್ಲಿ ಬಿದ್ದಂತೆ ಕಾಣಹತ್ತಿದವು. ನೀರು ಕಾಣಿದ ಭೂಮಿ ಬಿಸುಲಿನಿಂದ ಬಿರುಕುಬಿಟ್ಟಿತ್ತು. ಕಾಲು ಒಳಗೆ ಹೋಗುವಮ್ಯಾ ಬಿರುಕುಗಳಿದ್ದವು. ಈ ಭೂಮಿ ಕಂಡೊಡನೆ ಜನವಸತಿ ಸಮಿಂಧಲಿ

ಬೇಕೆಂದು ಅನಿಸಿ ನಾನು ಕ್ಷೀತಿಜದತ್ತ ನೋಡ ಹತ್ತಿದೆ. ಆದರೆ ಇನ್ನೂ ಮನೆಗಳು ಕಾಣು ತ್ರಿರಲ್ಲಿ. ಗಿಡಗಳ ತೋಪ್ಯಾ ಕಾಣುತ್ತಿರಲ್ಲಿ.

ಎಲ್ಲ ಕಡೆಯಲ್ಲಿಯೂ ರಣ ಬಿಸಿಲು, ನಸುಕಿನಲ್ಲಿ ತಂಪು ಅನಿಸುವ ಧೂಳು ಈಗ ಕಾದಿತ್ತು. ನೊಣಗಳ ಗುಂಪ್ಯಾಂದು ನನ್ನ ತಲೆಯ ಮೇಲೆ ಹಾರಾಡಹತ್ತಿತು. ಅವುಗಳ ದನಿಯಿಂದ ನಾನು ಬೇಸರಗೊಂಡೆ. ಬೊಸ್ಟಿಗೆ ಬೀಸುತ್ತೆ ಅವನ್ನು ಹಾರಿಸುವ ಪ್ರಯತ್ನ ಮಾಡಿದೆ. ಆದರೆ ಅವೇನು ಹೋಗಲಿಲ್ಲ. ನೂರಿನ್ನೂರು ನೊಣಗಳು ಹಾಗೇ ನನ್ನ ತಲೆಯ ಸುತ್ತು ಹಾರುತ್ತಲೇ ಇದ್ದವು. ಈ ಮನುಷ್ಯ ಜನವಸತಿಯತ್ತ ಹೊರಟಿರ ಬೇಕು, ಅವನಿಗೆ ವಸತಿ ಎಲ್ಲಿದೆ ಎಂಬುದು ಗೂತ್ತಿರಬೇಕು, ಇವನ ಜೊತೆ ಹೋದರೆ ತಮಗೂ ಬೇಕಾದ, ಹೊಲಸು, ರಾಡಿ, ಬಚ್ಚೆ ಲ ನೀರು ಹರಿಯುತ್ತಿದ್ದ ಸ್ಥಳಕ್ಕೆ ಚುಟ್ಟು ವದು ಸಾಧ್ಯ, ಎಂಬ ನಂಬುಗೆಯಿಂದ ನನ್ನ ತಲೆ ಸುತ್ತಲೂ ಆವರಿಸಿ ಈ ನೊಣಗಳು ನನ್ನೊಡನೆಯೇ ಹೊರಟಿವು.

ಸುತ್ತು ಮತ್ತು ಬೈಲು, ಸೆಜ್ಜೆಯ ಕೆಂಪು ಭೂಮಿ ಮತ್ತು ನಡುವೆ ಸುಸ್ತುಗಿ ಬಿದ್ದಂಥ ಮೂವತ್ತು ಮೂವತ್ತು ಮನೆಗಳಿಂದ ಬನಗರವಾಡಿ. ಹೆಚ್ಚಾಗಿ ಎಲ್ಲ ಮನೆಗಳ ಗೋಡೆಗಳು ಮಾನ್ಯ ನವಿದ್ಯು, ಕರೆಹಂಚಿನ ಭವ್ಯ ರಗಳಿಂದವು. ಕೆಲವು ಮನೆಗಳು ಮೇಲುಂದಿ ಹಾಕಿದ್ದವೂ ಇದ್ದವು. ಬಹುಶಃ ಎಲ್ಲ ಮನೆಗಳ ಇದುರು ಚಿಕ್ಕ ದೊಡ್ಡ ಅಂಗಳಗಳಿಂದವು. ಬಚ್ಚಲ ನೀರಿನಿಂದ ಬೆಳೆದ ನುಗ್ಗೆ ಮತ್ತು ಬೇವಿನ ಗಿಡಗಳಿಂದವು. ಮನೆಗಳ ಹಿಂದೆ ಜಾಲ ಮುಕ್ಕ ಹಾಕಿ ಕುರಿ ಇಡಲು ಮಾಡಿದ ದಡ್ಡ ಗಳಿಂದವು. ಎಲ್ಲಿಯೋ ಒಂದರಿಂದ ಕಡೆ ಗೋಡೆಗಳಿಗೆ ಅನಿಸಿಬ್ಬು ಮುರುಕ ಗಾಲಿಗಳಿಂದವು. ಎಲ್ಲವೂ ಯಥಾಸ್ಥಿತಿ ಇತ್ತು. ಬನಗರವಾಡಿಯಲ್ಲಿ ಮಾರ್ಗಗಳು ಇರಲೇ ಇಲ್ಲ. ಮನೆಕಟ್ಟಿ ಉಳಿದ ಜಾಗಾ ದಾರಿಯೆಂದು ಜನ ಉಪಯೋಗಿಸುತ್ತಿದ್ದರು. ಅನೇಕ ಮನೆಗಳಿಗೆ ಕೀಲಿ ಇದ್ದವು. ಒಂದು ಮನೆ ಇದುರಿನ ಅಂಗಳದಲ್ಲಿ ಮೂರು ನಾಲ್ಕು ಹುಡುಗರು ಆಡುತ್ತಿದ್ದರು. ಧೂಳು ತುಂಬಿದ ದಾರಿ ಯುದ್ಧಕ್ಕೂ ಮನೆಗಳು ನೆರಳು ಅಡ್ಡಾಗಿ ಬಿದ್ದಿಂದವು. ಅದರಲ್ಲಿ ಕೆಲವು ನಾಯಿ, ಕರಿ ಬಿಳಿ ಹೋಳಿಗಳು ಕಣ್ಣು ಮುಚ್ಚಿ ಕೂತಿದ್ದವು.

ಎಡಬಿಲ ಮನೆಗಳಿಂದ ಹೆಂಗಸರು ಬಾಗಿ ನೋಡುತ್ತಿದ್ದರು. ಮನೆಯೋಳಿಗಿಂದ ಹೆಂಗಸರು ಬಾಗಿ ನೋಡುತ್ತಿದ್ದರು. ನನ್ನನ್ನ ಕಂಡು ಹುಡುಗರು ಓಡಿ ಹೋದರು. ಸ್ವಲ್ಪ ಮುಂದೆ ಹೋದ ಮೇಲೆ ಒಂದು ಬೈಲಿತ್ತು. ಅದರಲ್ಲಿ ಒಂದು ಬೇವಿನ ಗಿಡ ಮತ್ತು ಅದರ ಸುತ್ತು ಒಂದು ಕಟ್ಟಿ ಇತ್ತು. ಅದರ ತಂಪು ನೆರಳನ್ನು ಕಂಡೊಡನೆ, ಕಾದು ಬೆಂದ ಹೋಳಿಯಂತೆ ನಾನೂ ಆ ನೆರಳಲ್ಲಿ ಹೋಗಿ ಕೂಡಿ, ಬೋಟ್ಟಿಗೆ ತೆಗೆದು, ಬೆವರನ್ನು ಒರಿಸಿಹೋಂಡೆ. ಪಾದಗಳಿಗೆ ಹತ್ತಿದ ಧೂಳನ್ನು ರುಖಾಡಿಸಿದೆ. ತಂಪಾದ ನೆರಳಲ್ಲಿ ಬೆವರು ಒಣಿ ಹೋಗಿ ಮನಸಿಗೆ ಸಮಾಧಾನವೇನಿಸಿತು.

ಹೊಟ್ಟಿ ಹಸಿದಿತ್ತು. ನೀರು ಎಲ್ಲಿ ಸಿಗುವದೆಂಬುದು ಗೊತ್ತಿರಲಿಲ್ಲ. ಕೇಳಬೇಕೆಂದರೆ ಯಾರೂ ಕಾಣಲಿಲ್ಲ. ಹಾಗೆ ರೂಪ್ಯ ತುಣಿಕು ತಿನ್ನಬೇಕೆಂದರೆ, ಹಸಿವಿನವ್ಯೇ ನೀರಡಿಕೆಯಾ ಆಗಿತ್ತು; ಬಾಯಿ ಆರಿ ಉಪ್ಪುಪ್ಪಾಗಿತ್ತು. ತಂಪು ನೆರಳು ಬಿಟ್ಟು ಏಳಿ ಬೇಕೆಂದೆನಿಸುವಲ್ಲದು ಮೋಣಕಾಲುಸುತ್ತ ಕೈಪಿದಿದು ಹಾಗೇ ಸುಮ್ಮನೆ ಕೂಡಿ. ಸುತ್ತುಲೂ ಯಾವ ಸದ್ಗುರಲಿಲ್ಲ. ನೆತ್ತಿಯ ಮೇಲಿಂದ ಟೊಂಗಿಯ ಮೇಲೆ ಎರಡು ಕಾಗೆ ಕೂತಿದ್ದವು. ಅವು ಸದ್ಗುರಲಿದೆ ಹಾಗೆ ಕೂತಿದ್ದವು.

ಸ್ವಲ್ಪ ಹೊತ್ತಾದ ಮೇಲೆ ನಾ ಬಂದ ದಾರಿಯಲ್ಲಿ ಬರುತ್ತಿದ್ದ ಒಬ್ಬನನ್ನು ಕಂಡೆ. ಮನಸಿಗೆ ಕೊಂಡ ಸಮಾಧಾನವೇನಿಸಿತು. ಅವ ಹತ್ತಿರ ಬಂದ ಮೇಲೆ, ಅವನನ್ನು ಕರಿದು

ನಾ ಬಂದ ಕಾರಣ ಹೇಳಿ, ನೀರು ಎಲ್ಲಿ ಸಿಗುವದು ಎಂದು ಕೇಳಬೇಕು ಮತ್ತು ನೀರು ತಂದು ರೊಟ್ಟಿಸಬೇಕು ಎಂದು ಅಂದುಕೊಂಡೆ; ಅಷ್ಟರಲ್ಲಿ ಅವ ಉರು ಸೇರೇ ಬಿಟ್ಟು, ನನ್ನ ಹತ್ತಿರ ಬಂದೂ ನಿಂತ.

ಅವನ ತಲೆಯ ಮೇಲೆ ಕೆಂಪು ಪಟಕ್ ಇತ್ತು. ಮತ್ತು ಆತ ನಿಲುವಂಗಿ ಧರಿಸಿದ್ದ. ಕೈಯಲ್ಲಿ ಧೋತರದ ಚುಂಗು ಮತ್ತು ಬಚ್ಚೆ ಹಿಡಿದಿದ್ದನು. ಅವನ ಮುವಿ ದೊಡ್ಡದೂ ಇತ್ತು, ಉದ್ದನೂ ಇತ್ತು. ಗಲ್ಲದ ಮೇಲಿನ ಎಲುಬು ಒಡೆದು ಕಾಣುತ್ತಿದ್ದವು. ಮೂಗು ನೀಟಾಗಿತ್ತು. ಕಂದಿ ಬಣ್ಣದ ವಿಂಬೆ ಹೊಗಿಸುತ್ತಾದಂತೆ ಇದ್ದವು. ಸ್ನೇಹ ಸರ್ಕೋಚೆ ತೋರದೆ, ಅವನು ತನ್ನ ಕಂದು ಬಣ್ಣದ ಕಣ್ಣನಿಂದ, ನನ್ನನನ್ನ ನೇರವಾಗಿ ನೋಡಿ, ವಿಂಬೆ ಗಳ ಮೇಲೆ ಕೈಯಾಡಿಸುತ್ತು ಧೂಳಿಯಲ್ಲಿ ಹಿಂಜೆಂದು ಉಗುಳಿದನು. ನನ್ನ ಮುವಿದ ಮೇಲೆ ಉಗುಳಿದಂತೆ ನಂಗೇನಿಸಿತು. ನಾನು ಕಾಲು ಕೆಳಗೆ ಬಿಟ್ಟು, ಸುಮ್ಮನೆ ಅತ್ಯಿತ್ತ ನೋಡ ಹತ್ತಿದೆ.

ಬೆದರಿಸುವ ದನಿಯಲ್ಲಿ ಅವನು ಕೇಳಿದನು, “ನೀ ಏನು ತತ್ತ್ವ ಮಾರಾವ ಏನು?”

ಅವನ ಪ್ರಶ್ನೆ ಕೇಳಿ ನನಗೆ ಕರಾಳಕ್ಕೆ ಹೊಡೆದ್ದಾಗಂ ಅನಿಸಿ ನನ್ನ ಮುವಿ ಬಾಡಿತು. ಒಂದು ಕ್ಷಣಿ ಅವಗೇನು ಹೇಳಬೇಕೆಂಬುದು ತೋಚಲೆ ಇಲ್ಲ. ನನ್ನ ಪಾಯಜಮಾ ನೋಡಿ, ಅವ-ಒಂದಾರಿಂದ ಈ ರೀತಿ ಕೇಳಿರಬೇಕು. ಚಿಲ್ಲರೆ ಕಟ್ಟಿಕೊಂಡು ತತ್ತ್ವ ಖಿರಿದಿ ಮಾಡಿಕೊಂತ ಅಡ್ಡಾಡೂ ತರ್ಕ ನಾನು ಎಂದು ಅವ ತಿಳಿದಿರಬೇಕು. ಎದೆಗುಂದಿ ನಾ ಗೊಂದಲದಾಗ ಬಿಡ್ಡೆ. ಮುವಿದ ಮ್ಯಾಲೆ ಸುಳ್ಳ, ನಕ್ಕಾಗಂ ಮಾಡಿ, ಕೆಳಗೆ ಬಿಟ್ಟು ಕಾಲು ಮೇಲಕ್ಕೆ ತೋಳಿದು, ತಲವ್ಯಾಲಿನ ಟೊಟ್ಟಿಗೆ ಸರಿಪಡಿಸಿ ನಾ ಅಂದೆ, “ಇಲ್ಲ, ನಾ ಮಾಸ್ತರ ಇದ್ದೇನೆ.”

ನನ್ನ ಉತ್ತರ ಕೇಳಿದರೂ, ತಾ ಮಾಡಿದೆ ಪ್ರಶ್ನೆ ತಪ್ಪು ಅಂತ ಅವನಿಗೆ ಅನಿಸಿದಂತೆ ಕಾಣಲಿಲ್ಲ. ಅವ ಎಡಗಾಲ ಮೇಲಿಂದ ಭಾರವನ್ನು ಬಲಗಾಲ ಮೇಲೆ ಹೇರಿ ಅಂದನು, “ಮಾಸ್ತರ !”

ನಾ ಮಾಸ್ತರ ಅಂತ ಅವ ನಂಬಿದ್ದಿಲ್ಲ. ಧೂಳಾದ ಪಾಯಜಮಾ, ಗೆರಿಗೆರಿ ಶಟ್ಟು ಹಾಕಿದ ಈ ಪಟ್ಟ ಆಸಾಮಿ ಮಾಸ್ತರ ಆಗುವದೆಂತು? ಲಂಗೋಚಿ ಹಾಕಿ ಯಾವಾ ಸಾಲಿಗೆ ಹೋಗಬೇಕು, ಉಗುಳಿಲೆ ಪಾಟಿ ಒರಿಸಬೇಕು, ಆ ಹುಡುಗ ಮಾಸ್ತರ ಅಂತ ಅನ್ನಾವರಾರ ಯಾರು? ಹಾಂಗಂದರೂ ಇವನ್ನು ಮಾಸ್ತರ ಮಾಡಾವರಾರ ಯಾರು? ಭಿಃ! ಏನಾರ ಹೇಳತಾನ ಆತು!

ನಾನು ಸಣ್ಣವನಿಂದ ಬಗ್ಗೆ ಮತ್ತು ಕೋಟು ಹಾಕದೆ ಧೋತರ ಉಡದೆ ಇದ್ದ ಬಗ್ಗೆ ನನಗೆ ದುಃಖಿಯಾಯಿತು. ಆದರೂ ಮಾತಿನಲ್ಲಿ ಸ್ನೇಹ ಜೋರು ತಂದಂದೆ,

“ಹೋದು, ಹೋಸದಾಗಿ ನನ್ನನ್ನು ಇಲ್ಲಿ ನೇಮಿಸಿದ್ದಾರೆ. ಇವತ್ತಿನಿಂದ ಹಾಜರಾಗ ಲಿಕ್ಟ್ ಅಂತ ಬಂದೇನಿ!”

ಅದ್ದು ಹಿಡಿದ ಬಚೀ ಉದ್ದಕ್ಕೆ ಮಾಡಿ ತುಚ್ಚತೆಯಿಂದ ಅಂದನು, “ಹೂಂ! ಮಾಸ್ತರನ್ನ ತೋಗಾಂಡು ಈ ಉರಾಗ ಏನು ಮಾಡೋದ ಅದ? ಇಲ್ಲಿ ಸಾಲಿ ಎಲ್ಲಿ ಅದ? ಈ ಹಟ್ಟಾಗ ಹುಡುಗರಾರ ಎಲ್ಲಿ ಅವ? ಸರಕಾರಕ್ಕೆ ಈ ಮಾತು ಗೊತ್ತಿಲ್ಲವೇ? ಹುಚ್ಚು ಚೂರ ನಡೆದಾದ.....

ಹೀಗಂದು ಪಟಕಾ ಸರಿಪಡಿಸಿ ಹೋಗಿ ಬಿಟ್ಟ. ಹೋಗೊ ಮುಂದೆ ಮತ್ತೊಮ್ಮೆ ಧೂಳಾಗ ಓಣಿಂದು ಉಗುಳಿದ. ಕಿರಿದಾದ ಆ ದಾರಿಯಲ್ಲಿ ಅವನು ಹೋಗುವ ವರೆಗೆ, ಇನ್ನೊಮ್ಮೆ ಅವನತ್ತ ನೋಡುವ ಧೈರ್ಯವು ನನಗಾಗಲಿಲ್ಲ. ನನಗೆ ಮುಖಿಭಂಗ ವಾದಂತಾಯಿತು. ಸಾಲಿಗೆ ಹರಕ ಚೆಡ್ಡಿ ಹಾಕೊಂಡು ಹೋಡಾಗ, ಅದಕ್ಕಿಂತ ಸತ್ತರ ನೆಟ್ಟಿಗೆ ಎಂಬ ಭಾವನೆ ಬರುತ್ತಿತ್ತು; ಹಾಗೆ ಈಗ ಅನಿಸಿತು. ಈ ಬಂದೇ ಪ್ರಸಂಗವು ನನ್ನ ಧೈರ್ಯ, ಸಾಹಸ, ಹುಮ್ಮಸುಗಳನ್ನೆಲ್ಲ ಕರಗಿಸಿತು. ಹೀಗೆ ತರುಗಿ ಹೋಗಿ, ನೋಕರಿಗೆ ರಾಜೀನಾಮೆ ಕೊಡಬೇಕೆಂದನಿಸಿತು. ಇಲ್ಲಿ ಹುಡುಗರು ಬರೊಹಾಂಗಿಲ್ಲ, ಸಾಲೆ ನಡಿಯೋ ಹಾಂಗಿಲ್ಲ, ಮಾಸ್ತರ ಅಥವಾ ಶಿಕ್ಷಣದ ಪ್ರಯೋಜನವೂ ಇಲ್ಲ ಎಂದೇನಿ, ಇಲ್ಲಿ ಹೋಂದಿ ಕೊಳ್ಳುವದು ಅಸಾಧ್ಯವಂದಿಸಿತು. ನಾನು ಮರ್ವಿನಾಗಿ ಮತ್ತೆ ಕಟ್ಟಿಯ ಮೇಲೆ ಕೂಡಿ. ಬೆಸುಗೆಯಲ್ಲಿ ಬೆಂದು ಹೋಗುವ ಈ ಉರಿಗೆ ನಾನೇಕೆ ಬಂದೆ, ಎಂದನಿಸಿ ನನ್ನ ಒಬ್ಬಂಟಿಗಳನ ಭಯಾನಕವೆನಿಸ ಹತ್ತಿತ್ತು.

ಸ್ವಲ್ಪ ಹೋತ್ತಿನ ಮೇಲೆ ಬೆಳ್ಳನೆ ಮೊಸೆಯ ಮುದುಕನೊಬ್ಬನಂ ಬಡಿಗೆಯನ್ನೂ ರುತ್ತೆ, ಅಡವ್ಯಾಗಿಂದ ಬಂಧನು. ಅವನ ಹುಬ್ಬಿ ಬೆಳ್ಳಗಾಗಿದ್ದವು, ಹೆಲ ಮೇಲಿನ ಕಂಬಳಿಯನ್ನು ಬೆಳ್ಳಿ ಕಡೆ ಇದ್ದ ಕೈಯಿಂದ ಹಿಡಿದಿದ್ದನು. ಪಂಚ್ಚಿ ಜಗ್ಗತ್ತೆ ನನ್ನ ಹತ್ತಿರ ಬಂದನು. ಹಕ್ಕೆಯ ಮೇಲೆ ಕೈಹಿಡಿದು ನನ್ನನ್ನು ದಿಟ್ಟಿ ನೋಡಿದನು, ತಪ್ಪಿಸಿಕೊಂಡ ಕುರಿಯ ಗುರುತಂ ಹಿಡಿಯಲು ದಿಟ್ಟಿ ನೋಡಿದಂತೆ ನನ್ನ ಕಡೆ ನೋಡಿ ಅಂದನು,

“ಇಲ್ಲಾಕೊ ಕೂಡಿಯೋ ಹುಡುಗ?”

“ನಾನು ಮಾಸ್ತರ; ನಿಮ್ಮಾರ ಸಾಲಿಗೆ ನನ್ನ ನೇಮಿಸ್ತಾರ್,”

“ಅಯ್ಯೋ, ಮಾಸ್ತರ ಇದ್ದರೆ, ಹೀಗೆ ಇಲ್ಲಾಕ ಕೂಡಿದಿ? ಸಾಲ್ಯಾಗಕೂಡಲ್ಲ.”

ಮುದುಕನ ಮಾತು ಕೇಳಿ ನನಗೆ ಧೈರ್ಯ ಬಂದಿತು. ಆಗಳಿ ಹೋದ ಬಚೀ ಹಿಡಿದಾವನ್ನಾಗ ಇವ ಇಲ್ಲ ಅಂತನಿಸಿತು.

“ಸಾಲಿ ಎಲ್ಲಿ ಅವ, ಅವ ನನಗೆ ಗೊತ್ತಿಲ್ಲ.”

ಕೈಯಾಗಿನ ಬಡಗಿಲೆ ಉದ್ದಕಿದ್ದ ಬಾವಡಿ ತೋರಿಸಿ ಮುಂದಕ ಅಂದನು,

“ಅದ ಅಲ್ಲಿನು ಸಾಲಿ—ಬಾವಡ್ಯಾಗಿನ ಎರಡು ಅಂತಣ !”

“ಇದು?”

“ಹೌದು, ಅಲ್ಲಿ ಹೋಗಿ ಕೂಡು!”

“ಒಬ್ಬನ ಕೂಡ ಏನ ಮಾಡಲಿ? ಹುಡುಗರ ಎಲ್ಲಿ ಅವ?”

“ಹುಡುಗರ ಹೋಗ್ಯಾವ ಕುರಿ ಹಿಂದೆ. ತಿರುಗಿ ಬರತಾರಲ್ಲ. ಅವರೇನು ಅಡವ್ಯಾಗ ಉಳಿತಾರ?”

“ಸಾಲಿ ತುಂಬೊವಪ್ಪರ ಅವ ಏನು?”

“ಅದಾವ, ರಗಡ ಅದಾವ, ಮತ್ತೆ ಹೋಸಪ್ಪಾ ಮಟ್ಟಿತಾವಲ್ಲ. ವರ್ಷ ಎಂಟು ಹತ್ತು ಮಂದುವಿ ನಡದ ನಡಿತಾವ. ಮಕ್ಕಳು ಆಗೇ ಆಗತಾವ. ನೀ ನಿನ್ನ ಕೆಲಸ ಮಾಡು, ಅಂದರಾತು!”.

ಅವನ ಮಾತು ಕೇಳಿ ನನಗೆ ನಗೆ ಬಂತು. ಕಟ್ಟಿ ಕೆಳಗ ಜಿಗಿದು, ನಾ ಕೈಯಾಗ ಬೀಲಾ ತಗೊಂಡು ಅದೆ,

“ನೀರು ಎಲ್ಲಿ ಏತಿ ಹೇಳು. ಅಂದರ ಉಂಟಾ ಮಾಡತೇನಿ. ಮನ್ಯಾಗಿಂದ ರೊಟ್ಟಿ ತಂದೇನಿ.”

ಮುದುಕ ಅಂದ, “ನೀರು ಬೊಬ್ಬಾಟ ಮಾತ್ರ ಏತಿ ಈ ಉರಾಗ. ಬ್ಯಾಸಗ್ಯಾಗ ನೀರು ಪೂರಾ ಬತ್ತೆ ಹೋಗತ್ತೇತಿ. ಒಂದು ಬಾವಿ ಏತಿ ನೋಡು ಅತಲಾಗ—ನಾನು ಈ ಓಟ್ಟಾಗಿಂದ ಮುಂದೆ ನೋಡಿದೆ. ಉರ ಹೊರಗೆ ಗಟ್ಟು ಕಲ್ಲಿನಿಂದ ಕಟ್ಟಿದ ಒಂದು ಬಾವಿ ಇತ್ತು.

“ಕುರುಬರ ನೀರು ನಡಿತಿದ್ದರ ಹೇಳು, ಕೊಡತೇನಿ”

“ಅದ್ದಾಕ ನಡಿಯೊದಿಲ್ಲ? ಅದರ ತಂಬಿಗಿ ಕೊಟ್ಟರ ನಾನ ತಗೊಂಡ ಬರತೇನಿ” ಮುದಕ ನಿಂತಲ್ಲಿಂದ ಒದರಿದ,

“ಏ, ಅಂಜೇ, ನೀರ ತುಂಬಿಕೊಂಡು ಚರಿಗಿ ತಗೊಂಡು ಬಾ. ಮಾಸ್ತರಗ ಬೀಕಾಗೈತಿ.”

ಆ ಓಟ್ಟಾಗಿನ ಒಂದ ಮನ್ಯಾಗಿಂದ ಯಾರೋ ಹೊಮಗಳು ಹಣಕಿ ವಾಕಿ ನೋಡಿದಳು. ಮುದುಕ ಒದರಿ ಇನ್ನೊಮ್ಮೆ ಅದೇ ಮಾತ ಹೇಳಿದ. ನಾಟಿಬ್ಬರೂ ಸಾಲಿ ಹತ್ತರ ಬಂದವು. ತಾಲೂಕಿನ ಶಿಕ್ಷಕನು ನನ್ನ ಕಡೆ ಈ ಸಾಲಿ ಕೀಲೆಕ್ಕೆ ಕೊಟ್ಟಿದ್ದನು. ಅವ ಹೇಳಿದ್ದ.

“ಚಾರ್ಜ ಕೊಡುವಂಥದ್ದು ಏನೂ ಇಲ್ಲ. ಹುಡುಗರ ಇಲ್ಲ, ಅಂದ ಮೇಲೆ ಅದಂಥ ಸಾಲಿ? ಕೀಲೆಕ್ಕೆ ತಗೊಂಡು ಹೋಗು. ನಾನು ಚಾರ್ಜ ಕೊಟ್ಟಿನಿ ಅಂತ ರಿಪೋರ್ಟ ಮಾಡತೇನಿ.”

ಕೀಲೆ ತಗೆದು ಕೊಣಿಯನ್ನ ತೆರೆದೆ. ಕಟ್ಟಿ ವಾಸನೆ ಬರಹತ್ತಿತ್ತು. ನೆಲದಲ್ಲಿಲ್ಲ ತಗ್ಗು. ನೆಲದ ಮೇಲೆ ತುಂಬಾ ಧೂಳು ಮತ್ತು ಗುಬ್ಬಿ ಹೇಸಿಗೆ.

ಹೆಗಲ ಮೇಲಿದ್ದ ಕಂಬಳಿಯನ್ನು ಮುದುಕ ನೇಲದ ಮೇಲಿದ್ದ ಕೆಸ. ಧೂಳು ರುಂಡಿ ಹಿಡ. ಧೂಳು ನನ್ನ ಮೈ ಮೇಲೆ ಬಂದಿತು, ಮೂಗಿನಲ್ಲಿ ಸೇರಿ ನಾ ಕೆಮ್ಮು ಹತ್ತಿದೆ. ಸ್ವಲ್ಪ ಜಾಗಾ ಸ್ವಚ್ಛವಾದ ಮೇಲೆ ಮುದುಕ ಕಂಬಳ ಹಾಂಗ ಬಗದು ಅಂದ, “ಕೂಡು.”

ಕೈಮಾಡಿ ಬಚ್ಚೆ ಹಾಕಿ ಮುದುಕ ಕೇಳಿಗೆ ಕೂಡ. ಕೋಲನ್ನು ಅಡ್ಡಿಟ್ಟು ಅಂದ, “ಬಿಟ್ಟೆ ಇನ್ನು ರೊಟ್ಟಿ ಗಂಟು. ಮುದುಗಿ ಈಗ ನೀರಿನ ಚರಗಿ ತಗೊಂಡ ಬರತಾಳ !”

ಚೀಲ ಬಿಟ್ಟೆ ಹಳೆ ಧೂಳತಾರದ ಅರವ್ಯಾಗ ಕಟ್ಟಿದ ರೊಟ್ಟಿ ಗಂಟನ್ನು ಹೊರಗೆ ತಗಡೆ. “ಯಜ್ಞ, ನೀನೂ ತಿಂತಿ ಏನು ?”

ಮುವಿದ ಮೇಲೆ ನೀರಿಗೆ ಬಿಡ್ಡ ಮುದುಕ ನಗುಮುಖಿವಾಗಿ ಅಂದ. “ಇಷ್ಟೋತ್ತಮಕ ನಾ ತಿನ್ನದೆ ಇದ್ದೇನೇನು? ಈಗಾಗಳೆ ಎರಡು ಸಾರಿ ತಿಂದು, ಮೂರನೆ ಸಾರಿ ತಿನ್ನೂ ಹೊತ್ತಾಗ್ಯದ. ನೀ ತಿನ್ನು !”

ನನಗೆ ಸಂಕೋಚ ಅನಿಸಿತು. ಅದರ ಹೊಟ್ಟೆ ಕೇಳತಿರಲ್ಲ. ಅವ್ಯಾಗ ಕರುವ ಮುದುಗಿ ಬಂದಳು; ಹೊತ್ತಲ ಹೊರಗೆ ನಿಂತು, ನೀರಿನ ಚರಗಿ ಇಟ್ಟು, ಬಂದಕ್ಕಣ ನನ್ನನ್ನು ನೋಡಿ ಹೋದಳು.

ಮೊಣಾಲು ಮ್ಯಾಲೆ ಮಾಡಿ ಕೂಡ ಮುದುಕ, ಟೊಂಕದಾಗಿಂದ ತಂಬಾಕದ ಚೀಲ ಹೊರಗೆ ತೆಗೆದು, ಅದರಾಗ ಕೈ ಹಾಕಿದ. ಹಸಿರೆಯಾದ್ದರಿಂದ ನಾನು ಲಗುಲಗು ರೊಟ್ಟಿ ತಿನ್ನತಾ ಇದ್ದೆ. ನಡುವೆ ಮುದಕನ ಕಡೆ ನೋಡತಾ ಇದ್ದೆ. ತಲಿಗೆ ಅಥ್ರ ರುಮಾಲು ಸುತ್ತಿದ್ದ, ಕೇಳಿಗೊಂದು ಧೂಳತರ ಇತ್ತು. ಉಳಿದ ಮೈ ವಲ್ಲ ಬರಿದಾಗಿತ್ತು. ಯಾವ ಮಹಾನ್ನಾಗ ಅಡ್ಡಾದತಿದ್ದ, ಯಾವ ಕುರಿ ಹಿಂಡಿನ ಹ್ಯಾಂದಿಂದ ಅಡ್ಡಾದತಿದ್ದ, ಅವ ಮಹ್ನಾನ್ನಾಂಗ, ಕುರಿಗಳ್ನಾಂಗ ಅವನ ಬಣ್ಣನೂ ಕಪ್ಪಿತ್ತು. ಅವನ ಮೈಕಟ್ಟು ತೆಳ್ಳಿಗೆ ಇತ್ತು. ಮುಳ್ಳಿನಿಂದ ತೆರೆದ ಕಲೆಗಳು ಬರಿಗಾಲ ಶಂಬಾ ಇದ್ದವು. ಮುದುಕ ಹಣ್ಣಿಗಿದ್ದ. ಪಾರವಾಳದ ರೆಕ್ಕೆ ಹಾಂಗ ಹುಬ್ಬಿ, ದಟ್ಟಾದ ಬೆಳ್ಳನ್ನ ಮೊಸೆ ಮತ್ತು ಗಡ್ಡು ಇದ್ದು ಎದೆಯ ತುಂಬ ಉಂಗರ ಕೂಡಲುಗಳಿದ್ದವು. ಅವನ ವಯಸ್ಸಿನ ಅಂದಾಜು ಹತ್ತುತ್ತಿರಲ್ಲ, ಆದರೂ ಅವ ಹಣ್ಣಾದದ್ದು ಕಾಣತಿತ್ತು. ಮುವಿದ ತುಂಬ ನೀರಿಗೆ ಇದ್ದು, ಕೈಕಾಲಿನ ಮೇಲಿನ ನರಗಳೆಲ್ಲ ಉಬ್ಬಿದ್ದವು. ಆಲ್ಲಲ್ಲಿ ಗಂಟೂ ಕಟ್ಟಿದ್ದವು.

ಬಾಯಾಗ ತಂಬಾಕ ತಂಬಿ, ಚೀಲಾ ಕಟ್ಟಿಕೊತ ಮುದುಕ ಅಂದ,

“ಯಾವೂರಾವ ನೀನು?”

“ನಾನು ವಿಭೂತಿವಾದಿಯವ,”

“ಅಲ್ಲಿ ಯಾರಾವ ನೀನು?”

ನಾನು ಅವಶ್ಯವಿದ್ದ ವಿವರಗಳನ್ನೇಲ್ಲ ಹೇಳಿದೆ. ಅವನೂ ಅಲ್ಲಿಯ ತನ್ನ ಪರಿಚಯ ಸ್ಥರ ಹೇಸರುಗಳನ್ನು ಹೇಳಿದೆ.

“ಹಾಗಾರ ನೀನು ನಮ್ಮವನ ಆದಿ ಬಿಡು!” ೫೧೦ಗೆ ಅಂದು ನನ್ನ ಬೆನ್ನ ಮೇಲೆ ಕೈಯಾಡಿಸಿ, ಉಗುಳಲ್ಕೆಯಂದು ಬಾಗಿಲಕಡ ಹೋದ.

ನನಗೂ ಸ್ವಲ್ಪ ದ್ಯುರ್ಯಾ ಬಂತು. ಈ ಕುರುಬರ ಉರಾಗ ನಾ ಏನು ಈರ ಒಬ್ಬಂ ಟಿಗನಾಗಿ ಇಲ್ಲ. ನನ್ನ-ಕಡೆ ಬಂದು ನನ್ನ ಕೂಡ ಶ್ರೀತಿಯಿಂದ ಮಾತಾಡುವನೂ ಇದ್ದಾನ. ಇವನ್ನಾಗಿ ಇನ್ನು ಎಂಟು ಹತ್ತೊಂದನ ಆದರ ನನ್ನ ಜೀವನ ಸುಖಕರವಾಗಬಹುದೆಂದು ಅನಿಸಿತು.

ಸ್ವಲ್ಪೊತ್ತಿನ ಮ್ಯಾಲೆ ಮುದುಕ ಹೋಗೇನಿ ಅಂತ ಹೇಳಿ ಆದವಿಗೆ ಹೋದನು. ಸಾಲ್ಯಾಗ ನಾ ಒಬ್ಬನ ಉಳಿದೆ, ಸಾಲಿ ತೊಲೆಮ್ಯಾಲೆ ಮೊದಲಿನ ಮಾಸ್ತರ ಅನೇಕ ಗಾದೆ ಮಾತು ಬರದಿಟ್ಟಿದೆ. ಪೂರ್ವ ಪಶ್ಚಿಮ ಎಂದು ದಿಕುಗಳ ಹೇಸರುಗಳನ್ನು ಒಣ್ಣಿದ ಕಾಗದ ಮೇಲೆ ಬರೆದು ಗೋಡೆಗಳಿಗೆ ಅಂಟಿಸಿದ್ದವು ಇದ್ದವು. ಒಂದು ತೊಲಿಗೆ ಕಳ್ಳಿ ಕಟ್ಟಿದ್ದಿತ್ತು. ಅದರ ಮ್ಯಾರೆ ನೋರಜು ಗುಂಪಾಗಿ ಕೂಡಿದ್ದವು. ಗೋಡ್ಯಾಗ ತೊಲಿಪತ್ರರ ಗುಬ್ಬಿಪುನಿ ಮಾಡಿದ್ದವು. ಆದರೊಳಗಿಂದ ಹುಲಕಡ್ಟಿ, ಸಣಬು, ದಾರ ಜೋತ ಬಿದ್ದಿದ್ದವು. ಗುಬ್ಬಿ ಚಿಂವ ಚಿಂವ ಅನ್ನುತ್ತ ಹಾರಾಡುತ್ತಿದ್ದವು. ಒಂದು ಟೇಬಲ, ಶ್ರೀಷ್ಣಿ, ಒಂದು ಘಳ್ಳಾ ಇಮ್ಮು ಸಾಹಿತ್ಯಮಿತ್ತು. ಟೇಬಲಿಗೆ ಹೊಂದಿ ಒಂದು ಪೆಟ್ಟಿಗೆ ಇತ್ತು. ಅದನ್ನು ತೆರೆದೆ. ಒಳಗೆ ಘಳ್ಳಾ ಒಂನುವ ಅರ್ಪ, ರೂಳ ಕಡಿಗೆ, ಹೇಳಿ ರಚಿಸ್ತಿರ, ಹಾಜರಿಬುಕ್ಕು, ಖಿಡುವಿನ ಬರಿ ಪೆಟ್ಟಿಗೆ, ದೌತಿ, ಟಾಕು ಮತ್ತು ಕೆಲವು ಕೆಲಸಕ್ಕೆ ಬಾರದ ಸಾಮಾನ ಗಳಿದ್ದವು.

ಚೀಲದಾಗಿನ ಚಾದರ ಹೊರಗೆ ತೆಗೆದು ಹಾಸಿದೆ. ನೋರಚಿನ ಕಾಟ ತಪ್ಪಿಸಲ್ಪಿಕ್ಕೆ ಮುಖಿ ಥೋತರದಿಂದ ಮುಂಚ್ಚಿಕೊಂಡು ಅಡ್ಡಿದೆ. ೫೧೦ಗೆ ಒಬ್ಬನ ವಾಲಗೊ ರೂಧಿ ನನಗೆ ಇದ್ದ ಇತ್ತು. ಇದೇನು ನನಗೆ ಹೊಸ ಅನುಭವವಾಗಿರಲಿಲ್ಲ. ಆದರೆ ತಮ್ಮವರು ಯಾರೂ ಇಲ್ಲವ, ಬಿಸುಲನ ತಾಪದಿಂದ ಬೆಂದ ಉಪಿನ ಮೂಲಕ ಮತ್ತು ಬರಿದಾದ ಸಾಲೀಯ ಮೂಲಕ ಈ ಒಬ್ಬಂಟಿಗಿತನವು ಹೆಚ್ಚು ತೀವ್ರವಾಗಿ ಅನಿಸುತ್ತಿತ್ತು.

ಗುಬ್ಬಿ ಚೀರಾಟಿ ನಡೆದ ಇತ್ತು. ಒಂದ ಗುಬ್ಬಿ ಚಿಂವ ಚಿಂವ ಅಂದರ ಸದನ ತಗ ತದ. ಅದರ ಹತ್ತಿಪ್ಪತ್ತು ಗುಬ್ಬಿ ಚೀರಾದ ಹತ್ತಿದರೆ ಅಮು ಸಹನವಾಗುವಂಥ ಪೂರ್ತಿ. ಆದರೆ ಇದಕ್ಕೇನು ರುಪಾಯಿವಿದ್ದಿಲ್ಲ. ಬಾಗಿಲ ಮುಚ್ಚಿದರೂ ಗೋಡೆಯಲ್ಲಿದ್ದ ತೂತಿ ನೋಳಗಿಂದ ಅವು ಬಂದ ಬರತಿದ್ದವು. ಹಾಗೆ ಕಣ್ಣಾ ಮುಚ್ಚಿದೆ. ನಡೆದು ಐಂದ ದಣವು, ಹೊಟ್ಟಿ ತುಂಬ ಮಾಡಿದ ಉಣಿ ಮತ್ತು ತಂಪಾದ ನೆರಳು ಇವುಗಳಿಂದ ನನಗೆ ಗಾಢ ನಿದ್ದೆ ಹತ್ತಿತ್ತು.

ಗಾಢ ನಿದ್ರೆಯೊಳಗಿಂದ ನಾ ಎಚ್ಚೆ ರಾದೆ. ಬಿದ್ದಲ್ಲಿಂದ ಬಗಿಲ ಹೊರಗೆ ಸೋಡಿದೆ. ಸಂಜೀಯಾಗಿತ್ತು. ಅಡವಿಯೊಳಗಿಂದ ತಿರುಗಿ ಬರುವ ಕುರಿಗಳ ಶಬ್ದ ಕೇಳಿಸುತ್ತಿತ್ತು. ಬಹಳ ಹೊತ್ತು ಮಲಗಿದ್ದರೂ, ಏಳಬೇಕೆಂದನಿಸಲಿಲ್ಲ. ಕಾಲು ನೊಯುವುದು ಕಾರಣ ವಾಗಿತ್ತು. ಎರಡೂ ಕೈ ತಲೆ ಕೆಳಗಿಟ್ಟು ತೊಲೆಗಳತ್ತು ನೋಡುತ್ತೆ ಹಾಗೆ ಬಿದ್ದಿದೆ.

ಹೊರಗೆ ಕುರಿಗಳ ದನಿ ಹೆಚ್ಚಾಗತಾ ಇತ್ತು. ಕುರಿ ಕಾಯುವವರ ಎತ್ತರ ದನಿ ಸಮೀಪದಿಂದ, ದೂರಿಂದ ಕೇಳಿಸುತ್ತಿತ್ತು. ನಾಯಿನೂ ಒದರುತ್ತಿದ್ದವು. ಕಾಗಿ ಗುಬ್ಬಿಗಳ ಹಾರಾಟ ಚೀರಾಟ ಕೇಳಿಬರುತ್ತಿತ್ತು. ಒಟ್ಟು ಎಲ್ಲಾ ಕಡೆ ಗೊಂದಲವೇ ನಡೆದ್ದು ಕೇಳಿಸತಾ ಇತ್ತು. ಮಧ್ಯಾಸ್ಥಪಲ್ಲಿ ನಿರ್ಜೀವವಾದ ಈ ಉರು ಈಗ ಬೇತರಿಸಿಕೊಂಡಿತ್ತು. ಒಳ್ಳೇ ಜೋರಿನಿಂದ ಚೈತನ್ಯ ಹರಿಯುತ್ತಿತ್ತು.

ನಾನು ಹೊರಗೆ ಬಿಂದು ಅಗಳದಲ್ಲಿ ನಿಂತೆ. ಯಾವ ದಾರಿಗುಂಟ ನಾನು ಒಂದೆ ಅದೇ ದಾರಿಯಿಂದ ಬಚ್ಚೆ ಹಿಡಿದವ ಮಂತ್ರ ಮುದುಕ ಬಂದರು. ದಾರಿಯುದ್ದಕ್ಕೂ ಕುರಿಗಳಿದ್ದವು. ಮುಖಿ ಕೆಳಗೆ ಮಾಡಿ ಈ ಪೂರ್ಣಗಳು ವೇಗಿಂದ ನಡೆದಿದ್ದವು. ಅವುಗಳ ಶಿರಗಳ ಸದ್ಯ ಕೇಳಿಸುತ್ತಿತ್ತು. ಧೂಳಿ ಹಾರತಾ ಇತ್ತು. ಧೂಳಿಯ ಮೇಲೆ ನೂರಾರು ಶಿರಗಳು ಮೂಡುತ್ತಿದ್ದವು. ಧೋತರ ಮೇಲಕ್ಕೇರಿಸಿ, ಕೋಲುಗಳನ್ನು ಹೆಗಲ ಮೇಲಿಟ್ಟು, ಭಾಯಿಂದ 'ತುರು ಬುರು' ಅಂತಾ ಷಟೀತ್ರ ದನಿ ತೆಗೆಯುತ್ತ ಕುರಿಕಾಯೂವರು ಕುರಿ 'ಹಿಂಡುಗಳ ಒಂದನಿಂದ ಬರತಾ ಇದ್ದರು. ಹಿಂಡುಗಳ ನಡುವೆ ಕುರಿಮರಗಳೂ ಇದ್ದವು. ಹಿಂದೆ, ಮುಂದೆ ಎಡಕ್ಕೆ ಮಂತ್ರ ಬಲಕ್ಕೆ ತುಂಬಾ ಕೂಡಲಗಳಿಂದ ನಾಯಿಗಳಿದ್ದವು.

ಪಶ್ಚಿಮ ದಿಕ್ಕು ಕೇಂಪಗಾಗಿತ್ತು. ಪೂರ್ವದತ್ತ ಗಾಳಿ ಬೀಸುತ್ತಿತ್ತು. ಕೆಂಪ ಪಶ್ಚಿಮ ದಿಂದ ನಿಲೇ ಪೂರ್ವದ ವರೆಗೂ, ಆಕಾಶದಲ್ಲಿ ಒಂಜಿದ ಅರಳ ಹಾಂಗ ಮಾಡಿಗಳು ತೇಲಾದುತ್ತಿದ್ದವು. ಅಲ್ಲಿಯೂ ಬಿಳಿ ಕುರಿ ಒಂದು ದಡ್ಡಿಗೆ ಹೊರಟಿಂತೆ ತೋರಿತು!

ಎಂಟು ಹತ್ತು ದಿವಸಗಳ ಒಂದೆ ಮರಿ ಹಾಕಿದ ಕುರಿಗಳು ವೇಗಿಂದ ದಡ್ಡಿಗಳತ್ತು ಬರತ್ತಿದ್ದವು; ಇದಿಗೆ ಆ ಮರಿಗಳು ಕಾಲಮೇಲೆ ಸಿಲ್ಲಲು ಪೂರಂಭ ಮಾಡಿದ್ದವು. ತಕ್ಕಣ ಗುಲಾಬಿ ನಾಲಿಗೆಗಳನ್ನು ಹೊರಗೆ ತೆಗೆದು ಆತುರದಿಂದ ಬೆಂಬೆಂ ಅನ್ನತ್ತಿದ್ದವು; ತಾಯಿ ಯತ್ತ ಮರಿ ಕುಡಿಯಲು ಒಂದಿರೋದವು.

ಅಡವ್ಯಾಗಿಂದ ತಿರುಗಿಬಂದ ಕುರುಬರ ಹೊಮಕ್ಕಳು ಮನೆಮನೆಯಲ್ಲಿ ಒಲೆ ಹೊತ್ತಿಸಿದರು. ತೊಗರಿ ಕಟೆಗಿ ಭವ್ಯರದಾಗಿಂದ ಹೊಗೆ ಮಾಗಿಲಿನತ್ತು ಹೋಗ ಹತ್ತಿತ್ತು. ಕುರುಬರ ಕುರಿಗಳನ್ನು ದಡ್ಡಿಯಲ್ಲಿ, ಸೇರಿಸುವದರಲ್ಲಿ ತೊಡಗಿದರು.

ನೋಡನೋಡತಾನ ಕತ್ತಲಾಯಿತು. ಕುರಿಗಳ ರಬ್ಬ, ಕಾಗಿ ಗುಬ್ಬಿ ಚೀರಾಟ, ಜನರ ಕೂಗು ಪಾಯವಾದವು. ಮಹಿಮನೆಗಳಲ್ಲಿ ಗುಬ್ಬಿ ಚಿಮೆಣಿ ಮಿಳಿಪಿಗೆ ಉರಿಯು ತ್ರಿದ್ವಷ. ಮಾಗಿಲಲ್ಲಿ ತಾರಗೆಗಳು ಮಿಸುಗುತ್ತಿದ್ದವು. ತಂಗಾಳಿ ಮಂದವಾಗಿ ಬೀಸುತ್ತಿತ್ತು.

ಒಬ್ಬವ ಒಂದು, ಇದುರಿದ್ದ ಹನವಂತ ದೇವರ ಗುಡಿಗೆ ಬಂದು, ದೀಪ ಹಚ್ಚಿದ್ದೇದ. ಗುಡಿಗೆ ಹೋಗಿ ಆ ಬೇಕಿಸಲಲ್ಲಿ ಕೂತು ರೊಟ್ಟಿ ತಿಂದು, ಮಾಡುಗಿ ತಂದ ಉಳಿದ ನೀರು ಕುಡಿಯಬೇಕೆಂದುಸಿತು; ಅದರೆ ಈ ವಿಚಾರ ಕೃತಿಯಲ್ಲಿ ಬರಲಿಲ್ಲ. ಕಂಬಕ್ಕೆ ಅತು ನಾನು ಧಾಗೇ ಕತ್ತಲಾ ನೋಡಿಕೊತ ಕೂತೆ.

ಈ ಉರಿನಲ್ಲಿ ನಾಗೆ ಮೂರು ವರ್ಷ ಕಳೆಯುವದಿತ್ತು. ಇಲ್ಲಿ ಉಳಿದು ಜನ ರೊಡನೆ ಬೆರೆಯುವದಿತ್ತು. ಅವರ ಪ್ರೀತಿ ಸಂಭುಗಿಗಳನ್ನು ಗಳಿಸುವದಿತ್ತು. ಪ್ರತಿಷ್ಠೆ ಯಸ್ಸಾ ಪಡೆಯುವದಿತ್ತು. ಇದನ್ನಲ್ಲಿ ಮೂರಕಿಸುವಾಗ ತಗ್ಗಿ ಬಿಢ, ಗುಬ್ಬಿ ಮೊಲಸು ಮಾಡಿದ ನೆಲವಸ್ಸು ಸ್ವಚ್ಚ ಮಾಡಿ, ಮೊಲಸು ವಾಸನೆ ತುಂಬಿದ ಸಾಲೆಯನ್ನು ಸುಧಾರಿಸಬೇಕಾಗಿತ್ತು. ಮಾಡುಗರನ್ನು ಕೂಡಿಸಿ, ಅವರಲ್ಲಿ ಸಾಲೆಯು ವಿಷಯದಲ್ಲಿ ರಂಡಿ ಮಂಟಪೆ ಸುವಿಧಿತ್ತು. ಅದರೆ ನನ್ನ ಬಿಕ್ಕೆ ವರ್ಯಂಖ್ಯಾ ಮತ್ತು ಕಿರಿದಾದ ದೇಹ ಈ ಸಾಫಸದಲ್ಲಿ ಅಡ್ಡ ಬರುವಂತಹವಿದ್ದವು. ಮೇಲಾಗಿ ಇದು ತಂಬಾ ಮಂಬಿರ ಉರು. ದತ್ತು ಮಂದಗರು ಸದ ನಿಯಮಿತವಾಗಿ ಬಾರದ ಸಾಲಿ. ಇದನ್ನಲ್ಲಿ ನಾನು ಹೇಗೆ ಸಾಧಿಸಬಹುದು?

ಅಪ್ಪರಲ್ಲಿ ಹೆಚ್ಚೆಗಳ ದನಿ ಕೇಳಿಸಿತು. ಗುಡಿಯಲ್ಲಿಯ ಮುದವಾದ ನನುಗೆಂಪಾದ ಬೆಳಕು ಮೊರಗೆ ಬರತಾ ಇತ್ತು. ಈ ಬೇಕಿನ ಒನ್ನೆಲೆಯಲ್ಲಿ ಒಂದು ಆಕೃತಿ ನಾಗೆ ತೋರಿತು. ಯಾರೋ ಬಂದರು. ಇಷ್ಟೇ ಕತ್ತಲಲ್ಲಿ ಕಾಣತಾ ಇತ್ತು. ನಾನು ಎದೆಗುಂದಿದಂತಾಯಿತು.

“ಯಾರು? ಮಾಸ್ತರ ಪನು? ಕೂತೀದಿ!

ನಾನು ಮುದುಕನ ದನಿಯ ಗುರ್ತ ಒಡಿದೆ.

“ಹೌದು ಬರಿ”

“ರೊಟ್ಟಿ ತಿಂದಾ?”

“ಇಲ್ಲ, ಇನ್ನು ತಿಂತೇನಿ,”

“ಅಡಿನ ಹಾಲು ತಡೆನಿ.”

ನೆಲದ ಮ್ಯಾಲೆ ಹಾಲಿಟ್ಟಿದ್ದ ಕೇಳಿಸಿತು. ಮುಂದೆ ಕೈಮಾಡಿದಾಗ ಹಾಲಿನ ಪಾತ್ರೆ ಕೈಗೆ ಹತ್ತಿತು.

ಅಪ್ಪರಾಗ ವಂತ್ಯಾರೋ ಬ್ಯಾಕರಿಸಿಕೋತ ಬಂದು, ಮೆಟ್ಟಲ ಮ್ಯಾಲೆ ಕೂತರು.

ಮಂದಂಕ ಕೇಳಿದ, “ಯಾವರು?”

“ನಾನರಿ, ಕಾರಭಾರಿ.....

“ಯಾರು ಆನಂದಾ?”

“ಹೊಂ”

“ಹೋದ ಮಂಗನ, ಮಾಸ್ತರ ಕತ್ತಲಾಗ ಕೂತಾನ, ಮನಿಗೆ ಹೋಗಿ ಗುಬ್ಬಿ ಚಿಮಣಿ ನಾರ ತಗೊಂಡ ಭಾ,”

“ಯಾವ ಮಾಸ್ತರ?”

ಮೊದಲೆನಿಂದ ಯಲ್ಲಾ ಕೆಂಧಿ ಮುದುಕಗ ಹೇಳಬೇಕಾತು. ಯಾವ ಮಾಸ್ತರ, ಎಲ್ಲಿಂದ ಬಂದ, ಯಾಕ ಬಂದ, ಎಲ್ಲಿ ಆವ ಯಾರಾವ?..... ಈ ಎಲ್ಲಾ ಪ್ರಶ್ನೆಗೆ ಕಾರಭಾರಿ ಉತ್ತರ ಕೊಟ್ಟು. ಆನಂದ ಅವನ್ನೆಲ್ಲ ಕೇಳ ಚಿಮಣ ತರಲಿಕ್ಕೆ ಹೋದ. ಜರಗಿ, ಥಾಲಿ, ದೀಪ, ಹಾಸಗಿ ಇವೆಲ್ಲ ಅವಶ್ಯವಾದ ವಸ್ತುಗಳು. ನಾನ ಅವನ್ನೆಲ್ಲ ತರಬೇಕಾಗಿತ್ತು. ಅದರ ಲಕ್ಷ್ಯದಾಗ ಬರಲಿಲ್ಲ.

ಆನಂದಾರಾಮೋಶಿ ಚಿಮಣ ತರಾಕ ಹೋದ, ಆವ ಬರೋದರೋಳಗ ಹತ್ತು ಹನ್ನೆರಡು ಜನ ಬಂದ ತಮ್ಮ ತಮ್ಮ ಕಂಬಳ ನೆಲದ ಮ್ಯಾಲಿ ಬಗೆದು, ಬೃಲಾಗ ಕೂತರು. ದನಿಯಿಂದ ತಮ್ಮ ತಮ್ಮ ಗುತ್ತಾ ಹಿಡಿದು ಹರಟೆ ಸುರುವಾದವು. ‘ತೋಳ ಗವ್ಯಾಗ ಮರಿ ಹಾಕ್ಕಾದ, ಗವ್ಯಾಗ ಮನಿ ಮ್ಯಾಡದ, ಅಲ್ಲಿ ಹೋಗಿ ಆವನ್ನು ಕೊಂದರ, ಅದರ ಕಾಟ ಅದರ ತಪ್ಪಿತು..... ಅಂತಾ ಮಾತಾಡತಾ ಇದ್ದರು. ‘ತೋಳ ಬಂದ ಕಡೆ ಇರೋ ಪ್ರಾಣ ಅಲ್ಲ, ಅದ್ಯಾಗ ಸಿಕ್ಕಿತು?’ ಅಂತ ಇನ್ನೊಬ್ಬಿವ ಅಂದ. ಇನ್ನೊಬ್ಬಿವ ಅವನ ನಗಚ್ಚಾಟಿಗಿ ಮಾಡಿದ. ಇದ್ದಲ್ಲ ಅದ ಮೇಲೆ ಯಾವಂದೂ ಕುರಿ ಕೊಂದರ್ದು ತೋಳ ಅಲ್ಲ, ನಾಯಿ ಅಂತ ಇನ್ನೊಬ್ಬಿವ ಹೇಳಿದ, ಅದು ಯಾರ ನಾಯಿ ಅಂತಾನೂ ಹೇಳಿ ಮತ್ತು ನೋಡಿದವನ ತನಗ ಹೇಳ್ಣಿನ ಅಂತ ಅಂದ.

ರುಮಾಲು ಅಡ್ಡ ಹಿಡಿದು ಹಚ್ಚಿದ ಚಿಮಣ ತಗೊಂಡು ಆನಂದ ಬಂದ. ಆ ಬೇಳಕಿನ್ನಾಗ ಬೃಲಾಗ ಹತ್ತು ಹನ್ನೆರಡು ಮಂದಿ ಕೂತದ್ದು ನೋಡಿದೆ. ಎಲ್ಲರೂ ಬರೆ ಮ್ಯಾಲಿ ಇದ್ದರು. ಎಲ್ಲರ ಕಡೆ ದಬ್ಬ ಕಂಬಳ ಇದ್ದವು. ಕೆಲವರು ಕಂಬಳ ಹಾಕಿ ಕೂಟಿದ್ದರು. ಕೆಲವರು ಕಂಬಳ ಹೋತಗೊಂಡು ಕೂಟಿದ್ದರು.

ಚಿಮಣ ತಗೊಂಡು ಸಾಲ್ಯಾಗ ಹೋಗಿ ನಾನು ರೋಟ್ಟಿ ತಿಂದು ಹೋರಿಗೆ ಬಂದೆ.

“ರೋಟ್ಟಿ ತಿಂದ್ಯಾ?” ಕಾರಭಾರಿ ಕೇಳಿದ.

“ಹೊಂ” ನಾ ಅಂದೆ.

ಬ್ಯಾಕರಿಸೊದು ತೋಳ ಸಭೆ ನಡೆದಿದೆಂದು ಅನಿಸಿತು. ಒಳಗಿದ್ದ ಚಿಮಣ ಹೋರಿಗೆ ತರಬೇಕೆಂದು ಅನಿಸಿತು. ಆದರೆ ಗಾಳಿಯಿಂದ ಆರಿಹೋದಿತು; ಮೇಲಾಗಿ ಅದರ ಅವಶ್ಯ ಕತೆಯೂ ಅನಿಸಲಿಲ್ಲ.

ನನ್ನ ಹತ್ತರ ಕೂತ ಮುದುಕಗ ‘ಬಾಳಾ’ ಅಂತಾ ಕರೆಯುತ್ತಿದ್ದರು. ಈ ಮುದುಕ

ಉತ್ತರ ಕಾರಭಾರಿ ಇದ್ದಾನೆ, ಅನೇಕುದು ನಾ ತಿಳಿಕೊಂಡೆ. ಎಲ್ಲರೂ ಅವಗ ಕಾರಭಾರಿ ಅಂತ ಕರೆಯುತ್ತಿದ್ದರು.

ಕಾಣಿದಿರುವ ಆ ಸಭೆಯನ್ನು ದೀರ್ಖಿಸಿ, ಸ್ವಲ್ಪ ಹೊತ್ತಿನ ಮ್ಯಾಲೆ ಮುದುಕ ಅಂದ, “ಮಾಸ್ತರ ಬಂದಾನ, ನಾಳಿಂದ ಹುಡುಗರನ್ನ ಸಾಲಿಗೆ ಕಳಸರಿ.” ಒಟ್ಟುವ ಬ್ಯಾಕರಿಸಿ ಉಗುಳಿದ,

“ಉತ್ತರ ಹುಡುಗರ ಅದಾರ ಯಲ್ಲಿ?” ‘ಕೆಳದನ್ಯಾಗ ಒಟ್ಟುವ ಇನ್ನೊಬ್ಬವಾಗ ಅಂದ.

“ಉತ್ತರ ಬಂಜೆಯಾಗೈ ತಿ ಏನು?” ಒದರಿ ಕಾರಭಾರಿ ಕೇಳಿದ”

“ಹಾಂಗಲ್ಲ, ಅದರ ಸಾಲಿಗೆ ಹೋಗಾಕ ವ್ಯಾಳ್ಯಾ ಯಾರಿಗೆ ಏತಿ?”

“ಒಟ್ಟುವನೂ ಇಲ್ಲ ಏನು? ಎಲ್ಲಾರೂ ಕೆಲಸದಾಗ ಅದಾರ ಅನ್ನು !”

“ಹಾಂಗಲ್ಲ, ಅದರ ಕುರಿ ಹಿಂಡಿನ ಹಿಂದೆ ಹೋಗತಾವ-ಖಾಲಿ ಯಾರ ಅದಾರ?”

ಈ ಪ್ರಶ್ನೆ ಉತ್ತರ ನಡೆದವು. ಬಂದು ಸ್ವಲ್ಪ ಗೊಂದಲಾನ ವಿದ್ದಿತು. ಆಗ ನಾ ಅಂದೆ.

“ಅರು ವರ್ಷದ ಮೇಲಿನ ಹುಡುಗರು ಕುರಿ ಹಿಂಡಿನ ಹಿಂದ ಹೋಗತಾವ. ಅವೇನು ತಮ್ಮಪ್ರಕ್ಕ ತಾವ ಹೋಗತಾವೇನು?”

“ಅವರ ಎಲ್ಲಿ ಹೋಗತಾರ? ಅಣ್ಣನ ಹಿಂದ ಹಾಂಗ ಅಡವ್ಯಾಗ ಹೋಗತಾವ ಆತು. ಸಣ್ಣವರಿದ್ದರ ಇಬ್ಬರು ಮೂವರು ಕೂಡಿ ಹೋಗತಾವ ಕುರಿ ಹಿಂಡಿನ ಹಿಂದೆ.”

“ಹಾಂಗಾರ ಇಂಥ ಹುಡುಗರನ್ನ ಸಾಲಿಗೆ ಕಳಿಸಿರಿ. ಅವರಿಗೆ ಓದಲಿಕ್ಕೆ ಬರಲಿಕ್ಕೆ ಬಂದರ ಹಾನಿ ಅವರ ಆಗುವದಿಲ್ಲ. ಅವರ ಲಾಭಾನ ಆದಿತು.”

ಬಾಯಾಗ ತಂಬಾಕ ತುಂಬಿಕೊಂಡ ಒಟ್ಟುವನ ದನಿ ದೂರಿಂದ ಬಂತು-ಅವ ಅಂದ, “ಅವರ ಹೊಳ್ಳಿ ಪಾಡೇನು?”

ಏನು ಉತ್ತರ ಹೇಳಬೇಕೆನ್ನುದು ನನಗ ಒಂದಕ್ಕಣ ಹೊತ್ತು ಹೊಳೆಯಲ್ಲಿ. ಹುಡುಗರ ಸಾಲಿಗೆ ಹೋದರ ಅವರ ಹೊಟ್ಟಿಗೆ ಯಾರ ಹಾಕಬೇಕೆಂಬ ಪ್ರಶ್ನೆ ನನಗಂತೂ ಬಂದಿರಲಿಲ್ಲ. ಅವರ ಹೊಟ್ಟಿಗೆ ತಾಯಿ ತಂಡ ಹಾಕಬೇಕಾತದ ಅಂತೇ ನಾ ತಿಳಿದಿದ್ದೆ. ಅವರಿಗೆ ವುದುಕ ಪರಭಾರೆ ಉತ್ತರ ಹೊಟ್ಟಿ,

“ಯಾವನಾರ ಹುಡುಗ ಹೊಟ್ಟಿಗಿಲ್ಲ ಅಂತ ಸಾಯಾಕ ಹತ್ತಿರದ. ನನ್ನ ಕಡೆ ಬರಿ. ಪಡಿ ಜೋಳ ಕೊಡತೇನಿ. ಬಾಯಿಲ್ಲಾ, ಎಲ್ಲ ಕೆಲಸದಾಗ ಅಡಗಾಲ ಹಾಕೋ ಚಟುವಾನ ಅವ ನಿನಗ. ಪಂತ ಸರಕಾರದವರು ಸಾಲಿಕೊಟ್ಟಾರ, ಮಾಸ್ತರ ನೇರುಸ್ವಾರ—ಕಲೆಯಾಕ ಏನು ಗಂಟ ಹೋಗತ್ತೆತಿ ನಿಮ್ಮುದು?”

ಎಲ್ಲರ ದನಿ ಬದಲಾಯಿತು. ಯಾರ್ಥಾರ ಹುಡುಗರು ಬರಬಹುದೆಂಬ ಚಟೀಸಿನದೆಯಿತು ನಮ್ಮ ಸದ್ಯ ಬರತಾನ, ನಮ್ಮ ಮಹಾದ್ಯಾನ ಕಳಸತೇನಿ, ತಿವ್ಯ ಸಮ್ಮಾನದಾರ—ಹೀಗ ಹತ್ತು ಹನ್ನೆರಡು ಹುಡುಗರ ಪಟ್ಟಿ ತಯಾರಾತು.

ಕಾರಭಾರಿ ಅಂದ,

“ಮಾನ್ಯರ ಆತಿಲೋನ್ ನಿನ್ನ ಮನಸಿನ್ನಾಗ್?”

ವಾದ ಮುಗಿತು. ನಡುವ ಇಬ್ಬರು ಮೂವರು ಹೋಗಿ ಬಂದರು. ಇವರೆಲ್ಲ ಎದ್ದು ಹೋಗೊ ಹಾದಿ ನೋಡಕಾತ ನಾ ಕೂತೆ. ಅದರ ಅವರ ಮಾತ ನಡದ ಇದ್ದವು. ಮಂಳಿ ಗಾಳಿ ಕುರಿ ಆದು, ನನ್ನದ್ಯಾಗ್—ಹೀಗ ಮಾತು ಸುರುಪ್ಯಾ ಇದ್ದವು. ಆಗ ನಾ ಕಾರಭಾರಿಗೆ ಸಾವಕಾಶ ಅಂದೆ.

“ನಾ ಹೋಗಿ ಮಲಗಲ್ಯಾ?”

“ಹೊಂ, ಮಲಗಲ್ಯಾ. ನಾಳಿಂದ ಮುಡುಗರು ಬರತಾವ. ಅದರ ಜಿಂತೇ ಮಾಡಬ್ಯಾಡ.”

ಒಳಗೆ ಹೋಗಿ ಚಾದರಾ ಹಾರ, ಧೋತರಾ ಹೋತಕೊಂಡು ಬಿಡ್ದೆ. ಚಿಮಣಿ ಆರಿಸಿದೆ. ಹೋರಗ ಮಾತ ನಡದ ಇದ್ದವು. ನಿದ್ರಿನೂ ಹತ್ತಿತು. ನಡುವೇ ಎಚ್ಚರಾಗಿ ಹೋರಗ ಹೋದಾಗ ಬೆಳೆಂಗಳಿತ್ತು. ಚಂದಪ್ಪ ಕಂಡ. ಕೆಲವರು ಚಾವಡ್ಯಾಗ ಮಲಕೊಂಡಿದ್ದರು. ಕೆಲವರು ಬೈಲಾಗ ಕಂಬಳಿ ಹೋತಗೊಂಡು ಬಿಡ್ಡಿದ್ದರು. ಮುಗಿಲು ನಿಚ್ಚ ಇವಾಗಿತ್ತು. ಮೋಡಗಳಿದ್ಲಿ. ಅಂದಾದ ಬೆಳೆಂಗಳ ಪಸರಿಸಿತ್ತು.

ಇದನ್ನೆಲ್ಲ ನೋಡಕೊತ ಹಾಗೆ ನಿಂತೆ. ಉರ ಹೋರಗ ದೂರ ಏರಡು ಭವ್ಯರ ಕಾಣತಿದ್ದವು. ಅವುಗಳ ನೆರಳು ಬಿಡ್ಡಿತ್ತು. ನಡಿಂಣಿ ಆಚೆಗಿದ್ದ ಕಲ್ಲಿನ ಗುಂಪೊಂದು ಕಾಣತಿತ್ತು. ಅಷ್ಟಾಚೆ ಬೈಲೆ ಬೈಲಿತ್ತು. ದೂರ ಹಬ್ಬಿದ ಬೈಲು ಮತ್ತು ಅದರಲ್ಲಿ ಮಂಸಕುಮಂಸಕು ಕಾಣಿವ ಕಂಟಿ. ಬಿಸುಲೆನ ತಾಪ ಸಹಿಸದೆ, ತಂಪಿಗೆಂದು ನಾ ಬಂದು ಕೂತ ಬೇವಿನ ಮರ ಶಾಂತವಾಗಿ ನಿಂತಿತ್ತು. ಅದರ ತುದಿಯಲ್ಲಿ ನಾಲ್ಕು ಬೆಳಕ್ಕಿಗಳು ಯಾವ ಸದ್ಯಾ ಇಲ್ಲದೆ ಕೂತಿದ್ದವು.

ನನಗೆ ಬಂದು ಹದಿನ್ಯೇದು ದಿನಗಳಾಗಿದ್ದವು. ಅದರೂ ಇನ್ನೂ ಮಂಡಂಗರು ಸಾಲಿಗೆ ಬರತಿರಲಿಲ್ಲ. ಸಾಲಿ ಕೂಡತಾ ಇರಲಿಲ್ಲ. ಬಂದು ದಿನ ಮೂರು ನಾಲ್ಕು ಮಂಡಂಗರು ಬರತಿದ್ದರು. ತಾಸಾದ ಕೂಡಲೇ ಬೇಸರಾಗಿ ಹೋಗತಿದ್ದರು. ಬಂದಕ್ಕೆ ಹೋಗತೇವಿ ಅಂತ ಹೇಳ ಹೋದವರು ತಿರುಗಿ ಬರತಿರಲಿಲ್ಲ. ಯಾವನಾರ ಒಬ್ಬ ಹಂಡಂಗ ದಿನಾ ತಪ್ಪೆದ ಬರತಿದ್ದರ, ಅವನ ತಾಯಿ ಇಲ್ಲಿದರ ತಂದಿ. ‘ರೇಣ್ಯಿ ತಿನ್ನಾಕ ಬಾ’ ಅಂತ ಕರದು ಅವನ್ನು ಕುರಿಹಿಡಿನ ಹಿಂದ ಅಟ್ಟತಿದ್ದರು. ಇಂಥ ಮಂಡಂಗನಿಗೆ ಜಬರಿಸಿ ‘ಹೀಂಗ್ಯಾಕ ಮಾಡತಿ?’ ಅಂತ ಕೇಳಿದರ ಅವ ಅಳಲಿಕ್ಕೆ ಸುರು ವಾಡತಿದ್ದೆ. ಆಗ ಅವನ ತಾಯಿ ಬಂದು, “ಯಾವ್ಯಾ! ನನಗ ಮಕ್ಕಳ ಗಿಕ್ಕಳ ಅದಾವ ಇಲ್ಲೋ? ಸುಮಂಗಾಡದಾಗ ಹೋಗಲಿ ನನ್ನ ಶಾಲಿ! ನಡೀ ಮಗನಕದುನಿಗಿ...” ಅಂತಂದು ಕೈಹಿಡಿದು ಮಗನ್ನ ಕರೆಹಿಂಡು ಹೋಗಷಳ ಹೀಂಗ ನಡಿದಿತ್ತು ಈ ಶಾಲಿ! ದಿನ ಬಾವಡಿ ಇದುರಿಗೆ ರಾತ್ರಿ ಜನ ಕೂಡವರು. ಅವರ ಮುಂದ ಈ ಮಾತೆಲ್ಲ ಹೇಳಿದರ ಅವರ ಅನ್ನವರು. “ಮಂಡಂಗರಿಗೆ ಇನ್ನೂ ರೂಢಾ ಆಗಿಲ್ಲ. ಇನ್ನ ವಾರ ಎರಡು ವಾರ ಹೋಗಲಿ.” ವಾರ ಎರಡು ವಾರ ಹೀಗೆ ಹೋಗದ ನೂನಾರ ಏನ ಮಾಡಬವ ಇದ್ದೆ.

ಕಾರಭಾರಿ ನನಗೊಂದು ಮನಿ ಕೊಡಿಸಿದಾ. ಮೂರ ಕಲ್ಲಿಟ್ಟು ಬಲಿ ಮಾಡಿದೆ. ಆದಿತವಾರ ಉರಿಗೆ ಹೋಗಿ ಭಾಂಡಿ ಸಾಮಾನ ತಂದೆ. ಕ್ಕೆಲೆ ಅಡಗಿ ಮಾಡಿ ಉಟ ಮಾಡಲಿಕ್ಕೆ ಹತ್ತಿದೆ.

ಒಂದು ದಿನ ರಾತ್ರಿ ದಾದೂ ಬಚ್ಚೆ ಕ್ಕೆಯಾಗ ಹಿಡಕೆಹಿಂಡಂ ಬಂದ. ನಾ ಚಿಮಂಜೆ ಬೆಳಕಿನ್ನಾಗ ಹಾಸಿಗೆ ಆತು ಕೂಡಿದ್ದೆ.

ಅವ ಬಂದು ಗುಡಾರಮ್ಮಾಲೆ ಕೂತ. ಬಚ್ಚೆ ಮೂಲಾಗ ನಿಂದರಿಸಿ ಅಂದ.

“ಈ ಮನಿ ನನ್ನ ವಾಲಿಗೆ ಬಂತ?”

ಈ ಜನರ ಒರಟಪೂತಿನ ರೂಥಿ ನನಗಾಗಿತ್ತು. ಬಹಂಪಚನ ಮಾತಾಡೊದು ಅವರಿಗೆ ಗೊತ್ತೆ ಇರಲಿಲ್ಲ. ಅದರಾಗಿ ಮಾತಿನ್ನಾಗ ಟ್ರೇತಿ ಅದರಗಳು ಇದ್ದರ, ಅದೂ ಇಂಪ ಅನಸತದ, ಇಲ್ಲಿಂತಲ್ಲ. ಅದರ ಯಾವ ಬೇಕಾದ ಕುರುಬ ಬರಾವ. “ಯಾಕ ಮಾಸ್ತರ?” ಅಂತ ಅಂದಾ ಅಂದರ ನನಗ ಕಸಿವಿಸಿಯಾಗತಿತ್ತು. ಅದರಾಗ ದಾದೂ ಹೀಂಗ ಅಂದ ಅಂದರ ಅನಕಾ ಹೋಟಾಗ ಸಂಕಟಾನ ಬೀಳತಿತ್ತು.

ಬೇಬಿನ್ನಾಗಿಂದ ಬೆಲಮಿ ತಗದು, ಅದರಾಗ ತಂಬಾಕ ತಂಬಿದ. ಅದನ್ನ ಕಾಲ ಬೇರಳಾಗ ಹಿಡಿದ. ಕ್ಕೆಯಾಗ ಚಕಮಂಕ ಹೋಡೆದು ಅರಳ ಹೋತ್ತಿಸಿದ. ಅದನ್ನ ಬೆಲಮಿ

ಬಾಯ ಮಾಡುತ್ತಿದ್ದೀರೆ ಹೋಗಿ ಹೊರಗ ಬಿಟ್ಟ. ಹೋಟ್ಟಾಗ ಹೋಗಿ ಹೋಗಿ ನನ್ನ ಕಣ್ಣಾಗ ನೀರು ಬಂದವು.

ಈ ಮನಪ್ಪಾ ಹೋದಲನೆ ಸಾರೆ ಭೀಟ್ಟಿ ಅದಾಗಿನಿಂದ ಅವನ ವಿಷಯದಲ್ಲಿ ನನ್ನ ಅಭಿಪ್ರಾಯ ಕೆಟ್ಟಾಗಿತ್ತು. ಹಾಂಗ ಅವನ ವಿಷಯ ಈಳಿದಾಗ, ಇವ ಮಂದಿನ್ನ ಹೊಡಿಕೊತ ಇರಾವ ಅಂತ ತೀಳಿಯಿತು. ಉಂರಾಗ ಅವನ ವಚನೂ ಸ್ವಲ್ಪ ಇತ್ತು. ಸರಕಾರಿ ಅವಲಾದಾರರ ಸಂಪರ್ಕ ಅವನ ಕೂಡ ಇತ್ತು. ಅವಗ ಓದಲಿಕ್ಕೆ ಬರಿಲಿಕ್ಕೆ ಬರತ್ತಿತ್ತು. ಅದಕ್ಕೆ ಜನರು ಅವನ ಸಲಹೆ ಕೇಳಲಿಕ್ಕೆ ಹೋಗಿದ್ದರು.

ಬಾಯಾಗಿಂದ, ಮೂಗಿನ್ನಾಗಿದ ಹೋಗಿ ಬಿಟ್ಟ, ಚಿಲಮಿ ಅರಿಸಿ ತಳಗಿಟ್ಟ. ಸುತ್ತಲೂ ಕಣ್ಣಾಡಿಸಿ ಅಂದ,

“ಹೋದಲಿನ ಮಾಸ್ತರ ಇಲ್ಲೇ ಇರಿದ್ದ !”

ಆ ಮಾಸ್ತರ ಏನೇಲೇ ಕಿತ್ತಬಿ ಮಾಡಿದ್ದ, ಉಂರ ಜನರು ಅವನನ್ನ ಬಡೆದಿದ್ದರು ಅಂತ ಕೇಳಿದ್ದೆ. ಅದರ ನೆನಪಾಗಿ ಹೋಟ್ಟಾಗ ಸಂಕೆಪಾಯಿತು. ಅದರೂ ಅದನ್ನೆಲ್ಲ ಮಾರಿಮ್ಮಾಲೆ ತೊರಸಾದ ಅಂದೆ,

“ಹೀಂಗೇನು ?”

ಅದರೂ ನನ್ನ ದನಿ ಬೆದರಿದ ಆಡಿನ್ನಾಗ ಇತ್ತು.

“ತನ್ನ ನೋಕರಿ ನಿರಳ ಮಾಡೊದು ಬಿಟ್ಟ, ಅವ ಉರಾರ ಹಿರೇತನಕ್ಕ ಹೊರಟ. ಹಾಂಗ ಮಾಡಕೊತ ಒಲಿತನಕೂ ಹೋದ. ನಾಲ್ಕಾರು ಸಾರು ಎಚ್ಚರಿಕೆ ಕೊಟ್ಟಿ. ಹೆಣಮಕ್ಕಳ ಕಡೆ ನೋಡಬ್ಯಾಡ, ಪರಿಣಾಮ ಕೆಟ್ಟ ಆದೀತು ಅಂತ ಹೇಳಿದೆ. ಅದರ, ಕೆಳಲಿಲ್ಲ. ತಾ ಸರಕಾರಿ ಮನಪ್ಪಾ, ಈ ಹುಟ್ಟಕುರುಬರು ಪನಮಾಡತಾವ, ಅಂತ ತನ್ನ ಗಮಜೆನ್ನಾಗ ಇದ್ದ. ಈ ಹಂಟ್ಟಿನಾಗ ಪುಟಕಹೋದ !”

ಹೀಂಗಂದು, ಖಿಮಿ ಆಗಿ ಕೆಂಪಗಳ್ಳಿನ್ನ ನನ್ನತ್ತು ತಿರುವಿದ. ನೇ ಬೆದರಿದ್ದೆ. ಅದರೂ ಸಾವರಿಸಿಕೊಂಡೆ. ಮೂಲ್ಯಾಗಿನ ಬಚ್ಚ ತಗ್ಗಿಂಡು ಹತ್ತರ ಇಟಗೊಂಡು ಅಂದ,

“ನೀ ಹ್ಯಾಂಗ ಕೂಡಿನೋಡು, ಹಾಂಗ ಅವನೂ ಕೂಡಿದ್ದ. ನಾ ಬಂದು ಬಚ್ಚ ಹಿಡಿಕೆಲೆ ಬಂದರ ಮಾಡುತ್ತಿಂದು ಏಟು ಹಾಕಿದೆ, ತಳಕ್ಕ ಬೀಳಿತನಕ ಹೋಡೆದ. ಫೋತರದಾಗ ಉಟ್ಟಿ ಹೋಯಿಕೊಂಡ. ನನ್ನ ಕಾಲ ಹಿಡಿದ ಅಳಿಕ್ಕೆ ಹತ್ತಿದ. ಅದರ ನಾ ಸಿಟ್ಟಬೆಂಕೆ ಅಗಿದ್ದೆ ಹತ್ತಿಪ್ಪತ್ತು ಹೋಡೆತ ತಿಂದು ನೆಲದಮೇಲೆ ಸತ್ತಾಗ ಬಿದ್ದ. ಆಗ ನಾ ಅವನ ಹೇಳಿದೆ, ‘ಸುಮ್ಮನ ಹಂಡಗರಿಗೆ ಕಲಿಸಕೊತ ಇರು ! ಗುಂಡಾಗಿರಿ ಮಾಡಿದರ ಬಚ್ಚಲೇನ ತಿವಿದೇನು !’

ದಾದೂ ಏರಿಮ್ಮಾಲೆ ಕೈಷಿಷಿದು ಸಾಫ ಮಾಡಿ ಅಂದ,

“ಮಾಸ್ತರ ನಗಬ್ಯಾಡ. ಇದು ನೋಂ ಮಾತಲ್ಲ. ನೀ ಇನ್ನೂ ಈ ಉರಿಗೆ

ಹೊಸಬಿ. ನಿನ್ನ ಕೆಲಸ ನೀ ಮಾಡು. ಉರ ಮಾತನ್ನಾಗ ಕೈಹಾಕಬ್ಬಾಡ. ಹುಡುಗರ ಬುದರ ಕಲಿಸು. ಆದರ ಉರ ಜರಿಗೆ ಕೆಲಸೊ ಭಾನಗಡ್ಯಾಗ ಬೇಳಬ್ಯಾಡಾ.”

ನೆಲದ ಮ್ಯಾಲಿಟ್ಟಿ ಚೆಲಮಿ. ಜೆಕಪಾಕಿ ತಕ್ಕೊಂಡು ಜೀಬಿನ್ನಾಗ ಹಾಕಿ, ಬಚ್ಚೆ ಕೈಯಾಗ ಒಡಿದು ಎಬಿಟ್ಟಿಸಿ ಹೊರಿದ್ದ. ಕತ್ತಲದಾಗ ಕಾಣಿದ್ದಾಗ ಆದ.

ಸ್ನೇಹಿತ್ಯ ನಾನು ಹಾಗೇ ಕೂತೆ. ನನ್ನ ಹಣೆ ಬೆವತಿತ್ತು. ಉಸಿರಗಟ್ಟಿದ್ದಾಗಿನ ಆತು. ಎದ್ದು ಬಾಗಿಲ ಮುಟ್ಟಬೇಕಂತ ಅನಿಸಿತು. ಆದರೆ ಆ ವಿಚಾರ ಕೃತಿಯಲ್ಲಿ ಬರಲಿಲ್ಲ.

“ಇಪ್ಪತ್ತು ಇಪ್ಪತ್ತೇದ್ದು ವರುಷದ ದೂಡ್ಡಾಳು ಬಂದು ಕತ್ತಲದಾಗಿಂದ ಒಳಗೆ ಬಂತು. ಹೊತ್ತಲ ಪತ್ತರ ಗೊಡಿಗೆ ಅಶಕೂತ. ಅವನ ಪರಿಚಯ ನನಗಿದ್ದಿಲ್ಲ. ಇಷ್ಟು ದಿನ ಆದರೂ ಅವನ್ನೇನು ನಾನು ಉರಾಗ ನೋಡಿದ್ದಿಲ್ಲ.

ಗೊಗ್ಗರ ದನಿಲೇ ನಾ ಕೇಳಿದ.

“ಯಾರವರು ?”

“ನಾ...ಅಯಬೂ”

ಇವರಿಂದ ನನಗೆ ಯಾವ ಚೋಧನೂ ಆಗಲಿಲ್ಲ. ಮಳ್ಳಾಗ ತೊಯ್ದು ನಾಯಿ ಹಾಗಂ ಕೂಡೋ ಈ ಅಯಬು ಯಾರು, ಅನ್ನೊಂದಂ ತಿಳಿಯಲ್ಲಿ. ಏರಡೂ ಮೊಣಕಾಲಪಾಯಾಲೆ, ಕೈಮುದಡಿಸಿ ಸುಮುನ ಕೂತಿದ್ದ. ಅವನ್ನು ಕಡೆ ನೋಡಿದ. ಚೆಂಣಣ ಬೇಳಕಿನ್ನಾಗ ಅವನ ಸಣ್ಣ ಕಣ್ಣ ಮತ್ತು ನಗುಮುಖ ಕಂಡೆ.

“ಇದ ಉರಾವ ಪನು ?”

“ಅಲ್ಲ, ಏಬತಪ್ಪಾರದವ.”

“ಪಬತಪ್ಪಾರ ! ಇಷ್ಟು ದೂರ ಯಾಕ ಬಂದಿ ?”

ಗಟ್ಟಿಯಾಗಿ ಹಾಕಿದ ಟೊಟ್ಟಿ ತಗೆದು, ತಳಗಿಟ್ಟು ಏರಡೂ ಕಾಲು ಸೆಮಿಂಪ ತಗೊಂಡು ಕೋಣೆಯ ಸುತ್ತ ನೋಡಿ ಹೇಳಿದ,

“ನನಗ ಯಾರು ಇಲ್ಲ. ಮೊಟ್ಟೆ ಪಾಡಿಗಾಗಿ ಉರಾರ ಅಡ್ಯಾಡತೇನಿ. ಇವತ್ತು ಇಲ್ಲೆ ಬಂದೆ. ಉರಾವರು ಅಂದರು, ‘ಮಾಸ್ತರ ಒಬ್ಬ ಅದಾನ. ಅವಗ ಜೋಡಾಗ ಲಿಕ್ಕೆ ಹೋಗು.’ ಅಂತ ಬಂದೆ !”

ಅನೇಕ ವರ್ಷದ ಪರಿಚಯವಿದ್ದಂತೆ ಭಾವನೆ ನನ್ನಲ್ಲಿ ಮೂಡಿತು. ಕೆಂಪು ಮಾಗಿದ್ದ, ತುಂಬಿದ ಗ್ಲೂದ ಈ ಅಯಬೂ ಹೀಂಗ್ಯಾಕ ಒಡ್ಯಾಡತಾನ, ಅವ ಹ್ಯಾಂ ಬದಕತಾನ, ಇದರ ವಿಚಾರ ನಾ ಮಾಡಲಿಲ್ಲ. ನೀ ಉರ ಬಿಟ್ಟ ಯಾಕ ಬಂದಿ, ಏನ ಮಾಡಾವ ಇದ್ದೀ, ಎಲ್ಲಿ ಇರಾವ ಇದ್ದೀ, ಮೈಮ್ಯಾಲೆನ ಅರಿವಿ ಬಿಟ್ಟರ ಉಳವ ಅರಿವಿ ನಿನಗ್ಯಾರ ಇಲ್ಲ—ಈ ಯಾವ ಪ್ರಶ್ನೆನೂ ಕೇಳುವ ಗರಜು ನನಗ ಏಷಿಸಲಿಲ್ಲ. ಹರಕ

ಅಗಿ ಮತ್ತು ಮುಸಲ್ಪಾನಿ ಪಾಯಜಮಾ ಹಾಕಿದ ಅಯಬೂ ಮತ್ತು ನಾನು ಹೆಚ್ಚೀನು ಮೂತನಾಡಲ್ಪಿಲ್ಲ.

ಮರುದಿನ ಮುಂಜಾನೆ ತಿನಬೇಕೆಂದು ಇಟ್ಟಿ ರೊಟ್ಟಿ ಹೊರಗೆ ತೆಗೆದು, ಅದರ ಮ್ಯಾಲೆ ಖಾರ ಎಣ್ಣೆ ಕಾಕಿ ಅವನ ಕೈಯಾಗ ಕೊಟ್ಟೆ.

ಕೂತ್ತಾಂಗ ಕೂತು ಕೈಯಾರ ರೊಟ್ಟಿ ಹಿಡಿದು ತಿಂದ. ಮುಚಾಮಚಾ ಅನ್ನೊಂದು ಬಾಯಿ ಸುಮ್ಮನಾಯಿತು. ಚರ್ಗಿತುಂಬಿ ಕೊಟ್ಟಿ ನೀರನ್ನು ಅಂಗೀಯಾಗ ಹಿಡಿಸು ಕುಡದ. ಖಾಲಿ ಚರ್ಗಿ ಧಬ್ಬಹಾಕಿ, ಅತಲಾಗ ಇತಲಾಗ ನೋಡಕೊತ ಕೂತೆ.

ನಾನೂ ತೊಲಿ ನೋಡಕೊತ ಹತ್ತು ಏನಿಟ ಹಾಸಿಗೆ ಆತಕೂತೆ.

ಅಯಬೂನ ಜಡ ಉಸಿರು ಕೇಳಿಸಹತ್ತಿತು. ಅವ ಕೂತಲ್ಲಿ ಮಲಗಿದ್ದ. ಇರಲಿಕ್ಕಿಜಗಾ, ಕುಡಿಲಿಕ್ಕಿ ನೀರು, ಹೊಟ್ಟಿಗೆ ಅಮ್ಮ ರೊಟ್ಟಿ ಸಿಕ್ಕಿತ್ತು. ನನ್ನ ಕೆಳಗಿದ್ದ ಗೊಂಗಡಿ ತೆಗೆದು ಅವನತ್ತ ಒಗದೆ. ಗೊಂಗಡಿ ಮೈಮ್ಯಾಲೆ ಬಿದ್ದಕೂಡಲೆ ಎಚ್ಚರಾದ, ಗೊಂಗಡಿ ಕಡೆ ನೋಡಿ, ನಾ ಬಾದರ ಹೊತೆಗೊಂಡು ಮಲಗಿದೆ. ಅವನೂ ಗೊಂಗಡಿ ತಗೊಂಡು, ಅಥ್ರ ಕೆಳಗ ಹಾಸಿ ಉಳಿದ ಅಥ್ರ ಹೊತೆಗೊಂಡು, ಹಾಲೂ ಅನ್ನ ಉಂಡ ಬೆಕ್ಕಿನ್ನಾಂಗ ಮಲಗಿದ. ಹಾಗೆ ಗೊರಕಿ ಹೊಡೆಯಲಿಕ್ಕೂ ಹತ್ತಿದ.

ಬಟ್ಟ ಹಿಡಕೊಂಡು ತಿರುಗಾಡೋ ದಾದೂಗ ಅಂಜೊ ಹಾಗಿಲ್ಲೆಂದು ನಾ ನಿಶ್ಚಯ ಮಾಡಿದೆ. ನಾನೇನು ಅಂಡುಬುರುಕನಲ್ಲ. ಚಿಕ್ಕವನಾಗಿದ್ದರೂ ಸಾಕಷ್ಟು ಅನುಭವ ಪಡೆದಿದ್ದೇನೆ. ಅಂಥ ಬದುಕು ನನ್ನದಾಗಿತ್ತು. ಅದರ ಈಗ ಬಂದ ಅನುಭವದ ರೀತಿಯೇ ಬೇರೆಯಾದ್ದರಿಂದ ನಾನು ಸ್ವಲ್ಪ ಬೆದರಿದ್ದೆ. ಈ ಬೆದರಿಕೆಗೆ ಆದ ನನ್ನ ಪ್ರತಿಕ್ರಿಯೆ ಬೇರೆಯೇ ಆಗಿತ್ತು. ನನ್ನಲ್ಲಿ ವಿಲಕ್ಷಣ ಧ್ವಯ ಬಂದಿತ್ತು. ಗಾಢ ಬರಲೆಂದು ಬಾಗಿಲು ಮುಚ್ಚದೆ, ಅಯಬೂನಷ್ಟೇ ನಿಶ್ಚಂತನಾಗಿ ಗಾಥಾಗಿ ಮಲಗಿದ.

ಬನಗರವಾಡಿಯಲ್ಲಿ ಹೆಚ್ಚಿಗೆ ಕುರುಬರ ಸಂಖ್ಯೆಯೇ ಇತ್ತು. ಕಪ್ಪಬಣ್ಣದ ಈ ಕುರುಬರು ಬರಿಮೈಲೆ ಅಡ್ಡಾಡತಾ ಇದ್ದರು. ಹೊರಿಗಿನ ಜಗತ್ತಿನ ಪರಿಚಯವು ಅವರಿಗಿರಲ್ಲ. ನಸುಕಿನಲ್ಲಿ ದಟ್ಟಾಗಿನ ಕುರಿ ಮೋರಗ ಬಿಟ್ಟು, ಅವನ್ನು ಮೊಡಕೊಂಡು, ಉಂಟಾರ ಬಿಟ್ಟು ದೂರ ಹೋಗುವರು. ನಾರು ಕುರಿಗೆ ಬಿಟ್ಟು ಕುರಿ ಕಾಯಾವ ಮತ್ತು ಒಂದು ನಾಯಿ, ಒಿಗಿತ್ತು ಅವರ ಲೆಪ್ಪಿ. ಅದು ಕುರಿ ಕೆಳಗೆ ಮುಖಿಮಾಡಿ ‘ಫರ್ರ ಫರ್’ ಅನ್ನತ್ತೆ ಮುಂದ ಮುಂದ ನಡಿಯತ್ತಾ ಇರತ್ತಿದ್ದವು. ಹುಲ್ಲಿನ ಬೀಜ ಅವುಗಳ ಮೈಗೆ ಪತ್ತಿ. ಅವುಗಳೊಡನೆ ಅನೇಕ ಬೈಲುಗಳಲ್ಲಿ ಹೋಗಿ ಬೀಳುತ್ತಿತ್ತು. ಮತ್ತು ಅದರಿಂದ ಹುಲ್ಲಾಗಿ ಕುರಿಗಳಿಗೆ ಮೇಯಲೆಕ್ಕೆ ಸಿಗಿತ್ತು. ಹೆಗಲ ಹ್ಯಾಲೆ ಕೋಲ ಅಡ್ಡ ಹಿಡಿದು, ಕುರಿಹಿಡಿನ ಹಿಂದಿಂದ ಈ ಕುರಿಕಾಯಾವರು ಅಡ್ಡಾಡತ್ತಿದ್ದರು. ದಿನವಿಡಿ ಬಿಸುಶಿನ ಬೇಗೆಯಲ್ಲಿ ಇರತ್ತಿದ್ದರು. ನಾಯಿಯೂ ಅವನ ಜೋಡಿ ಇದ್ದು ಬೇಸರ ಗೊಳ್ಳುತ್ತಿತ್ತು. ಒಮ್ಮೊಮ್ಮೆ ನಾಯಿ ಜಿಟ್ಟಿ ಹಿಂದ, ಇಲ್ಲದರ ಓತಿಕಾಟದ ಹಿಂದ ಓಡತಿತ್ತು. ಒಮ್ಮೊಮ್ಮೆ ಕಾರಣ ಇಲ್ಲದನ ಬೋಗಳಿತ್ತು—ಷೀಂಗ ಏನಾರ ಮಾಡಿ ಬ್ಯಾಸರ ಕಡಿಮೆ ಮಾಡಿಕೊಳ್ಳುತ್ತಿತ್ತು. ಇದ ಕಥಿ ಕಾಯುವರದು ಇರತ್ತಿತ್ತು. ಅವ ಅದರಾಗ ತೆರುಕನ ಕುರಿಮಾರಿ ಹಿಡಿದು ಅದರ ಕೊಳ್ಳಾಗ ಘಂಟೆ ಕಟ್ಟಿದ್ದ. ರೋಟ್ಟಿ ತಿನ್ನಾಕ ಕೂತಾಗ ಅದಕ್ಕೂ ರೋಟ್ಟಿ ತುಳುಕ ತಿನಿಸಾವ. ನಿಂತ ಬೆಳ್ಳಾಗಿನ ನಾಕಂಟು ತನಿ ಹರಕೊಂಡು ಆ ವಾರಿಗೆ ತಿನಿಸಾವ. ಷೀಗಾಗಿ ಆ ವಾರಿ ನಾಯಿ ಹಾಂಗ ಅವನ ಬೆನ್ನುಹತ್ತಿತ್ತು. ಅದಕ್ಕ ಕೋಲಿನ ಮೇಲೆ ಹಾರಲೆಕ್ಕೆ ಕಲಿಸಿದ್ದ. ಅದು ಕೂಡು ಅಂದರ ಕೂಡಿತ್ತು, ಏಳ ಅಂದರ ಏಳತ್ತಿತ್ತು. ಷೀಂಗ ಅದಕ್ಕ ಕಸರತ ಕಲಿಸಿತ್ತಿದ್ದ. ಉಳಿದ ಕುರಿ ಮೆಯತ್ತಾ ಇರತ್ತಿದ್ದವು.

ಹಾಂಗ ಕೈಯಾಗಿನ ಕೊಡ್ಡಿಲೆ ಜಾಲೆಕಟಿಗಿ ಕಡದು ಅದನ್ನ ಕೆತಕೊತ ಕೂಡಾವ. ಸಮಯ ಸಾಧಿಸಿ ಜಾಲಾಹಾಕಿ ಪಾರಿವಾಳನೂ ಹಿಡಿಯುವ.

ಕುರಿ ಮೇಯುತ್ತಿದ್ದಾಗ ಕಾಯಾವರು ಈರೀತಿ ವೇಳಾ ಕಳೆಯಲುತ್ತಿದ್ದರು.

ಷೀಂಗ ಬಿಮ್ಮೆಬ್ಬಿನಾಗಿ ಕುರಿ ಕಾಯಾವರು ಕಡಿಮೆ. ಸಾಮಾನ್ಯವಾಗಿ ಇಬ್ಬರು ಮೂನಾವರು ಕೂಡಿ ಕುರಿ ಕಾಯಲೆಕ್ಕೆ ಹೋಗತಾ ಇದ್ದರು. ಮಧ್ಯಾಹ್ನ ಆತ ಅಂದರ ಸವಿಷಪದ ಭಾವಾಗ ಸರತಿಯಾಂತೆ ಸ್ವಾನಮಾಡಿ ಕುರಿಹಿಡಿನ ಹತ್ತಿರ ಬರಾವರು. ಬಿಸಿಲಿನ ತಾಪ ಆತ ಅಂದರ ಕುರಿ ಹಿಂಡೂ ನೀರಿನತ್ತೆ ಹಿಡತಿದ್ದವು. ಒಣ ಹಳ್ಳಿದ ಮೂಲಾಗ ಹಾವಸೆ ಕಟ್ಟಿದ ನೀರು ಕುಡಿಯುತ್ತಿದ್ದವು. ನೀರ ಕುಡಿದು ಹರಕಮುರಕ

ನೆರಳಲ್ಲಿ ಹೋಗಿ ನಿಲ್ಲುತ್ತಿದ್ದವು. ಅಗ ಕುರಿಕಾಯಾವರು ಗಿಡದ ನೇಣ್ಣಾಗ ಕೂತು ರೊಟ್ಟಿ ತನ್ನತಿದ್ದರು. ಉಂಟ ಆದ ಮ್ಯಾಲೆ ಬಬ್ಬಿವ ಎಚ್ಚರ ಇರತಿದ್ದ. ಉಳಿದವರು ಜಾಡಿಹಾಕಿ, ಮುಖಿದ ಮ್ಯಾಲೆ ಪಟನಾದ ಚುಂಗು ಮುಚಿಗೊಂಡು ಮಲಗಾವರು. ನಾಯಿ ಹಳ್ಳಿದಾಗಿನ ತಂಪ ಉಸಗಿನಾಗ ಮೈತೀಕೋತ್ತ ಬೀಳತಿದ್ದವು.

ಇನ್ನೂ ಬೀಳಕು ಇದ್ದಾಗನ ಉಳಿಕಡಿಗೆ ಹಿಂಡನ್ನು ತಿರುಗಿಸತಿದ್ದರು. ಬೈಲಾಗಿನ ಎಲಿ. ಹುಲ್ಲು ಮೇಯಕೊತ ಕುರಿ ತಿರುಗಿ ಬರತಿದ್ದವು, ಉರಿ ಹತ್ತಿರ ಬಂದಾಗ ಸಂಜೀ ಆಗಿರತಿತ್ತು. ಉಮರ ಹತ್ತಿರ ಬಂದಕೂಡಲೆ, ಕಾಯಾವರು ಬಂದು ಬಾಜೂಕ್ಕೆ ನಿಂತು, ತಮ್ಮ ತಮ್ಮ ಹಿಂಡು ಬೇರೆ ವಾಡಿ ಮನೆಕಡಿಗೆ ಹೋಗತಿದ್ದರು. ಬಂದು ದೊಡ್ಡ ಹಿಂಡಿನಾಗ ನಾಲ್ಕಾರ ಹಿಂಡಾಗತಿದ್ದವು.

ಗಂಡಸರು ಕುರಿಕಾಯಲ್ಕೆ ಹೋದಮೇಲೆ, ಅವರ ಹೇಣ್ಣು ಮತ್ತು ಈ ರಾಟಿ, ಬೆಕಳಿಗಳ ಮೇಲೆ ಉಣಿ ನೂಲತಿದ್ದರು. ಕುರಿ ಬಂದ ಕೂಡಲೆ ಅವರು ಏಳತಿದ್ದರು. ದದ್ದುಗಿಟ್ಟಿ ಕುರಿಮರಿ ಬಿಡತಿದ್ದರು. ಒಲ್ಲಾಗ ಬೆಂಳಿ ಮಾಡತಿದ್ದರು. ಇವುಗಳೇಗ ಕತ್ತಲಾಗಿತ್ತು. ಎಲ್ಲಾರ ಮನ್ಯಾಗ ಕಡ್ಡಿಪಟಿಗೆ ಇರತಿದ್ದಲ್ಲ. ದೀಪ ಹಚ್ಚಿದವರ ಮನೆಗಿ ಹೋಗಿ ದೀಪ ಹಚಿಗೊಂಡು ಬರತಿದ್ದರು. ಒಲಿ ಹೊತ್ತಿಸಿ ರೊಟ್ಟಿ ಸುಟ್ಟಿ ಕೊಡತಿದ್ದರು.

ಅಡವ್ಯಾಗಿಂದ ಕುರಿ ತಿರುಗಿ ಬಂದ ಮೇಲೆ ಅವನ್ನು ‘ಹೊಂದಸೊದು’ ಕುರಿ ಕಾಯಾವಗ ಬಂದು ಕೆಲಸವ ಇರತಿತ್ತು. ಅದಕ್ಕೆ ಬಂದ ತಾಸ ಅಥ ತಾಸ ಹಿಡಿತಿತ್ತು. ದದ್ದುಗಿನ ಮರಿ, ಅಡವ್ಯಾಗಿಂದ ಬಂದ ಕುರಿ ಕೂಡಿದವಂದರ ದೊಡ್ಡ ಗೊಂದಲನ ಏಳತಿತ್ತು.

ತಾಯಿ ತನ್ನ ಮರಿ ಹುಡುಕಿಕೊತ ಅಡ್ಡಾಡುವಾಕಿ, ಮರಿ ತನ್ನ ತಾಯನ್ನ ಹುಡುಕಿಕೊತ ಅಡ್ಡಾಡೊವು. ಬೆಂ ಬೆಂ ಮೆಂ ಮೆಂದ ಗೊಂದಲವ ಗೊಂದಲ. ಯಾವದಾರ ಕುರಿ ಕೆಟ್ಟಲಕ್ಕ ಹೋಗಿ ಮರಿ ಬಾಯಿಹಚ್ಚಿತಿದ್ದವು. ಆ ಕುರಿ ತನ್ನ ಮರಿ ಅಲ್ಲ ಅಂತ ದೂರ ಸರಿಸತಿತ್ತು. ಈ ಗೊಂದಲದಾಗ ಮರಿ ಬೀಳತಿದ್ದವು. ತಮ್ಮ ತಮ್ಮ ಪಾರಿ ಹುಡುಕೊ ಕುರಿ, ಬಿದ್ದ ಮರಿ ತುಳಕೊತ ಓಡಾಡತಿದ್ದವು. ದಿನಾ ಕುರಿ ಅಪುಗಳ ಮರಿ ಇವುಗಳ ಗೊಂದಲ ನಡದ ಇರತಿತ್ತು. ಸಾವಿರ, ಹನ್ನೆರಡು ನೂರ ಕುರಿ, ನೂರಿನೂರು ಮರಿ, ಕುರುಬರು, ಅವರ ಹೆಂಡಂಡಿರ ದನಿ ಇವಲ್ಲ ಗೊಂದಲ ದಿನ ನಡೆಯುತ್ತಿತ್ತು. ಕುರಿ ಸದ್ದಿನಾಗ ಮನವ್ಯಾರ ದನಿ ಕೂಡಿ ಹೋಗತಿತ್ತು. ಸಂಜೀಹೊತ್ತಿನಾಗ ಕಾಗಿ ಗುಬ್ಬಿ ಚೇಟಾಟನೂ ನಡೆದಿರತಿತ್ತು. ಸುಂಯ್ಯಂದು ಗಾಳಿ ಬೀಸುತ್ತಿತ್ತು. ಕುರಿ ಹಿಕ್ಕೆ ಉಚ್ಚಿ ನಾತ ಬರತಿತ್ತು.

ಆ ಎಲ್ಲ ಗೊಂದಲದಾಗ ಕುರುಬರಿಗೆ ತಮ್ಮ ತಮ್ಮ ಕುರಿ ಹೊಂದಿಸಬೇಕಾಗ

ತಿತ್ತು. ಇದ ಗಂಗಿ ಮರಿ, ಇವೇನು ಕಂಡಿ ಬಣ್ಣದ ಕುರಿ ಹೀಗೆದು ಸರಿಪಡಿಸು ತಿದ್ದರು. ತಪ್ಪಿಸಿಕೊಂಡು ಓಡಿಹೋಗುವ ಮರಿಗಳನ್ನು ಕಾಲ ಹಿಡಿದು ವಳಿದು ತಂದು ತಾಯಿಹತ್ತಿರ ಇಡವರು. ಆಮೇಲೆ ಅವು ಕೆಚ್ಚಲಕ್ಕೆ ಬಾಯಿಹಾಕೆ ಹಾಲು ಕುಡಿಯು ತಿದ್ದವು. ಹೀಗೆ ಒಂದು ಅಧ್ಯ ತಾಸ ನಡೆದ ಮಾತ್ರಲೇ ಶಾಂತವಾಗಿತ್ತು. ಮರಿಗಳ ಮೃಮ್ಮೆಲಿನ ಧೂಳ ನೆಕ್ಕಿ ಕುರಿ ಅವನ್ನು ಸ್ವಚ್ಚ ಮಾಡತಿದ್ದವು. ಮರಿ ಮುಖಕ್ಕೆ ಹಾಲ ಹತ್ತಿರತಿತ್ತು.

ಗಿಡದಕಟ್ಟಿ ಹತ್ತಿರ ಬಂದಾಗ ಕುರಿಕಾಯಾವರು ಕೇಳುವರು:

“ಕುರಿ ಕೂಡಿದವೇನು?”

“ಹೂಂ, ನಿನ್ನ ಪ್ರಾ. ಕೂಡಿದವೇನು?”

“ಕೂಡಿದವಲ್ಲ.”

ಅವರ್ವಾಗ ಹೆಣಮಕ್ಕಳು ರೊಟ್ಟಿ ಬಡೆದು ತಯಾರಿಡವರು. ಗಡಗ್ಗೆಗ ಹೆಸರು ಮುಡಕಿ ಕುದಿತಿದ್ದವು. ಕುರಿ ಕೂಡಿಸಿ ಕುರುಬರು ಮನಗೆ ಹೋಗಿ ದಿನವಿಡೀ ಉದ್ದಾಗಿದ್ದ ಕೋಲನ್ನು ಆಡ್ಡಾಗಿಡಿದ್ದರು. ಮುಖ ತೊಳೆಕೊಂಡು ಕೂತು, ಚಿಮಣಿ ಮುಂದ ಬೆಳಕಿನ್ನಾಗ ರೊಟ್ಟಿ ಕಾಜು ತಿನಲ್ಕೆ ಸುರುಮಾಡಾವ. ಉಂಟ ಅನ್ನವ ಮಾತಿನ ಅರಿವೇ ಅವರಿಗಿರಲ್ಲ. ರೊಟ್ಟಿ ತಿನ್ನೂದು! ಉಂಟ ಅಂದರ ನಾಲ್ಕುರು ಪದಾಧ್ಯ ಇರತಾವ, ಈ ಮಾತಿನ ಆರಿವು ಅವರಿಗಿರಲ್ಲ. ಅದರ ಗರಜೂ ಅವರಿಗೆ ಅನುಸೂತಿರಲ್ಲ. ಎರಡು ಹೊತ್ತು ರೊಟ್ಟಿ, ಅದರ ಸಂಗಳಿಲೆ ಕಾಳು ಇಲ್ಲದರ ತೊಪ್ಪಲ ಪಲ್ಲೆ ಒಂದರಡು ನಿರ್ಜಿ, ಸ್ವಲ್ಪ ಚಟ್ಟಿ ಇಲ್ಲದರ ಉಪ್ಪು! ಇಡೀ ದಿನ ದುಡಿದು ಕವ್ವ ಪಟ್ಟು, ತಿನ್ನೂದು ರೊಟ್ಟಿ!

ತಿಂದ ರೊಟ್ಟಿಯಲ್ಲ ಇಡೀ ದಿನ ಕುರಿ ಒಂದಿನ ಹಿಂದ ಪಿರೀಪಿರೀ ಅಡ್ಡಾದೊ ಕುರಿಕಾಯಾವನ ಕ್ಕೆಕಾಲಾಗ ಇಳಿತಿತ್ತು. ಕಂಬಳ ತಗ್ಗೊಂಟ ಹೂರಬಿಳಳಿತ್ತಿದ್ದ. ಒಂದು ಗಳಿಗಿ ಚಾವಡಿ ಮುಂದ ಕೂತು ಸುವಿದುಃಖಿದ ನಾಲ್ಕು ಮಾತು ಅಡತಿದ್ದರು ಮಾತ್ತು ದಟ್ಟಿ ಇದುರಿಗೆ ಹೋಗಿ ಕಂಬಳ ಹಾಸಿ ಬಿಳಳಿತ್ತದ್ದ. ದಡ್ಡಾಗ ಕುರಿ, ಮನ್ನಾಗ ಹುಡುಗರು ಹೆಣಮಕ್ಕಳು, ದಟ್ಟಿ ಹೊರಗ ಕುರಿಕಾಯಾವರು ಮಲಗಾವರು. ಕುರುಬ ತಲಿ ಹತ್ತಿರ ಕೊಡ್ಡಿ ಇಟಗೊಳತಿದ್ದ. ಉಳಿದವರೆಲ್ಲ ಸಂಪ ಸದ್ದಿ ಮಾಡಿದರ ಕುರುಬ ಮತ್ತು ಅವನ ನಾಯಿ ನಿದ್ದಿ ಏಟ್ಟಿ ರವಾಗಿರುತ್ತಿತ್ತು.

ನಸುಕಿನಲ್ಲಿ ಕುರಿ ಹಿಕ್ಕೆ ಹಾಕತಿದ್ದವು. ಉಟ್ಟಿ ಹೊಯತಿದ್ದವು. ಕಾಯಾವನೂ ನಸುಕಿನ್ನಾಗ ಎಚ್ಚರಾಗುತಿದ್ದ. ದಡ್ಡಾಗ ಕುರಿ ‘ಬೆಂ ಬೆ’ ಅಂತ ಗೂಂದಲಪೆಬ್ಬಿಸ ತಿದ್ದವು. ದಡ್ಡಾಗಿದ ಕುರಿ ಹೊರಗೆ ತೆಗೆದ ಮೇಲೆ ಮರಿ ಕೆಚ್ಚಲಕ್ಕೆ ಬಾಯಿ ಹಚ್ಚಿ, ತಂಗಾಳಿಯಲ್ಲಿ ಶಾಂತವಾಗಿ ಹಾಲು ಕುಡಿಯುತಿದ್ದವು. ದಡ್ಡಾಗ ಹಿಕ್ಕೆ ಬಿದ್ದಿರತಿತ್ತು,

ಉಚ್ಛಿ ಹರಿತಿರತಿತ್ವ. ಕುರುಬ ಕಸಬರಗಿಲೆ ಕಸಾತೆಗೆದು ಹಿಕ್ಕಿ ಉಚ್ಛಿ ಕೂಡಿಸವ, ದಡ್ಡಿ ಸ್ವಚ್ಚ ಮಾಡಾವ. ಬೆಲೆಯುಳ್ಳ ಈ ಗೊಬ್ಬರವನ್ನು ತಿಪ್ಪಿಯಲ್ಲಿ ಹಾಕಾವ. ವರ್ಷ ಕೊನೆಗೆ ಒಕ್ಕಲಿಗರು ಬಂದು ಈ ಗೊಬ್ಬರ ಕೊಂಡು ಬಯ್ದುವರು. ಅದಕ್ಕು ಒಳ್ಳೆ ಬೆಲೆ ಬಿರತದಂತ ಕುರುಬರು ಅದನ್ನು ಒಳ್ಳೆ ಜಾಗ್ರತೆಯಿಂದ ಕೂಡಿಸತ್ತಾ ಇದ್ದರು. ಹಾಲುಂದು, ಖುಷಿಯಾಗಿ ಸಣ್ಣ ಬಾಲ ಅಳಗಾಡಿಸಿಕೊತ ಮಾರಿ ಕುಣಿಯುತ್ತಿದ್ದವು; ಕಾಲಾಗ ಬಿದ್ದ ಉಣಿ ತುಳಿಯುತ್ತಿದ್ದರು. ಮರಿಗಳನ್ನೇಲ್ಲ ಬಂದದೆ ಕೂಡಿಸಿ ಮತ್ತು ದಡ್ಯಾಗ ಹಾಕಿದ್ದರು. ಹೆಂಡತ ಪಾಡಿದ ಬಿಟ್ಟಿಂಬಿ ರೊಟ್ಟಿ ಹಾಲಾಗ ನೆನಿಸಿ ತನ್ನ ತಿದ್ದ. ರೊಟ್ಟಿ ಚಟ್ಟಿ ಕಟಕೊಂಡು ಕುರಿ ಕೂಡಿಸಿ, ಹಿಂಡುಮಾಡಿ ಹೆಗಲ ಮ್ಯಾಲೆ ಜಾಡಿ ಬಗೆದು, ಕ್ಯಾರ್ಯಾಗ ಕೋಲು ಹಿಡಿದು ಅಡವಿಗೆ ಹೋಗತಿದ್ದ. ಅದವ್ಯಾಗ ಮೇಯಲು ಅತುರವಾದ ಕುರಿ 'ಬೆಂ ಬೆಂ' ಅಂದು ಮರಿಗಳಿಗೆ ಹೋಗಿರತೇವೆಂದು ಹೇಳುತ್ತಿದ್ದವು. ದಡ್ಯಾಗಿನ ಮರೀಸೂ 'ಮೆಂ ಮೆಂ' ಎಂದನ್ನುವವು. ಅಡವಿಗೆ ಹೋಗೂ ಕುರಿ, ಮರಿನ್ನ ತಿರುತಿರುಗಿ ನೋಡುತ್ತಿದ್ದವು.

ಬಿಸಿಲು ಪರೋದಕ್ಕಿಂತ ಮೋದಲು ಕುರಿ ದಡ್ಯಾಗಿಂದ ಹೊರಬಿದ್ದ ಅಡವಿಗೆ ಹೋಗತಿದ್ದವು. ಕುರಿ ಅಡವಿಗೆ ಹೋದವು ಅಂದರ ಉರಾಗ ಜೀವಾನ ಇಲ್ಲದಾಗಿಗೆ ಅಗತಿತ್ವ. ಒಕ್ಕಲಿಗರೂ ತಮ್ಮ ತಮ್ಮ ದನ ಅಟಕೊಂಡು ಹೋಲಕ್ಕ ಹೋಗತಿದ್ದರು. ಚಿಕ್ಕಮಕ್ಕಳು ಕುರಿಹಿಂಡಿನ ಹಿಂದ ಹೋಗತಿದ್ದವು. ಹೊಮಕ್ಕಳೂ ಮಕ್ಕಳನ್ನು ಕಂಕುಳ ದಲ್ಲಿಟ್ಟು ತಲೆಮ್ಯಾಲೆ ಬುಟ್ಟಿ ಇಟಗೊಂಡು, ಬುತ್ತಿ ಕಟಿಗೊಂಡು ಹೋಲಕ್ಕ. ಅಡವಿಗೆ ಹೋಗತಿದ್ದರು. ಅವರ ಕೂಡ ನಾಯಿಸೂ ಹೋಗತಿದ್ದವು. ಮಧ್ಯಾನ್ನದಾಗ ಕಂಬಳ ನೇಯೋ ಹೊಮಕ್ಕಳನ್ನು ಬಿಟ್ಟರೆ, ಉರಾಗ ಯಾರೂ ಇರತಿದ್ದಿಲ್ಲ.

ಹಾಂಗ ದಿನ ತಪ್ಪದ ಹತ್ತು ಹನ್ನೆರಡು ಮುಡುಗರು ಸಾಲಿಗೆ ಬರತಿದ್ದವು. ಕೆಲಸ ಮಾಡದಿರುವರು, ಕುರಿಹಿಂಡಿನಿಂದ ಹೋಗದಿರುವರು ಮಾತ್ರ, ಬಂದು ಸಾಲ್ಯಾಗ ಕೂಡತಿದ್ದರು. ನಾ ಅವರಿಗೆ 'ರ ತ ಈ ಕ' ಕಲಿಸಿತೆದ್ದೆ ಬರಿಲಿಕ್ಕೆ ಹೇಳತಿದ್ದೆ.

ಬೆಳಗಾದ ಮೇಲೆ ಕುರಿ ಅಡವಿಗೆ ಹೋಗದಮ್ಮಾಲೆ, ಅಧಭತ್ತುಲೆ ಇದ್ದ ಮುಡುಗರು ಸಾಲಿಗೆ ಬರತಿದ್ದರು. ಮಾರಿ, ಕಣ್ಣ ತೊಳಕೊಳ್ಳಿದನ, ಮೈಯಾಗ ಅಗಿ ಹಾಕೊಂಡು ತಲಿಗೆ ಅರಿವಿ ಸುತಕೊಂಡು ಇವರು ಸಾಲಿಗೆ ಬರತಿದ್ದರು. ಶಗಳಿಲೆ ಸಾರಿಸಿದ ನೆಲದ ಮ್ಮಾಲೆ ಕೂತು ಬಡತಾಡಾವರು. ಆ ಮೇಲೆ ಸುಮ್ಮನ್ನ ಕೂಡಾವರು. ಪಾಟಿ ಮ್ಮಾಲೆ ಬರಿಯಾವರು. ಪಾಟಿ ಉಗುಳಿಲೆ ಬರಸಾವರು. ಯಾವನಾರ ಒಬ್ಬ ವದ್ದು ಕಿರಬಳ್ಳು ತೋರಿಸಿ ಬಂದಕ್ಕು ಹೋಗವ. ಗೊಡಿಕಲ್ಲಿನ ಮ್ಮಾಲೆ ಪೆಸ್ಸುಲ ತಿಕ್ಕಿ ಜೂಪ ಮಾಡ ತಿದ್ದರು. ಗೊ ಕಲ್ಲು ವಿಭೂತಿ ಹಚ್ಚಿದ್ದೀಗ ಕಾಣತಿದ್ದವು. ಪೆಸ್ಸುಲ ಲಗು ತಿರತಾವ ಅಂತ ತಾಯಿತಂದಿ ತಕ್ಕಾರ ಮಾಡತಿದ್ದರು. ಸಾಲಿಗೆ ಬರೊ ಮುಂದ ಮಾರಿ ಕಣ್ಣ ತೊಳಕೊಂಡು ಬರಬೇಕು, ಪಾಟಿ ಒರಿಸಲಿಕ್ಕೆ ಬದ್ದಿ ಅರವಿ ತಗೊಂಡು ಬರಬೇಕು, ಏಂದು ಅನೇಕ ಸಲ ಹೇಳಿದರೂ ಕೇಳುತ್ತಿರಲ್ಲ. ಮಾರಿ ತೊಳಕೊಂಡು ಬಾ ಎಂದು ಮುಡುಗರಿಗೆ ಮನಿಗೆ ಕಳಿಸಿದರೆ ಅವರು ತಿರುಗಿ ಬರತಿದ್ದಿಲ್ಲ. ಕೆಲವರು ತಂದ ಒದ್ದಿ ಅರವಿ ಒಣಗತಿದ್ದವು, ಮತ್ತು ಅವರು ಉಗುಳಿನಿಂದ ಪಾಟಿ ಒರಿಸತಿದ್ದರು. ಸಾಲಿ ತುಂಬ ನೋರಜುಗಳಿದ್ದದ್ದರಿಂದ ಯಾರವಾರ ಕಣ್ಣ ಬಂದ ಬರತಿದ್ದವು. ಒಬ್ಬವನು ಕಣ್ಣ ಬಂದವ ಅಂದರೆ ಆ ಬೇನೆ ಮತ್ತೆನ್ನಿಬ್ಬರಿಗೆ ಹತ್ತಿತ್ತು, ಕಣ್ಣಾಬ್ಬಾನಿ ಬಂದಾಗ ಮುಡುಗರು ಅಖಾವರು. ಅವರವರ ತಾಯಂದಿರು ಕಣ್ಣನಮ್ಮಾಲೆ ಹಾಲಿನ ಪಟ್ಟಿ ಇಡತಿದ್ದರು ಮತ್ತು ಮಾವಲ್ಯಾದೇವತೆಗೆ ಬೇಡಿಕೊತ್ತಿದ್ದರು.

ಬೆಳಗ್ಗೆ ಸುರುವಾದ ಸಾಲಿ ಹತ್ತುವಾ ಫೆಂಟೆಗೆ ಬಿಡತಿತ್ತು. ಒದರ್ಯಾಡಕೋತೆ, ಚೀರಕೋತ ಮುಡುಗರು ಮನಿಗೆ ಹೋಗತಿದ್ದರು. ಮಧ್ಯಾಸ್ತ ಮೂರಕ್ಕು ಸುರುವಾದ ಸಾಲಿ ಸಂಜಿ ಆರಕ್ಕು ಬಿಡತಿತ್ತು. ಮುಡುಗರು ಬೇಸರಿಯಾತಿದ್ದವು. ಆದರೂ ಆಟಕ್ಕಂತ ಸಂಜಿಗೆ ಸಾಲಿ ಇದುರಿನ ಬೈಲಿನಲ್ಲಿ ಕೂಡತಿದ್ದರು.

ಬೆಳದಿಗಳ ಇದ್ದರ ಹಾಂಗ ರಾಶಿಸಾ ಅಡತಿದ್ದರು. ಅಡವ್ಯಾಗಿಂದ ತಿರುಗಿ ಬಂದ ತರುಣರು ಆಟದಾಗ ಮುಡುಗರ ಕೂಡ ಭಾಗವಹಿಸತಿದ್ದರು. ಒಮ್ಮೊಮ್ಮೆ ಆಟ ಆಡಲಿಕ್ಕೆ ನನಗೂ ಕರಿಯುತ್ತಿದ್ದರು. ಬೆಳ್ಳಿಯ್ಯಾಗಂ ಅಂದವಾದ ಬೆಳದಿಗಳಾಗ ಆಟ ಒಳಿ ರಂಗಿನ್ನಾಗ ಬರತಿತ್ತು. ಹನಮನಗುಡಿ ಕಟ್ಟಿ ಮ್ಮಾಲೆ ಕೂತು ಹಿಲಿಯರು ಆಟ

ನೋಡಕೊತ ಕೂಡತಿದ್ದರು. ಕೆಲವು ಹಾರುಬಿನ ಜನರು ಅಟ ಆಡವರೆ ಸುತ್ತು ಒಮ್ಮೊಮ್ಮೆ ಲೇರಿಧಿಮು ನುಡಿಸತ್ತಿದ್ದರು. ಹಲಗಿ ಬಡಿದು ಲೇರಿಧಿಮು ಅಟ ತಾಸ ತಾಸಗಟ್ಟೇನೂ ನಡಿಯುತ್ತಿತ್ತು. ಅಲ್ಲೆ ಬೈಲಿನಾಗ ಒಂದೆರಡು ಕಬ್ಜಿಣ ಗುಂಡು ಮತ್ತು ನಾಲ್ಕುರು ಭಾರವಾದ ಕಲ್ಲುಗಳಿದ್ದವು. ವಯಸ್ಸಿನ್ನಾಗ ಬಂದ ಹುಡುಗರು ಅವನ್ನ ಎತ್ತಿ ತಮ್ಮ ಶಕ್ತಿಪರೀಕ್ಷೆ ಮಾಡತಿದ್ದರು. ಒಂದೇ ಕೈಯಿಂದ ಕಬ್ಜಿಣ ಗುಂಡು ಒಂದು ಆಳು ಎತ್ತುವ ಸ್ವಧೀರು ನಡೆಯುತ್ತಿತ್ತು. ಕೈಗೆ ಪಟರಾ ಕಟಗೊಂಡು ಎತ್ತಿದ ಕಬ್ಜಿಣ ಗುಂಡನ್ನು ದೂರ ಒಗದರ ಭೂಮಿ ನಡಗಿತ್ತು. ಕಲ್ಲನ್ನು ಎದಿಮರ ಎತ್ತು ತಿದ್ದರು. ಎತ್ತಿ ಕೇಳಿಗೆ ಬಗೆಯುತ್ತಿದ್ದರು.

ಬೀರಾ ಕುರುಬನ ಮನಿ ಉರಿಂದ ಏರಡು ಘಲಾಂಗ ದೂರ ಇತ್ತು. ಅವನ ಮನಿ ಸತ್ತಾ ಇತ್ತಿಚಿಗೆ ಸಾಲಿಗೆ ಬರತ್ತಿದ್ದ. ಹಿಂದಿನ ಮಾಸ್ತರ ಕ್ಯಾರೊಳಗ ಕಲಿತು, ಪ್ರಗತಿಹೊಂದಿದ ನಾಲ್ಕಾರ ಪೈಕಿ, ಅವನೂ ಒಬ್ಬವ ಇದ್ದ. ವಯಸ್ಸಿ ಹನ್ನೆರಡಿದ್ದರೂ ಅವನ ಮೈಕಟ್ಟು ನೋಡೊಹಾಂಗ ಇತ್ತು. ಉಳಿದ ಹುಡುಗರಿಂತ ಅವನಲ್ಲಿ ತಿಳುವಳಿಕೆ ಹೆಚ್ಚು ಇತ್ತು. ಕಲಿಯುವ ಹವ್ಯಾಸವಿತ್ತು. ಸಾಲಿ ಬಿಟ್ಟು ಮ್ಯಾಲೆ ಬೇವನಗಿಡದ ಕಟ್ಟಿ ಮ್ಯಾಲೆ ಕೂತು ಅಭಾಸ ಮಾಡತಿದ್ದ. ತಿಳಿಯಿದ್ದರ ಗಣೀತ ಬಂದ ಕೇಳವ. ಅವನಲ್ಲಿರುವ ಅಭಾಸ ವೃತ್ತಿ ಮತ್ತು ಕಲಿಯುವ ಹವ್ಯಾಸ ಕಂಡು ನಾನಂದೆ,

“ಎಷ್ಟು ಕಲಿಬೇಕೆಂತೆಡಿ ?”

“ಯೋಳನೆಯತ್ತು ಮುಗಿಸಬೇಕೆಂತ ಅಂತೇನಿ !” ಸತ್ತಾ ಅಂದ

“ತಾಲೂಕಿನ ಸಾಲಿಗೆ ಹೋಗಬೇಕಾದೀತು”

“ಹೋಗತೇನಿ”

“ನಿಮ್ಮಪ್ಪ ನೀ ಕಲಿಬೇಕು ಅಂತಾನೇನು ?”

“ಅವ್ಯಾರ ಕೇಳತಾರ ?”

ಮಕ್ಕಳು ಕಲಿತರ ಒಕ್ಕುಲತನ ಮಾಡುದಿಲ್ಲ, ಬರೇ ಬಿಳೇ ಆರಿಬಿ ಹಾಕೋ ಚಟ್ಟಾ ಕಲಿತಾರ ಎಂಬ ಅಭಿಪೂರ್ಯ ಒಂದಾನದು. ಅವ ತನ್ನ ಮಗನಿಗೆ ಕಲಿಯಲಿಕ್ಕಿ ಕೊಡತಾನೋ ಇಲ್ಲ ಎಂಬ ಸಂದೇಹ ನನಗೆ. ಆದರೂ ನಾ ಹೆಚ್ಚು ಆಷ್ಟುಯಿಂದ ಸತಾನಿಗೆ ಕಲಿಸತಿದ್ದೆ. “ನನಗೆ ಅವ ಬೇಕಾದ ಹುಡುಗ ಆಗಿದ್ದ.

ಈ ಹನ್ನೆರಡ ಹುಡುಗರನ್ನ ಬಿಟ್ಟರ ಇನ್ನ ಮೂವರು ಬಂದು ಸಾಲ್ಕಾಗ ಕೂಡತಿದ್ದರು, ಆಯಬೂ, ಮುಲಾಟೆ, ಅನಂದಾ ರಾಮೋಶಿ ಮತ್ತು ರಾಮಾ ಬನಗರ. ಬಹಳ ಹೊತ್ತು ಗೋಡಿಗೆ ಆತುಕೂಡತಿದ್ದರು. ಮಾತಾಡದ ಸುಮ್ಮನ ಕೂಡವರು. ಮಾಡುಗರ ಮಾರಿ ಇಲ್ಲದಿದ್ದರ ನನ್ನ ಮಾರಿ ನೋಡಕೋತ ಕೂಡಾವರು. ನನಗೇನು ಅವರಿಂದ ತೊಂದರೆ ಇದ್ದಲ್ಲ. ಆದರ ಹೀಂಗ್ನಾಕ ಬಂದು ಸುಮ್ಮನ ಮಿಕೆಪುಕಿ ಮಾರಿ

ನೋಡಕೋತ ಕೂಡತಾರ ಎಂಬ ಕುತೂಹಲವಿತ್ತು. ಆದರ ಹ್ಯಾಳ್ಯ ಕಳಿಯೋದ ಅವರ ಉದ್ದೇಶವಿತ್ತೊಂದು ಹಿಂದುಗಡೆ ತಿಳಿಯಿತು.

ಹೊಲಸ ಮೈ ಖಿಮಟ ಅರಿವಿ ಹಾಕಿದ ಆಯಭಾ ಖಾಲಿ ಇದ್ದ. ಏನೂ ಕೆಲಸ ಮಾಡತಿದ್ದಿಲ್ಲ. ಉದ್ದೋಗಿ ಮಾಡೋದು ಹೆಚ್ಚೆಯ ಪಾಡಿಗಾಗಿ. ಆದರ ಅಂಥ ಪ್ರತ್ಯೇ ಅವಗ ಇದ್ದೇ ಇಲ್ಲ. ಅವ ಜಾತಿಯಿಂದ ಮುಲಾಣೆ (ಕಟಗಾರ) ಇದ್ದಾನೆಂದು ತಿಳಿದುಹಾಡನೆ, ವಾಡಿ ಜನರು ಅನಂದದಿಂದ ಅವಗ ಉರಾಗ ಇಟಗೊಂಡರು. ಪ್ರಸಂಗ ಬುದಾಗ ಅವರು ಎರಡನೆ ಉರಿಂದ ಮುಲಾಣೆನ್ನ ಕರಿಸಕೊಳ್ಳಬೇಕಾಗತಿತ್ತು. ಅದರಿಂದ ಕಾಲಹಣವಾಗಿತ್ತು. ಈಗ ಅನಾಯಾಸವಾಗಿ ಆಯಭಾ ಬಂದಿದ್ದ. ಅವರಿಗೆಲ್ಲ ಅನುಕೂಲವಾಯಿತು, ಮಧ್ಯಾನ್ತ ಆತು ಅಂದರ ಅವ ನಾಲ್ಕು ಮನಿಗೆ ಹೋಗಿ ಬಿಸಿ ಬಿಸಿ ರೋಟಿ ಚಟ್ಟ ತೆಗೊಂಡು ಬರತಿದ್ದ. ಎಲ್ಲಾರ ಕೂತು ರೋಟಿ ತಿಂದು, ನೀರು ಕುಡಿದು ತೇಗಿ ಒರತಿದ್ದ, ಈ ರೀತಿ ಅವನ ಜೀವನ ನಡೆದಿತ್ತು. ಆಯಭಾನ ಗರಜೂ ಕಡಿಮೆ ಮತ್ತು ಉರಾಗ ರೋಟಿಗೂ ಕೊರತೆ ಇರಲಿಲ್ಲ. ಮಲಗಾಕ ಚಾವಡಿ ಇತ್ತು. ಬ್ಯಾಲಿತ್ತು ಮತ್ತು ನನ್ನ ಕೋಣೆಯೂ ಇತ್ತು. ಹಾಸಿಗೆ ಹೊತ್ತುಕೊಳ್ಳುವದರ ಗರಜೂ ಅವಗ ಇದ್ದಿಲ್ಲ. ಬೀಡಾಡಿ ನಾಯಿ, ಅಡವಿ ದನ ಮಲಕೊರಡ್ವಾಗಿ ಇವನೂ ಬೇಕಾದಲ್ಲಿ ಮಲಕೊತಿದ್ದ ಮತ್ತು ನಿದ್ದೀನೂ ಹತ್ತಿತಿತ್ತು. ಚೆಳಿ ಮಳಿಗೆ ಅವನ ಮೈಗೆ ರೂಥಾ ಆಗಿತ್ತು.

ನಾಲ್ಕುತ್ತರ ಅಂಟಿಗೆ ಬುದ ಆನಂದ ರಾಮೋಶಿನೂ ಖಾಲಿ ಇದ್ದ. ಗಿಡ್ಡಾಗಿ ಬಡಕಾಡಿ ಮೈಕಟ್ಟಿನಾವ ಇದ್ದ. ಗಡ್ಡ ಯಾವಾಗಲೂ ಬೆಳೆದದ್ದವ ಇರತಿದ್ದವು. ತುಂಬಾ ಬೆಳೆದ ಕೂದಲ ಮ್ಯಾಲೆ ಬಂದು ಗಾಂಧಿ ಟೊಟಿಗೆ ಇರತಿತ್ತು. ಮೈಯಾಗ ಕೋಟು, ಒಂದು ಲಂಡ ಚಟ್ಟ ಈ ವೇಷದಾಗ ಅವ ಅಡ್ಯಾಡತಿದ್ದ. ಉರಾಗ ರಾಮೋಶಿ ಜನಾರವು ನಾಲ್ಕುರು ಗುಡಿಸಲ ಇದ್ದವು. ಅವರಾಗ ಇವ ಒಬ್ಬವ. ರಾಮೋಶಿ ಜನರು ಯಾವ ಉದ್ದೋಗನೂ ಮಾಡತಿದ್ದಿಲ್ಲ, ಆದರೂ ಅವರ ಹೊಟ್ಟಿ ತುಂಬಿತಿತ್ತು.

ಹೊಟ್ಟಿ ಅಡಚಣೆ ಬಂತಂದರ ಆನಂದ ಹೆಗೆಲಮ್ಯಾಲೆ ಕಂಬಳಿ ಹಾಕೊಂಡು ಮಧ್ಯಾನ್ದಾಗ ಉರಬಿಟ್ಟು ಹ್ಯಾಗವ. ಇಂದಿ ಸುತ್ತಲೂ ನಾಲ್ಕುರು ಮೈಲು, ಎರಡನೆ ಉರವರ ಭೂಮಿ ಇದ್ದವು. ಆ ಭೂಮ್ಯಾಗಿನ ಒಡ್ಡಿನ ಮ್ಯಾಲೆ ಅಡ್ಯಾಡಾವ.

“ಯಾಕೋ ಅನಂದ ?” ಅಂತ ಯಾರಾರ ಶೇಳಿದರ, “ರಾಮಾ ಲಿಗಾಡ್ಯಾನ ಹೊಲಕ್ಕು ಹೊರಟೇನಿ”. ಅಂತಾ ಹೇಳಾವ. ರಾಮಾ ಲಿಗಾಡ್ಯಾ, “ಯಾಕಲೆ ಏನ್ಯಂತಿ ಇಚಾರ ?” ಅಂತ ಬೆದರಿಶಿದರ ಇವ ಶರಣಹೊಡೆಮು “ತುಕಾ ಕರಂಡ್ಯಾನ ಹೊಲಕ್ಕು ಹೊರಟೇನಿ” ಅಂತ ಹೇಳಿವ.

“ಎನ್ನೋ, ಅನಂದ ಏನೈತಿ ತಯಾರಿ ?” ಅಂತ ತಂತ್ರಾ ಕೇಳಿದರ ಹಾಗೆ ಕ್ಯಾಮಾಡಿ. “ಹಾಗೆ ಏನಿಲ್ಲ ಭೋಸಲೆ ಹೊಲಕ್ಕು ಹೋಗಿ ಬರತೇನಿ” ಅಂತ ಹೇಳಾವ.

ಹೀಗೆ ಆಡ್ಯಾಡಿ ಉಳ್ಳಾಗಡ್ಡಿ ಎಲ್ಲಿ ಅವ, ಬದ್ದಿಕಾಯಿ ಯಾರ ಹೊಲದಾಗ ಅವ, ಜೋಳದ ತೆನಿ, ಸಚ್ಚಿ ತೆನಿ ಎಲ್ಲಿಲ್ಲ ಅವ ಇದನ್ನೆಲ್ಲ ನೋಡಿ ಬರಾವ. ಕತ್ತಲಾದ ನಂತರ ಹೊಲದ ಮಾಲಿಕರು ಮನಿಗೆ ಹೋದಮೇಲೆ ಯಾರದಾರ ಹೊಲದಾಗಿನ ತೆನಿ, ಬದ್ದಿಕಾಯಿ ಉಳ್ಳಾಗಡ್ಡಿ ಮೆಣಿಸಿಕಾಯಿ ತ್ರಾಮ ಕಂಬಳ್ಳಾಗ ಹಾಕೊಂಡು ಮಧ್ಯ ರಾತ್ರಿಗೆ ತಿರಿಗೆ ಉಂಟಿದ್ದು. ಬೆಳ್ತನಕ ತೆನಿ ಬಡದು ಕಾಳ ತಯಾರ ಮಾಡತ್ತಿದ್ದು. ಹಂಡತಿ ಬೀಸತ್ತಿದ್ದಳು. ಬದ್ದಿ ಕುದಿಸತ್ತಿದ್ದಳು. ಅದಗಿ ಮಾಡಿ ಉಂಟಕ್ಕು ಹಾಕತ್ತಿದ್ದಳು. ದೊಡ್ಡ ದೊಡ್ಡ ಹೊಲದಾಗ ಇಷ್ಟ ಕಳವಾದರ ಗೊತ್ತನೂ ಆಗತಿದ್ದಿಲ್ಲ, ಹಕ್ಕಿ ತಿಂದವೋ ದನ ತಿಂದವೋ, ಅದೂ ಗೊತ್ತಾಗತಿದ್ದಿಲ್ಲ. ಅನಂದನ ಮ್ಯಾಲೆ ಯಾರೂ ಸಂಶಯ ತಗೊತಿದ್ದಿಲ್ಲ ! ಈ ಅವನ ಉದ್ಯೋಗ ಅನೇಕ ವರ್ಷ ನಡೆದೇ ಇತ್ತು. ಚಿಕ್ಕಪ್ಪಟಿ ಕಳವು ಮಾಡೋದ ಅವನ ಉದ್ಯೋಗ. ಮತ್ತು ಅದನ್ನು ಮಾಡೋ ಕಲಾನೂ ಅವನಲ್ಲಿತ್ತು. ಈ ಕಸಬಿನ ಮೂಲಕ ಅವನ ಉದ್ಯೋಗ ತೇಜಿಯಲ್ಲಿತ್ತು. ತಾ ಮಾಡಿದ ಕಳವನ್ನು ಎಹೋಸಲ ಅವ ಹತ್ತು ಹದಿನೈದು ದಿವಸದ ಮ್ಯಾಲೆ ಹೊಲದ ಮಾಲಿಕರ ಕಡೆಗೆ ಹೋಗಿ ಒಸ್ತಿಕೊಳ್ಳತ್ತಿದ್ದು. ತಾನ ಹೋಗಿ ಕೇಳಷ,

“ಗೌಡರ, ನೀವಿಲ್ಲದಾಗ ತೋಟದಾಗಿನ ಬದ್ದಿಕಾಯಿ ಏನಾರ ಹೋಗ್ಗಾ ಮೇನು ?”

“ಹೋದೂ ಅನಂದ, ಯಾವ ಕಳ್ಳನ್ನೋ ಏನ್ನೋ. ಈಗಾಗಲೇ ಒಂದು ಬುಟ್ಟಿ ಕಾಯಿ ಹೋಗ್ಗಾವ ನೋಡು !”

“ಹೀಂಗೇನಾ ! ನಾನ ಒಯ್ದಿದ್ದು”

“ಬೇಬಶಿ ! ಕಳವ ಮಾಡಿ ಮ್ಯಾಲೆ ನಾಚಿಗೇದಿ ಹಾಗ ಬುದ ಹೇಳತಿ ?”

“ಒಟ್ಟಿದರ ಪಾಪ ಹೋಗತ್ತೆತಿ ಅಂತಾರ, ಗೌಡರ, ನಾಲ್ಕಾಯಿ ಕೊಡ ಅಂದರ ಯಾರಾರ ಕೊಡತಾರೇನು ? ಇಲ್ಲ. ಹಾಂಗಾರ ನಾವೇನು ಮಾಡಬೇಕು ? ಹಕ್ಕಿ ದನ ಇರವಿ ನಿವ್ವು ಕಾಳು ತಿಂದ ಹೋಗತಾವ, ಅವೇನು ನಿಮಗ ಕೇಳತಾವೇನು ? ಅವಕ್ಕ ನೀವೇನು ಮಾಡತೀರಿ ? ಹಾಂಗ ನಾನು, ನನಗೂ ಏನು ಮಾಡಬ್ಬಾಡರಿ. ಹಕ್ಕಿ ದನ ತಿಂದಹೋದವು ಅಂತ ತಿಳಕೊಳ್ಳಿರಿ.”

ಅನಂದನ ಇಂಥ ಸ್ವಭಾವದ ಪರಿಚಯ ಎಲ್ಲರಿಗೂ ಆಗಿತ್ತು. ಸವದ ಸಿಕ್ಕಾಗ ಇವ ತನ್ನ ಸಂಗತಿಗೆ ಗೆಳಿಯರನ್ನ ಕರಕೊಂಡ ಅಡವಿಗೆ ಹೋಗಿ ಮೂಲ ಇಲ್ಲದರ ಉಡ ಹೊಡಕೊಂಡು ತಿಂದು ಬರವ. ಬಾಯಿಗೆ ರುಚಿ ಬರವ್ವಾಗ ಆದಾಗ ಎರಡನೆ ಉರವರ ಒಂದರಿಂದ ಕುರಿ ಕಳವು ಮಾಡಿ, ಕಡದು ಅಡವ್ವಾಗ ಮಾಂಸ ಕುದಿಸಿ ತಿಂದ ಬರವ.

ಅನಂದನ ಕುಲದವರ ಬದಕುವ ರೀತಿ ಇದೇ ಆಗಿತ್ತು. ಎಲ್ಲಾರ ಕೂಲಿ ಸ್ಕೃತ
ಹೋಗವರು, ಇಲ್ಲಿದಿದ್ದರೆ ಕಳವು ಮಾಡೇ ಹೊಟ್ಟಿ ತುಂಬಿಕೊಳ್ಳಬರು.

ಬಣಗರ ರಾಮಾ ಮತ್ತು ಖು ಮಾರಿಯಾವ ಇದ್ದು ಸಂಸಾರ ಮಾಡಿಕೊಂಡು
ಬಾಳತಿದ್ದ. ಅವ ಮೂವತ್ತೈದು ದಾಟಿರಲ್ಲ. ದೊಡ್ಡ ಮುಖ ಏಷಿನು ದಪ್ಪಾ
ದಾದ್ದವು. ರಾಕ್ಷಸನ್ನಾಗ ಕಾಣತಿದ್ದ. ಅವನವು ಒಂದು ನೂರ ಕುರಿ ಇದ್ದವು.
ಅವನ್ನ ನೋಡೋ ಕೆಲಸ ಅವನ ಅಪ್ಪಂದಾಗಿತ್ತು. ಇವನ ಮಗನೂ ನೋಡತಿದ್ದ.
ರಾಮಗ ಯಾವ ಉದ್ದೋಜ ಇದ್ದಿಲ್ಲ. ಇದ್ದಿಲ್ಲ ಅನ್ನೋದಕ್ಕಿಂತ ಅವ ಯಾವ
ಉದ್ದೋಜ ಮಾಡತಿದ್ದಿಲ್ಲ, ಅನ್ನೋದ ಯೋಗ್ಯ ಮಾತಾದಿತು. ಅವನೂ ಸಾಲಿಗೆ
ಒಂದು ಸುಮುನ ಕೂಡಾವ,

ಹೀಗೆ ಅವನೂ ಅನೇಕ ದಿನ ಒಂದು ಕೊಡತಿದ್ದ. ಸಾಲಿ ಬಿಟ್ಟಿತಂದರ ಕಂಬಳ
ಹೆಗಲಮ್ಮಾಲೆ ಇಟಕೊಂಡ ಹೋಗತಿದ್ದ. ವೊದಲ ವೊದಲ ನಾನು ನಿಷ್ಪರವಾಗಿ
ಹೇಳತಿದ್ದ,

“ಯಾಕ ಒಂದಿದಿ ? ಏನು ಕೆಲಸ ಅದ ?”

“ಎನಿಲ್ಲ, ಹಾಂಗ ಒಂದೇನಿ” ಎಂದು ಗೊಗ್ಗಿರದವನ್ನಾಗ ಹೇಳತಿದ್ದ.

ಹೀಗೆ ಒಹಳ ದಿವಸ ಸಾಲ್ಯಾಗ ಕೂತು ಕೂತು ಒಂದು ದಿವಸ ಅಂದ,

“ಮಾಸ್ತುರ, ನಿನ್ನ ಕಡೆ ಒಂದು ಕೆಲಸ ಏತಿ”

ಸಾಲಿ ಬಿಟ್ಟಿತು. ಅನಂದ, ಆಯಬೂ ಹೋದರು. ನಾನು ರಾಮೂ ಇಬ್ಬರ
ಸಾಲ್ಯಾಗ ಉಳಿದೆವಿ. ಎಂದೂ ಮಾತಾಡದ ರಾಮ, ಇಂದು ಬಾಯಿ ತೆರದಿದ್ದ ನೋಡಿ
ನನಗೂ ಆಶ್ಚರ್ಯವಾಯಿತು. ನನ್ನ ಕಡೆ ಇವನ ಕೆಲಸ ಏನಿರಬೇಕು? ಅದ
ಹೊಳೆಯುವಲ್ಲದು.

“ಏನು ಕೆಲಸ ಅದ ಹೇಳಲ್ಲ ?” ನಾ ಅಂದ,

ರಾಮೂ ಲಗು ಹೇಳುವಲ್ಲ. ಮಾರಿ ಕೆಳಗ ಮಾಡಿ ಸ್ಥಿಲ್ಲು ಹೂತ್ತು ಕೂತು.

ಮಾತಾಡಬೇಕೋ, ಬ್ಯಾಡೋ ಎಂಬ ವಿಚಾರದಾಗ ಇದ್ದ.

ಅವಗ ಸಂಕೋಚನೆಸಬಾರದೆಂದು ನಾನ ಅಂದ,

“ರಾಮಭಾವು, ಏನು ಸಮಾಚಾರ ?”

ಅತಲಾಗ ಇತಲಾಗ ನೋಡಿ ರಾಮ ಅಂದ.

“ಮಂಡಿ ಇದ್ದ ರಾಣೀ ಭಾಟಿನ ರೂಪಾಯಿ ನನ್ನ ಹತ್ತರ ಅದ.....

ಈ ರೂಪಾಯಿ ಸರಕಾರದವರು ಒಂದಂಮಾಡಿದ್ದರು.

“ಹಾಂಗಾರ ಮುಂದೇನಂ ?”

“ಅದು ಒಂದ ಆಗುದಂತ ! ಬಡವಗ ನಂಕ್ಖಾನ ಆಗತಾದ.”

“ಹೌದು, ಒಂದ ಅಗ್ಗದ. ಪ್ಯಾಟ್‌ಗ ಯಾರೂ ತಿನೊಳುದಿಲ್ಲ.

“ನೀನು ತಾಲುಕೆಗೆ ಹೋಗಿ ಬರೋದು ಮಾಡತ್ತೇದಿ. ನಿನ್ನ ವಜನ ಖಚು ಮಾಡಿ ನಡದರ ನಡಿಸು. ನನ್ನ ಮ್ಯಾಲೆ ಉಪಕಾರ ಮಾಡಿದ್ದಾಗಂ ಆಗತಾದ.”

ನಡಿತದ ಇಲ್ಲಿನ ನನಗೂ ಗೊತ್ತಿದ್ದಿಲ್ಲ. ನನ್ನ ಮ್ಯಾಲೆ ಇಂಥ ಪ್ರಸಂಗನ ಬಂದಿದ್ದಿಲ್ಲ. ಪ್ರಯುತ್ತ ಮಾಡಲಿಕ್ಕೆ ಅಡ್ಡಿ ಇದ್ದಿಲ್ಲ.

“ಕೊಡು ನನ್ನ ಕಡೆ, ನಡಿತದೇನು ನೋಡೋಣ.” ನಾ ಅಂದೆ,

ರಾಮ ಹೂಂ ಅಂದ ಹೋದ. ರಾತ್ರಿ ಒಂದು ರೂಪಾಯಿ ತಂದು ನನ್ನ ಕಡೆ ಕೊಟ್ಟಿ. ಬೆಲೆಯುಳ್ಳ ರತ್ನ ಕೊಟ್ಟಾಗ ತಂದುಕೊಟ್ಟಿ. ನನ್ನ ಕೈಯಾಗ ಕೊಡೋ ಮುಂದ ಅವನ ಎದಿ ಡವಡವ ಅನಸೋದು ನನಗೆ ಕೇಳಿಸತ್ತಿತ್ತು. ಯಾರಿಗೆ ಗೊತ್ತು ಮಾಸ್ತರ ರೂಪಾಯಿ ತಿಂದರ ?

ಎನ್ನವಾರ ಸಾಲಿ ಮುಗಿಸಿ ನಾನು ವಿಭೋತಿವಾಡಿಗೆ ಹೋದೆ. ಅಲ್ಲಿ ಒಂದುವರೆ ದಿನ ಉಳಿದು ತಿರುಗಿ ಸಾಲಿಗೆ ಹಾಜರಾದೆ. ರಾಮನ ರೂಪಾಯಿ ಮುರಿಸಿದ್ದು ರನೆವಾಯಿತು. ನಾಲ್ಕು ರು ದಿನ ರಾಮ ಸಾಲೀಕಡೆಗೆ ಹಾಯ್ದಿದ್ದಿಲ್ಲ. ಯಾಕ ಬರಲಿಲ್ಲ ಅಂತ ಕೇಳಿದಾಗ, ಅವಂದ ಒಂದು ಕುರಿ ಕಳದಿತ್ತು ಅದನ್ನು ಮಹಡುಕೆಕ್ಕು ಹೋಗಿದ್ದ ಅಂತ ತೀಳಿಯಿತು.

ಅವ ಸಾಲಿ ಕಡೆಗೆ ಬಂದಾಗ ಕಿಸೆಂಬೋಳಿಂದ ರೊಕ್ಕು ತಗದು ಅವನ ಕೈಯಾಗ ಕೊಟ್ಟು, “ನಿಮ್ಮ ರೂಪಾಯಿ ಮುರಿಸೇನಿ, ಈ ಚೆಲ್ಲಿರ ತಗೋಳ್ಳಿರಿ” ಎಂದು ಹೇಳಿದೆ.

ನಾನು ಕಲಿಸಲಿಕ್ಕೆ ಪತ್ತಿದೆ. ಧೋತರ ಚುಂಗಿನಾಗ ಕೊಟ್ಟು ಚೆಲ್ಲಿರ ಕಟಕೆಂಬು ಯಾವಾಗ ಅವ ಹೋದ ಅದ ತಿಳಿಲ್ಲ.

ರಾತ್ರಿ ಉಂಟಮಾಡಿ ಓದಕೊತ ಕೂತಿದ್ದೆ, ಅಷ್ಟಾಗ ರಾಮ ಒಂದು. ನೆಲದ ಮೇಲೆ ಕೂತ. ನಾ ಕೇಳಿದೆ,

“ರಾಮಭಾವ, ಕುರಿ ಸಿಕ್ಕತೇನು ?”

“ಸಿಕ್ಕತು. ನಿಮ್ಮ ಹತ್ತುರಿದ್ದ ತಾಂಡೆದಾಗ ಸಿಕ್ಕತು !”

“ನಾಕ ದಿವಸ ಯಾಕ ಬೇಕಾದವು ?”

“ಇಲ್ಲ. ಹಾಂಗ ಮೆಟಕರವಾಡಿಗ ಬೀಗರ ಕಡೆಗೆ ಹೋಗಿದ್ದೆ.”

ನಾ ಓದಲಿಕ್ಕೆ ಹತ್ತಿದೆ. ರಾಮ ಅಂದ,

“ಮಾಸ್ತರ, ಚೆಲ್ಲಿರ ಎಲ್ಲಿಂದ ತಂದಿರ ?”

ಒಬ್ಬ ಶೈಟ್ಟಿ ಗುರುತಿಸುವ ಇದ್ದೆ, ಅವನ ಕಡಿಂದ ತಂದೆ”

“ನಾ ಅದನ್ನು ಕೇಳಲಿಲ್ಲ. ಬೊಂಡಾಗ ಇಟ್ಟಿದ್ದರೋ ಏನು ಕಸೆದಾಗ ?”

ಅವ ಕೇಳಿದ ಪ್ರಶ್ನೆ ಅಥ ನನಗಾಗಲಿಲ್ಲ.

“ಪಾಯುಜಮಾದ ಕಸೆದಾಗ ಹಾಕ ತಂದಿದ್ದೆ, ಯಾಕ ?”

“ಆಗದಿ ಖಾತಿ ?”

“ಹೌದು, ಆದರ ಯಾಕ ?”

“ಅದರಾಗ ನಿಮ್ಮ ಚೆಲ್ಲಿರ ಏನಾರ ಕಂಡಿತ್ತೇನು ? ನೇನಪ್ಪ ಮಾಡಿಕೊಳ್ಳಿರಿ”

ಉತ್ತರ ಕೊಡಲು ಸ್ವಲ್ಪ ತಡವಾಯಿತು.

“ಹೌದು ಇತ್ತು, ಆದರೂ ಯಾಕ ?”

“ಹಾಂಗಾರ ಲೆಖ್ಚಿ, ಹತ್ತು. ನಿಮ್ಮ ಕಡಿಯಿಂದ ರೊಕ್ಕು ಹೆಚ್ಚು ಒಂದದ.”

ಹೀಗಂದು ಚಟ್ಟಿ ತಗಾದು ಎರಡು ಆಣೆ ನನ್ನ ಮಂಂದ ಇಟ್ಟಿ. ಎರಡು ಆಣೆ ನೋಡಿದ ಕೂಡಲೇ ನನಗ ಎಲ್ಲ ಅರ್ಥವಾಯಿತು. ಮುದಿ ಇದ್ದ ರಾಣೇ ಭಾಷಿನ ರೂಪಾಯಿ ಬಂದಾಗಿದ್ದರೂ, ಅದರಲ್ಲಿಯ ಬೆಳ್ಳಿಯ ಪ್ರಮಾಣದ ಮೂಲಕ ವ್ಯಾಪಾರಸ್ಥರು ಎರಡು ಆಣೆ ಹೆಚ್ಚು ಕೊಡತಿದ್ದರು. ಹಾಗೆ ರಾಮನ ರೂಪಾಯಿಗೆ ಹದಿನೆಟು ಆಣೆ ಬಂದಿದ್ದವು. ಚೆಲ್ಲರ ಕೊಡೋ ಮುಂದ ನಾ ಇದನ್ನ ಅಪಗ ಹೇಳಲ್ಪಟ್ಟ ಮರತಿದ್ದ ರಾಮ ಮನಿಗೆ ಹೋಗಿ ನಾಲ್ಕು ನಾಲ್ಕು ಅಣೆವು ನಾಲ್ಕು ಗುಂಪು ಮಾಡಿದ. ಎರಡು ಆಣೆ ಹೆಚ್ಚು ಉಳಿದವು. ಮಾಸ್ತರ ತಟ್ಟಿ ಎರಡ ಆಣೆ ಹೆಚ್ಚು ಕೊಟ್ಟಾನ ಅಂತ ತಿಳಿದು ಚೋಕಶಿ ಮಾಡಲಿಕ್ಕೆ ಬಂದಿದ್ದು.

ನಾನು ಅವನಿಗೆ ಎಲ್ಲ ಹಕ್ಕಿತ್ತು ತಿಳಿದೆ ಮತ್ತು ಎರಡು ಆಣೆ ತಿರುಗಿ ಕೊಟ್ಟೀ. ಅದರಾಗೋಳಗಿಂದ ಒಂದು ಆಣೆ ತಿರುಗಿ ನನ್ನ ಕಡೆ ಒಗೆದು ಅವ ಅಂದ,

“ಯಲ್ಲಿಅಡಿಗಿ ಜರಲಿ, ಮಾಸ್ತರ”

ನಾನು ಅವನ್ನು ತಗೋಳಲಿಲ್ಲ. ರಾಮು ಎಷ್ಟು ಹೇಳಿಕೊಂಡರೂ ತಗೋಳಲಿಲ್ಲ.

“ಹಾಂಗಾರ ಈ ರೂಪಾಯಿ ನಡಿತಾವ ಅಂದ್ದಾಗ ಆತು”

“ನಡಿತದ ಯಾಕ, ರೂಪಾಯಕ ಎರಡು ಆಣೆ ಹೆಚ್ಚು ಸಿಗತಾವ”

“ಇದ್ದಲ್ಲ ನಮಗ್ಗಾಗುಂಗ ಗೀತ್ತು! ಉಳಾಗ ಇಂಥ ರೂಪಾಯಿ ಬಹಕ ಮಂದಿ ಕಡೆ ಅದಾವ. ನನ್ನ ಕಡೆನೂ ಹತ್ತು ಹನ್ನೆರಡ ಅವ. ಮಂರಿದು ತರತಿದೀ?”

“ಉಳಾವರ ಉಸಾಬರಿ ನಿನಗ್ಗಾಕ? ಅವರದವರು ನೋಡಿಕೊತ್ತಾರ. ನಿಮ್ಮ ಹತ್ತುರೆ ಇದ್ದರ ಕೊಡು, ನಾ ಮುರದ ತರತೆನಿ.”

ಮಂರುವಾರ ನಾ ಹೋದಾಗ ಹನ್ನೆರಡು ರೂಪಾಯಿ ಕೊಟ್ಟಿ. ನಾನೂ ಅಪಗ ಮಂರದು ತಂದು ಚೆಲ್ಲರ ಕೊಟ್ಟಿ. ಮತ್ತು ನಾಲ್ಕು ಯಲ್ಲಾಡಿಗೆ ಕೊಡಲಿಕ್ಕೆ ಬುದ, ನಾ ತಗೋಳಲಿಲ್ಲ.

ರಾತ್ರಿ ನನಗ ಮನಿಗೆ ಕರೆದ. ಮನ್ನಾಗ ಬಾಗಿ ಒಳಗೆ ಹೋದೆ. ಒಳಗೆಲ್ಲ ಕತ್ತಲಿತ್ತು ಅರವತ್ತು ದಾಟಿದ ಮುಂದಕ ಒಲಿಮುಂದ ಚಿಲಮಿ ತೇದಕೋತ ಕೂತಿದ್ದ. ಅವನ್ನು ತೋರಿಸಿ ರಾಮಂ ಅಂದ,

“ಇವ ನಮ್ಮಪ್ಪ”

ಮೈತಂಬ ಛಾದರ ಹೈತಗೊಂಡು ಕೂತ ಮುಂದಕ, ಗಡಿಬಿಡಲೆ ಕ್ಕಿ ಹೋರಿಗೆ ತೆಗದು, ನನಗ ಶರಣಮಾಡಿದ.

“ಯಂಪುತ್ತ, ವರಸ ಆಗ್ಗಾವ. ಎಂಟಿ ವರಸದವ ಇದ್ದಾಗಿಂದ ಕುರಿ ಕಾಯಿತಾನ. ಅದರ ಹೈತಂ ಮತ್ತೇನು ಗೊತ್ತಿಲ್ಲ ಇವಗ.”

ಈ ಮನಮ್ಮಾ ಎಂಟು ವರ್ಷದವನಿದ್ದಾಗಿಂದ ಇವತ್ತಿನ ತನಕ ಕುರಿ ಕಾಯೋದ ಬಿಟ್ಟು ಮತ್ತೇನು ಮಾಡಿದ್ದಿಲ್ಲ! ಇವತ್ತಿಗೂ ಅದನ್ನ ಮಾಡತಾನ. ಮಾರಿ ತುಳಿ ನೀರಿಗಿ ಇದ್ದವು. ಕೂಡಲ ಬೆಳ್ಗಾಗಿದ್ದವು. ಮೊಮ್ಮೆಗನ ಕರಕೊಂಡು ಅಡವಿಗೆ ಹೋಗಿ ಇನ್ನಾಗು ಕುರಿ ಕಾಯಿತಿದ್ದ. ಕೈಯಾಗ ಕೋಲು ಹಿಡಿಕೊಂಡು ಕುರಿ ಹಿಂದ ಅಡ್ಡಾಡತಿದ್ದ ಚೆಕ್ಕಿ ಹ್ಯಾಗ ಮಾಡತಾರ ಅಂತ ಕೇಳಿಧರ ಅವಗ ಹೇಳಲಿಕ್ಕೆ ಬರತಿರ ಲಿಕ್ಕಿಲ್ಲ. ಅದರ ನಾಯಿಗ ಬಂದ್ದಾಗ ತೋಳನ ವಾಸನೆ ಅವಗ ಬರತಿತ್ತು. ರಾತ್ರಿ ಹೊಲದಾಗ ಕುರಿ ಕೂಡಿಸಿದಾಗ, ಮೂಗ 'ಸುರುಸುರು' ಮಾಡಕೋತೆ ಮುದಕ ಅನ್ನವ, "ಜೋಕಿ ಹುಡುಗ, ತೋಳ ಸಮಿಪ ಬತ್ತಿ."

ಹುಡುಗರು ಜೋಕೆಯಿಂದ ಇರಾವರು. ನಾಯಿ ಬೆದರಿ ಅತಲಾಗ ಇತಲಾಗ ನೋಡತಿತ್ತು ಮತ್ತು ದೂರ ನೋಡಿದರ, ಎತ್ತರ ಮ್ಯಾಲೆ ನಿಂತ ತೋಳ ಕಾಣಿಸತ್ತಿತ್ತು! ಹೀಗ ಎಚ್ಚರಿರೊ ರೂಧಿಯಾಗಿ ಅಡ್ಡಾಗಿ ಮಲಗೋದ ಮರತಿದ್ದ! ಕುದುರಿ, ಯತ್ತು ನಿಂತಲ್ಲೇ ಕೂತಲ್ಲೇ ಮಲಗೋ ಥಾಗ ಇವ ಕೂತಲ್ಲೇ ಮಲಕೊಂಡ್ದ, ಅಡ್ಡಾಗೋ ಗರಜು ಅವಗ ಅನಿಸಿತಿದ್ದಿಲ್ಲ! ಬಂದು ಹಿಂಡಿನ್ಯಾಗ ಇದ್ದ ಕುರಿ ಇನ್ನೊಂದು ಹಿಂಡಿನಾಗ ಕೂಡಿದರ ಅದರ ಗುರ್ತ ಹ್ಯಾಗ ಹಿಡಿತಾರ ಅಂತ ಸಮಂಗ ಅನಸತದ. ಅದರ ಮುದಕ ಇದರಾಗ ಒಳಿ ತರಬೇತ ಇದ್ದ. ಹೋಸ ಕುರಿ ಹಿಂಡ ಮಾಡಬೇಕಾದ ಕುರಿ ಮಾರಲಿಕ್ಕೆ ತೆಗೊಂಡು ಮಾಡತಿರುವದಿಲ್ಲ. ಕುರಿ ಹಿಂಡ ಮಾಡಬೇಕನ್ನವ ಕುಪ ಇದ್ದವನ ಕಡೆ ಹೋಗಿ, ಬೋಬಿಬಟ್ಟ, ಅದರಾಗ ಭಂಡಾರ ಹಾಕಿ, ಕುರಿ ಹಿಂಡಿದ್ದವ ಕಡೆ ಹೋಗಿ ಕೊಡತಾನ.

"ನನಗ ಹಿಂಡುಮಾಡೋದದ" ಅಂತ ಹೇಳತಾನ.

ಹಿಂಡಿದ್ದ ಕುರುಬ ತನ್ನ ಹಿಂಡಿನ್ಯಾಗಿನ ಬಂದು ಕುರಿ ಅವಗ ಕೊಡತಾನ. ಹೀಂಗ ಹತ್ತು ಹದಿಸ್ಯೆದು ಕುರಿ ಕೂಡಿಸಿ ಹೋಸ ಹಿಂಡು ಮಾಡತಾನ. ಅವ ತಾ ಏರಡು ಮೂರು ವರ್ಷದ ನಂತರ ಬೇರೆಯವರಿಗೆ ಬಂದು ಮಾಡಲಿಕ್ಕೆ ಕುರಿ ಕೊಡತಾನ. ಹೀಂಗ ಬೇಡಿತಂದ ಕುರಿ ಮಾರೊ ಹಾಗಿಲ್ಲ, ಕೊಯ್ಯೊಹಾಂಗಿಲ್ಲ ಅಂತ ಕುರುಬರೊಳಗ ನಿಯಂತ ಆದ. ಈ ನಿಯಂತ ಯಾರೂ ಮಲಿಯಂತುವದಿಲ್ಲ.

ಕಾಕೂಬಾನ ಕಡೆಯಿಂದ ಹೀಂಗ ಬಂದು ಉರಾವ ಹಿಂಡು ಮಾಡಲಿಕ್ಕೆಂದು ಏರಡು ಮೂರು ಕುರಿ ತಗೊಂಡು ಹೋಗಿದ್ದ. ಬಂದರಂದು ವರ್ಷದ ಮ್ಯಾಲೆ ಮುದಕ ಆ ಉರಿಗೆ ಹೋಗಿದ್ದ. ಆಗ ಅವ ಅಂದ,

"ಕಾಕೂಬಾ, ನೀ ಕೊಟ್ಟಿ ಕುರಿಮರಿ ಸತ್ತುವು!"

"ಸತ್ತುವ, ಹಾಂಗಾರ ಅದರ ಮರಿ ಎಲ್ಲವ?"

"ಎಲ್ಲ ಪಂರಿ ಬೀಜಾನ ಮಲಿಯಂತು!"

ಮುದರಕ ಈ ಮಾತ ನಂಬಲಿಲ್ಲ. ಆ ಮನವ್ಯ ತನ್ನ ದಡ್ಡಿಗೆ ಅವನ್ನ ಕರ್ಕೊಂಡು ಹೋದ. ಒಪಳ ಹೊತ್ತು ಕುರಿ ನೋಡುತ್ತೀತ ಅಡ್ಡಾಡಿದ. ಆಮೇಲೆ ತಾ ಕೊಟ್ಟಿ ಕುರಿಗಳ ಮರಿ ಮುದುಕಿ ತಗದು ಅಂದ.

“ಈ ಎರಡೂ ಮಾರಿ ನನ್ನ ಕುರಿವ ನೋಡು.”

ಈ ಮಾತು ಕೇಳಿ ಆ ಕುರುಬ ನಾಚಿಕೆಪಟ್ಟಿ ತನ್ನ ತಪ್ಪು ಒಟ್ಟಿದ,

ರಾಮ ತನ್ನ ಅಷ್ಟನ ಈ ಕಥಿ ಹೇಳಿದ. ಅದನ್ನ ಕೇಳಿ ನಾನು ಅಚ್ಚಿರಿಗೊಂಡೆ. ನಾ ಕಾಕೂಬಾಗೆ ಕೇಳಿದ,

“ನೀ ಯಾವ್ಯಾಗ ಗುರ್ರೆ ಹಿಡಿದಿ?”

“ಅದರಾಗೇನ ಶಾಖೆತನ ಏತಿ. ಮಾರಿ, ಬಣ್ಣ ಆಕಾರ ತಿಳಿಯದ ಹ್ಯಾಂಗ ಹೋಗತಾವ? ಈಗ ನೀ ಇದ್ದಿಂದಿ—ನಿಮ್ಮವ್ಯ ಇಲ್ಲದರ ನಿಮ್ಮವ್ಯ ಇವರದೇನಾದರ ನಿನ್ನಾಗ ಇದ್ದಾರತ್ತೆತ. ಕಿಮಿ, ಮುಂಗು, ಕೆಣ್ಣು—ಯಾದರಾಗವ ಅವರಾಗ ಇದ್ದ ಇರತದ!”

ರಾಮ ನನಗ ಒಳಗೆ ಬರಲಿಕ್ಕೆ ಹೇಳಿದ. ಚಿಮಣಿ ಬೆಳಕಿನ್ನಾಗ ಅವ ಒಳಗೆ ಹೋಗಿ ಬಂದು ಗಡಿಗೆ ತಗೊಂಡು ಬಂದ. ಅದರಾಗ ಮುಡಿ ಇದ್ದ ರಾಣೀ ಭಾಟಿನ ರೂಪಾಯಿ ತುಂಬಿದ್ದವು. ನಾ ದಂಗುಬಡದು ನೋಡುತ್ತೀತ ನಿಂತೆ. ಈ ಕುರುಬನ ಹತ್ತುರ ಇಮ್ಮೆ ರೂಪಾಯಿ ಹ್ಯಾಂಗ ಬಂದವು. ಇಷ್ಟೇ ಇದ್ದಾವ ಅಂತ ಅನಿಸಿದ್ದಿಲ್ಲ.

“ಭಾಳ ವರಸ ಹಾಂಗ ಕೂಡಿಕೊತ ಬಂದಾವ. ಅವನ್ನ ಎಣಿಸಿ ನನ್ನ ಸಂಗತಿ ತಗೊಂಡು ಹೋಗು.”

ನಾ ಎಣಿಸಿದೆ. ಅವು ಮುನ್ನಿರಾ ನಾಲ್ಕುತ್ತು ಇದ್ದವು. ನನ್ನ ಲೆಪ್ಪಿ ರಾವಂ ಒಟ್ಟಿದ ಮತ್ತು ಸಂಪೂರ್ಣ ನಂಬಿಗೆ ಇಟ್ಟು ನನ್ನ ಕ್ರೈಯಾಗ ಕೊಟ್ಟಿ. ಮಾಸ್ತರ ಬಂದು ಕಡಿಮೆ ಎಣಿಸಿದ್ದಾನೆಬ ಸಂಶಯ ಅವನಿಗೇನು ಬರಲಿಲ್ಲ.

ನಾ ಅಂದೆ, “ರಾಮಭಾವು, ಈ ರೂಪಾಯಿ ಮಂರಿಸಿ ನಿಮಂಗ ಕೊಡಬೇಕಾದರ ನಾಕೆಂಟು ದಿನ ಹಿಡಿಯಬಹುದು. ನಿಮಗೇನು ಆಡಚಣೆ ಇಲ್ಲಲ್ಲ?”

ರಾಮ ಅಂದ, “ಸಾವಕಾಶ ಆಗಲ, ಬಂದು ತಿಂಗಳ ಹತ್ತಿದರೂ ಅಡ್ಡಿ ಇಲ್ಲ.” ನಾನು ಎದ್ದು ಮನಿಗೆ ಬಂದೆ.

ಮೇ ತಿಂಗಳು ಮಹಿಮೆ ಜನನ ತಿಂಗಳು ಬಂದಿತು. ಬೇಸುಗೆ ಮುಗಿದು ಮಳಗಾಲ ಬಂತು. ಕಾಮನಚಿಲ್ಲು ಮೂಡಿತ್ತು. ಮೃಗ ಪ್ರಾರಂಭವಾಯಿತು. ರಣರಣ ಬಿಸಿಲು ಮಾಯವಾಯಿತು. ಗಾಳಿ ಬಿಂಬಿ ಗಿಡಗಂಟಿಗಳು ನಡುಗಾಹತ್ತಿದ್ದವು. ಅಕಾಶದಲ್ಲಿ ಧೂಳ ಕಣ ಕಾಣಬಹಿದ್ದವು. ‘ಈ ಗಾಳಿ ಇನ್ನು ಮಳಿ ಓಡಿಸತ್ತದ’ ಅಂತ ಜನ ಅನ್ನಹತ್ತಿತು. ಆದರೆ ಹಾಗಾಗಲಲ್ಲ. ಮಳಿ ಧಾರಾಕಾರವಾಗಿ ಬಂದು, ಮೃಗ ಬನಗರವಾಡಿಯನ್ನು ತೋರಿಸಿತು. ಮಳಿ ಬೇಗ ಬಿಡುವ ಲಕ್ಷ್ಯ ತೋರುತ್ತಿದ್ದಿಲ್ಲ. ಬೀಡಾಡಿ ನಾಯಿ ಗೋಡಿ ವಾರಿಗೆ ನಿತವು. ತೊಲಿಯಿಸಿಕೊಂಡ ಕುರಿಗಳನ್ನುಲ್ಲ ಕುರುಬು ಒಂದೆಡೆ ಗುಡಿಸಲಗಳಲ್ಲಿ ಕೂಡಿಸಿದರು. ಗುಂಪುಗಂಪಾಗಿ ಹತ್ತಿಕ್ಕಿ ನಿತ ಕುರಿ ಮೈ ರಧಾಡಿಸಹತ್ತಿದ್ದವು. ತೊಯ್ದು ಉಸ್ಸು ನಾತ ಮನೆತುಂಬ ಹಬ್ಬಿತು. ಮಳಿ ಸುರಿಯಂತ್ರಲೇ ಇತ್ತು. ಕಾಯ್ದು ಭೂಮ್ಯಾಗಿಂದ ಉಗಿ ಹಾಯಿತ್ತು. ಧೂಳ ಕೂತು ರಾಡಿ ಯಾಯಿತು. ರಾಡಿನೂ ಹರಿದುಮೋಗಿ ದಾರಿತುಂಬಾ ಕಲ್ಲು ಕಾಣಿಸಹತ್ತಿದ್ದವು.

ತೋಗರಿ ಕಟ್ಟಿಗೆ ಭಪ್ಪರಗಳಿಂದ ಗುಡಿಸಲಗಳಲ್ಲಿ ಸೋರಹತ್ತಿತ್ತು. ಸಾರಿಸಿದ ನೆಲದ ಮ್ಯಾಲೆ ನೀರ್ಲ್ಯನಿ ಬಿದ್ದು ತಗ್ಗಿಬೀಳಲ್ಕೆ ಹತ್ತಿದ್ದವು. ಅದಕ್ಕೆ ಬೇಸರಪಟ್ಟು ಸೋರೊ ಜಗಾದಾಗ ಗಡಿಗಿ ಪಾತ್ರಿ ಇಟ್ಟರು. ಕುರಿ ಸದ್ದಿನಲ್ಲಿಯೂ ‘ಟಿಪಟು’ ಬೀಳುವ ನೀರಿನ ಸಬ್ಬಳ ಕೇಳಿಸತ್ತಿತ್ತು. ‘ಟಿಪಟು’ ಸಬ್ಬಳ ಕೇಳಿಕೇಳಿ ಕಿವೀ ಸೋತವು.

ಮೇಲ್ಮೈದಿಗಿಂದ ಮನೇನೂ ಸೋರಹತ್ತಿದ್ದವು. ತಲಮ್ಯಾಲೆ ಚೀಲಾ ಹೊತೆ ಗೊಂಡು ಕುರುಬು ಮಾಳಿಗಿ ಹತ್ತಿ ಬಿದ್ದ ತೂರಿಗಳನ್ನು ಮಣಿನ್ನಹಾಕಿ ಮುಚ್ಚಿತ್ತಿದ್ದರು.

ಹವೆ ತಂಪಾಯಿತು. ಕುರುಬರ ಕೊಡ್ಡಿ ಜಂಗತಿನ್ನಹತ್ತಿದ್ದವು. ಹೆನ್ನು ಮಕ್ಕಳು ಇಟ್ಟ ಉಪ್ಪು ಕರಗಿತ್ತಿತು.

ಹಸಿರುಹುಲ್ಲು ತಲೆದೋರಹತ್ತಿತು. ಅಂಗಳಾದಾಗೆ ಮಾಳಿಗಿಮ್ಯಾಲೆ, ಭಪ್ಪರ ಮ್ಯಾಲೆ, ಎಲ್ಲಾಲ್ಲಿ ಬೇಡಾಗಿತ್ತು. ಅಲ್ಲಾಲ್ಲಿ ಹುಲ್ಲು ಬೆಳಿಯಹತ್ತಿತು. ನೋಡಿದಲ್ಲಿಲ್ಲ ಹಸರು ಹಾನಿತ್ತಿತ್ತು.

ಹಬ್ಬಿಟ್ಟಿನ ಉಗುರಮೇಲೆ ಕೂಡೊವಷ್ಟು ಸಣ್ಣ ಕಷ್ಟಿಮಂರಿ ಒಮ್ಮೆಲೆ ಕಾಣ ಹತ್ತಿದ್ದವು. ಹಾದ್ಯಾಗ ಟಣಾವಣಾ ಜಿಗಿಯಹತ್ತಿದ್ದವು. ಕಾಗಿ ಹಾರಿಬಂದು ಅವನ್ನು ತಿನ್ನುತ್ತಿದ್ದವು. ಚಕ್ಕಿಚಕ್ಕಿ ಪಕ್ಕಿಗಳಿಂದ ಸಾವಿರಾರು ಹುಳ ಅತಲಾಗಿಂದ ಇತಲಾಗ ಹಾರಾಡತ್ತಿದ್ದವು. ಪಕ್ಕಿಗಳು ಬಂದು ಈ ಹುಳಗಳನ್ನು ತಿನ್ನುತ್ತಿದ್ದವು; ಹಕ್ಕಿ ಕೈಯೊಳಗಿಂದ ಪಾರಾದ ಹುಳಗಳ ತಳ್ಳನ್ನು ರೇಷ್ಟೆ ಉದುರಿದ್ದವು. ಹಳದಿ ಬಣ್ಣದ ಈ ಬಾಲ

ಹುಣಾನೂ ಕಾಣದಂತಾದವು. ಇಟ್ಟಂಗಿ ಬಣ್ಣದ ಉದ್ದಾದ ಹುಳಗಳು ಒಂದರ ಬೆನ್ನ ಮೇಲೆ ಇನ್ನೊಂದು ಹಕ್ಕಿ ಸಾವಿರಾರು ಕಾಲುಗಳಿಂದ ನಡೆಯುತ್ತಿದ್ದವು. ಕಪ್ಪು ಬಣ್ಣದ ಚಿಟ್ಟ ಚೀನಕ ಸಾವಕಾಶ ಅಲಸಿತನದಿಂದ ನಡೆಯುತ್ತಾ ಇದ್ದವು. ಯಾತರದಾರ ಸ್ವರ್ತ ಅದರ ಅವು ಸುತ್ತಿಕೊಳ್ಳುತ್ತಿದ್ದವು. ಹುಡುಗರು ಅವನ್ನ ಕೈಯಾಗ ಒಡಿದು ದುಡ್ಡಿನ್ನಾಂಗ ಅಡಿಸುತ್ತಿದ್ದರು. ಗುಡಿಸಲುದಾಗ ನೋಣಗಳ ಕಾಟ ವಿಪರೀತವಾಗಿತ್ತು. ಕುರಿ ಮುಗಿನ ಮ್ಯಾಲೆ ಕೂಡತಿದ್ದವು. ಕುರುಬರ ಕಣ್ಣವುಂದ ನೊರಚು ಹಾರಾಡತ್ತಿದ್ದವು.

ರಂಟಿ ಹೊಡೆದ ಹೊಲದಾಗಿನ ಹೆಂಡಿ ಕರಗಿದ್ದವು. ಭೂಮಿ ನೀರುಂಡು ಶಾಂತವಾಗಿತ್ತು. ಗುಂಡಿಗಳ್ಲಿ ನೀರಿನಿಂದ ತುಂಬಿದ್ದವು. ನೀರಿನಲ್ಲಿ ಮುಗಿಲೆನ ಪಡಿನೆರಳು ಕಾಣತಿತ್ತು—ಕಪ್ಪು. ನೀಲ ಬಣ್ಣದ್ದು. ಅಡವ್ಯಾಗ ಹೋಗಿ ಬರುವ ಜನ, ದನ, ಕುರಿಗಳ ಕಾಲು ರಾಡಿಯಾಗತಾ ಇದ್ದವು. ತೊಯ್ದ ಬೆಲಿನಲ್ಲಿ ಬೆಳೆದ ಹಸಿರು ಹುಲ್ಲನ್ನು ಕಪ್ಪು ಕುರಿಗಳು ಮೇರುತ್ತಿದ್ದವು. ಕುರಿಗಳ ಬೆನ್ನ ಮೇಲೆ ಕೊತವಾಲ ಪಕ್ಕಿಗಳು ಕೂತು ಗೊಗ್ಗರದನಿ ಮಾಡುತ್ತಿದ್ದವು. ಯಾರ ಕಣ್ಣಗೂ ಬೀಳಿದ, ಜಾಗೃತೆಯಿಂದ ಇರುವ ಚಿತ್ತೂರ ಹಕ್ಕಿಯೂ ಏರದನಿಯಲ್ಲಿ ಶಬ್ದ ಮಾಡತಿತ್ತು.

ಇಂಥ ವ್ಯಾಳ್ಕೆ ಸಾಲಿ ಸುರು ಅಗಬೇಕು, ಇಂಥ ವ್ಯಾಳ್ಕೆ ಬಂದು ಮಾಡಬೇಕೆಂಬ ಮಾತು ಬನಗರವಾಡಿ ಸಾಲಿ ವಿಪಯುದಲ್ಲಿ ಸಾಧ್ಯವಿದ್ದಿಲ್ಲ. ಎಲ್ಲಾರಿಗೂ ಬ್ಯಾಸ್ಗ್ರಾಗ ಸೂಟಿ ಇದ್ದರ. ಬನಗರವಾಡ್ಯಾಗ ಸೂಟಿ ಸುಗ್ಯಾಗ ಇರತಿತ್ತು. ವ್ಯಾಸೆಂಜರ ತುಂಬಿದ ಮ್ಯಾಲಿ ಸ್ವಿಫ್ಟ್ ಬಸ ಬಿಡೋಹಾಂಗ, ಹಂಡುಗರು ಬಂದಮ್ಯಾಲಿ ಮಾಸ್ತರಗ ಸಾಲಿ ಸುರು ಮಾಡಬೇಕಾಗತಿತ್ತು, ಆದ್ದರಿಂದ ಸಾಲಿಯೇ ಮಾಸ್ತರನ ಕಾರ್ಯಕ್ರೇತ್ರವಾಗಿ ಉಳಿಯಲ್ಪದು ಸಾಧ್ಯವಾಗದ ಮಾತಾಯಿತು, ಯಾವನಾರ ಒಬ್ಬವ ಬಂದು ಪಶ್ಚಾ ಬರೀ ಅನ್ನವ. ಇನ್ನೊಬ್ಬವ ಬಂದು ಅಜ್ಞ ಬರಿಸಿಕೊಳ್ಳಬೇಕು. ಆದಿತ್ಯಾರ ನಾನು ಉಳಿಂಗ ಹೋಗೊ ಮುಂದ ನನ್ನ ಕಿಸೆ ಅಂದರ ಹೋಸ್ಟಿನ ಡಬ್ಬಿನ ಆಗತಿತ್ತು ಮತ್ತು ಅನೇಕರು ತಮ್ಮ ತಮ್ಮ ಕೆಲಸ ಹೇಳಬಬರು. ಗಂಡ ಹೆಂಡತಿ ನ್ಯಾಯ ಹಿಡಿದು ಕುರಿ ಅಡಗಳ ಕಳವಿನ ತನಕ ಎಲ್ಲಾರೂ ಬಂದು ನನ್ನ ಮುಂದ ದೂರ ಹೇಳಬಬರು. ಮಾಸ್ತರ ಕಿಲತವ. ಅಂದರ ಅವಗ ಕಾಯದೆ ಕಾನೂನ ಎಲ್ಲಾ ಗೊತ್ತಿರಬೇಕು, ಚಲೊ ಕೆಟ್ಟ ತಿಳಿಯೋ ಬುದ್ದಿನೂ ಇರಬೇಕು !

ಸಾಲಿ ಇರದಿನ್ನರೂ ನನ್ನ ವೇಳಾ ಅನೇಕ ತರದ ಕೆಲಸ ಮಾಡುವದರಲ್ಲಿ ಹೋಗತಾ ಇತ್ತು. ಹಂಡುಗರ ಬಹಳ ಕಡಿಮಿ ಅವ ಅಂತ ಮ್ಯಾಲಿಂದ ಸೂಜನೆ ಬುದಾಗ, ಸುಗ್ರಿ ಅದ, ಸಾಲಿ ಹೋಸಾದ ಅಬ—ಅಂತ ಅನೇಕ ಕಾರಣ ತೋರಿಸಿ ನಾನು ಸಾಲಿ ನಡೆಸುತ್ತಿದ್ದೆ. ನಮ್ಮ ಸಾಲಿ ಅಂದರ ಕೋಟಿ, ಕಟ್ಟಿರಿ. ಮ್ಯಾನಿಸಿಪಾಲಿಟಿ, ಭಾವಡಿ ಹೀಂಗ ಯಲ್ಲಾನೂ ಇತ್ತು ! ಮಾಸ್ತರ ಅಂದರ ಜಜ್, ಘೋಜದಾರ, ಪಾಟೀಲ, ಕುಲಕರ್ಮಣ, ಸ್ವಾಂಪ ಮಾರಾವ ಆಗಿದ್ದು ! ಸಾಮಾನ್ಯವಾಗಿ ಉರ ಜಗ್ಗ ಉರಾಗ ತೀರತಿದ್ದವು, ಹೋರಗೆ ಹೋಗಿದ್ದಿಲ್ಲ. ಮಾಸ್ತರ ಮತ್ತು ಕಾರಭಾರಿ, ಕಾಕೂಬಾ, ಶೀಕುಬಾ ಇಂಥ ವಯಸ್ವದವರು ಕೂಡಿ ನ್ಯಾಯ ಕೊಡುವರು. ತಪ್ಪಿತಸ್ಥರು ಹತ್ತು ವರಂದಿ ಹೇಳಿದ ಮಾತು ಸಾಮಾನ್ಯವಾಗಿ ಏಂದುತ್ತಿದ್ದಿಲ್ಲ. ಆ ಮಾತಿನಂತೆ ನಡೆಯಲ್ಪದು ಇರದಿನ್ನರ ದೈವಕ್ಕ ಅಟೀಲು ಮ್ಯಾಡಲ್ಕೆ ಬರತಿತ್ತು. ದೈವ ನ್ಯಾಯ ಕೊಡತಿತ್ತು. ಅಂದರ ಈ ಗೋಜಿಗೆ ಯಾರೂ ಸಾಮಾನ್ಯವಾಗಿ ಹೋಗುತ್ತಿದ್ದಿಲ್ಲ. ಹಾಂಗ ಮಾಡಿದರೆ ಇಡೀ ದೈವಕ್ಕ ಉಟ ಕೊಡಬೇಕಾಗಿತ್ತು. ಅದು ದೊಡ್ಡ ಖಚಿನ ಮಾತಾಗಿತ್ತು.

ವಾಡಿಯಲ್ಲಿ ಮದುವೆಗಳನ್ನ ಸಾಮೂಹಿಕವಾಗಿ ಮಾಡುವ ರೂಢಿ ಇತ್ತು. ವರವಾರ ಬಂದು ಸುಮುಹಳತ್ವ ನೋಡಿ. ಅನೇಕ ಮದುವಿ ಅವತ್ತ ಮಾಡತಿದ್ದರು. ಇದರಿಂದ ಉರಲೂಟದ ಭಾರ ಒಬ್ಬರ ಮ್ಯಾಲಿ ಬೀಳತಿದ್ದಿಲ್ಲ, ಮದುವ ಮಾಡವರು

ಬಂದ ಖಚು ಹಂಚಿಕೊತ್ತಿದ್ದರು, ಯಾವಗಾರ ಅವರಾಗೂ ದುಡ್ಡಿನ ಆಡಚಣೆ ಬಂದರ ದ್ವೇದದರು ಕೂಡಿ, ‘ಇಂಥವರ ರೋಕ್ತದ ಆಡಚಣೆ ಅದ, ಆದರಾಗಿದ ನಾವೆಲ್ಲರೂ ಕೂಡಿ ಆವ್ಸು ಪಾರಮಾಡೋಣ’ ಅಂತ ಪಕ್ಕಾ ವಿಚಾರಮಾಡಿ, ಎಲ್ಲರೂ ತಮ್ಮ ತಮ್ಮ ಪಾಲಿನ ಒಳ್ಳೆ ಹೊರತಿದ್ದರು. ಆಡಚಣ್ಣಾಗ ಇದ್ದಾವನೂ ಹೀಂಗ ಪಾರಾಗತಿದ್ದ.

ದಾದೂನ ಬೆದರಿಕೆಗೆ ನಾನು ಅಂಚದೆ ಶ್ರೀರತ್ವಾದ ವಿಷಯದಲ್ಲಿ ಸಂಪೂರ್ಣವಾಗಿ ಬೇರೆತ್ತಿದ್ದೆ. ನಾ ಇಲ್ಲದೆ ಯಾವ ಕೆಲಸನೂ ನಡೆಯಿದಂತಾಗಿತ್ತು.

ವಾಡ್ಯಾಗ ಒಕ್ಕಲತನ ಮಾಡಾವರು ತೀರ ಕಡಿಮೆ ಜನ ಇದ್ದರು. ಮೃಗದ ಮಳೆಯಿಂದ ಭೂಮ್ಯಾಗ ಹುಲ್ಲು ಬೇಳೆಯಿತು. ಬೀಜ ಬಿತ್ತೆಕಿಂತ ಮೊದಲ ಹೊಲ ದಾಗ ರಂಟಿ ಹೊಡೆದು ಹುಲ್ಲನೆಲ್ಲ ಬುಡಪೇಲು ಮಾಡಿದರು. ಪ್ರಷ್ಟ ಮಳೆಯಾಗಿ ಹೊಲದಲ್ಲಿ ರಾಡಿಯಾಗಿತ್ತು. ಹೊರವಾಗುವ ದಾರಿ ಕಾಯ್ದರು. ಹೊರವಾಯಿತು. ರಾಡಿ ಒಣಿತು. ತಳಹಶ್ತಿ ಹಾಗೆ ಇತ್ತು, ಎತ್ತಿನ ಕಾಲು ಸಿಗೆಬೀಳದಪ್ಪ ಮತ್ತೂ ಬೀಜಬಿತ್ತುವ ತೂತು ಮಂಚ್ಯದಪ್ಪ ಭೂಮಿ ಒಣಿತ್ತು. ಬಿತ್ತು ಗಡಿಬಿಡಿ ಸುರು ವಾಯಿತು. ಸೆಷ್ಟ್ ಅಕಡಿ ಕಾಳಿಗಳ ಬಿತ್ತಿಗೆ ಪೂರಂಭವಾಯಿತು. ಬೀಜ ಉಡ್ಯಾಗ ಕಟಗೊಂಡು ತೆದ್ದು ತಯಾರ ಮಾಡಿ ಒಕ್ಕಲಿಗರು ನಸುಕಿನಲ್ಲಿಯೇ ಹೊಲಕ್ಕೆ ಹೋಗ ಹತ್ತಿದರು.

ಬೀಜಬಿತ್ತು ತತಿ ಬಂದದ್ದು ನೋಡಿ ಶೇಕು ಒಂದು ದಿನ ನಸ್ಸುಕಡೆ ಬಂದನು. ಅವ ಉರಾಗ ವಿಶೇಷ ಇರತಿರಲ್ಲ. ತನ್ನ ಏರದು ಎಕರೆ ತುಂಡಿನ್ಯಾಗ ದುಡಿಯಾದ ರಾಗ ಗುಂಗಾಗಿರಿದ್ದು. ಮೈಮ್ಯಾಲೆ ಧೋತರ ಹೊತೆಗೊಂಡು ‘ಚುಮಚುಮ’ ಅನ್ನದರಾಗ ಬಂದಿದ್ದ. ಪಾದದ ಮ್ಯಾಲೆ ಬೇಳೆದ ಉಗುರು ಮತ್ತು ಬಾಡಿದ ಮುವಿ ಅಪ್ಪ ಕಾಣಿದ್ದವು. ಉಳಿದ ಮೈಯೆಲ್ಲ ಧೋತರಲೆ ಮುಚಿಗೊಂಡಿದ್ದು.

ನಾನು ಕೂಡಿದ್ದೆ, ಆಯಬೂನೂ ಕೂಡಿದ್ದೆ. ನಿಂತಲ್ಲಿಂದ ಶೇಕು ಅಂದ,

“ಮಾಸ್ತರ ಬಿತ್ತುದು ಹರಕತ ಆಗ್ರಹಿ, ಒಂದು ಯತ್ತ ಕೊಡಸು !”

ನಾನು ಒಬ್ಬ ಸಾಲಿ ಮಾಸ್ತರ. ನಸ್ಸುಲ್ಲಿ ಯತ್ತೆಲ್ಲಿಂದ ಬರಬೇಕು? ಆದರ ಇದನ್ನೆಲ್ಲ ಶೇಕಾಗ ಹೇಳಿದರಾಗ ಅರ್ಥವಿದ್ದಿಲ್ಲ. ಅವ ಮತ್ತು ಅಂದ, “ನಸ್ಸು ಕಡೆ ಒಂದು ಯತ್ತ ಏತಿ, ನೀ ಬೇಡಿದರ ಕೊಡತಾರ. ನಸ್ಸು ಇನ್ನೊಂದು ಯತ್ತು ಸತ್ಯುತ್ತಿ ಮತ್ತು ನೀ ಇಲ್ಲ ಅಂದರ ಇಡೀ ವರಸ ನಸ್ಸು ಪಾಲಿಗೆ ಉಪವಾಸನ ಏತಿ,”

ನಾ ಅಂದೆ, “ಯಾರ ಹತ್ತಿರ ಅದ ಹೇಳು, ಅಂದರ ನಾ ಹೇಳತೇನಿ.”

“ಯತ್ತ ಇದ್ದವರಲ್ಲ ಬಿತ್ತಿಗ್ಯಾಗ ತೊಡಗ್ಯಾರ, ತಮ್ಮ ಕೆಲಸ ನಲ್ಲಿಸಿ ಕೊಡಾವ ಯಾವಾ? ಎಲ್ಲರ ಕಡನು ಬೇಡಿ ಆಗ್ರಹಿ.”

“ಹಾಂಗಾರ, ನಾ ಇನ್ನು ಯಾರ ಕಡೆ ಬೇಡಲಿ?”

“ನೀ ಏನು ಬೇಕಾದ್ದು ಮಾಡು. ನನ್ನ ಗರಜ ಏತಿ, ಅದನ್ನು ಪೂರ್ಯೇಸು. ಮಾಸ್ತರ ವ್ಯಾಳ್ಕ ಉಪಯೋಗ ಬೀಳತಾನಂತೆ ಇಡೀ ಉರ ಅಂತೇತಿ. ಕಾಂಗಾರ ನನ್ನ ಪಾಲಿಗೆ ಹೀಂಗ್ವಾಕ ಅಂದೆ.”

ಈ ಮಾತು ಆಗೋಡನಕ ಆಯಬೂ ಸುಮುನಿದ್ದು. ಅವ ಶೇಕೂನ ಕಡೆ ಮಾರಿ ಮಾಡಿ ಅಂದ.

“ಹೋಗ, ಹಂಚ್ಚಿ ! ಮಾಸ್ತರನ ಕಡೆ ಎಲ್ಲಿ ಬರಬೇಕು ಯಿತ್ತು? ಅವ ಏನು ಒಕ್ಕಲಿಗನ? ಏನಾರ ಯಲ್ಲಾರ ಕೇಳಿಸುದು! ಹೋಗ ಮನಿಗೆ.”

ಆಯಬೂನ ಮಾತ ಕೇಳಿ ಶೇಕೂನ ಮಾರಿ ಮತ್ತಿಮ್ಮೆ ಬಾಡಿತು. ತಾ ತಪ್ಪ ಮಾಡೇನೇನು ಅಂತ ಅನಿಸಿತು.

“ಮನಿಗೆ ಹೋಗೊದು ಏತಷಿತಿ. ನೋಡ ಮಾಸ್ತರ, ಕೂಡಿದರ” ಅಂತ ದುಲ್ಲಕ ಹೇಳಿದ.

ಆಯಬೂ ಎದ್ದು, ಶೇಕೂನ ಕೈಹಿಡಿದು ಆವಗ ಕೆಳಗ ಇಳಿಸಿ ಅಂದ.

“ಒಳೇ ಶಾಹಾಣ್ಯ ಕಾಣಿತ ಅಲೇಂಟ್ ಶೇಕು! ಮಾಸ್ತರ ಏನು ಯಿತ್ತ ಟೊಂಟಿ ನ್ಯಾಗ ಇಟ್ಟಾನೆ?”

ಜೋರಾಗಿ ಪ್ರಟಿಪ್ರಟಿ ಮಾತಾಡಕೋತ ಶೇಕು ಹೋದ. ಆಯಬೂ ಒಳಗ ಬಂದು ಅಂದ,

“ಹುಚ್ಚೆ ಅದ ಆತು. ಅವನ ಮಾತು ಮನಿಗೆ ಪಟೆಕೊಬ್ಬಾಡ ಮಾಸ್ತರ!”

ಮತ್ತು ಮತ್ತು ನನ್ನ ಮನಸು ಕಟಲಿಕ್ಕೆ ಪತ್ತಿತು. ನಾ ಬರೀ ರತ ಈ ಅಪ್ಪೆ ಕಲಿಸತೇನಿ. ಶೇಕೂನ ಗರಜ ಬೇರೆ ಅದ. ಆಯಬೂಗ ಹೆಂಡತಿ ಬೇಕು, ಶೇಕೂಗ ಯಿತ್ತ ಬೇಕು, ಅನಂದಗ ರೊಟ್ಟಿ ಬೇಕು.

ಎರಡು ದಿವಸ ಶೇಕು ಅಡ್ಡಿದಿ. ಅವಗೇನು ಯಿತ್ತು ಸಿಗಲಿಲ್ಲ. ನಿರಾಶನಾಗಿ ಮನಿಗೆ ಹೋಗಿ ಧಪ್ಪ ಅಂತ ನೆಲದ ಮ್ಯಾಲೆ ಕೂತು ಹೆಂಡತಿಗೆ ಅಂದ,

“ಆಟಾ ನಡಿಯೋವಲ್ಲದು.”

ಶೇಕುನ ಹೆಂಡತಿ ಎತ್ತರನ ಆಳಾಗಿದ್ದಳು. ಉಳಿದ ಕುರುಬರ ಹೆಣಮಕ್ಕಳಿಂತ ಒಂದು ಮೊಳ ಎತ್ತರವೆದ್ದಳು. ಮೈಯಾಗ ತಾಕತೂ ಇತ್ತು. ಒಕ್ಕಲತನದ ಎಲ್ಲ ಕೆಲಸನೂ ಗಂಡಸರ ಜೋಡಿ ಮಾಡತಿದ್ದಳು. ತಲಿಮ್ಯಾಲೆ ಕೈಇಟಿಕೊಂಡು ಕೂತ ಗಂಡನ್ನ ನೋಡಿ ಅಂದಳು,

“ಯಾರಾರ್ಥಿಗ ಕೇಳಿದಿ?”

“ಉಂರಾಗ ಎಲ್ಲರಿಗೂ ಕೇಳಿವೆ. ಯಾರೂ ಉತ್ತರ ಕೊಡಾಕ ತಯಾರಿಲ್ಲ.”

“ಹಾಂಗಾರ ಮುಂದ ಹ್ಯಾಂಗರಿ?”

“ಕು ವರಸ ಉಪಾಸ ಸಾಯೋದು !”

ಗಂಡನ ಮಾತ ಕೇಳಿ, ಎಣ್ಣೆತೀರಿದ ದೀಪದ್ವಾಗಿ ಅವನ ಕಣ್ಣ ಕಂಡು ಧೈಯ ದಿಂದ ಅವಳಿಂದಳ್ಳ.

“ನಾಳೆ ಬಿತ್ತೊಂದು.”

“ಹೌದ, ಆದರ ಯಶ್ಚಿಂದ ಹ್ಯಾಗಿ”

“ನಾ ತರತೇನಿ.”

“ಎಲ್ಲಿಂದ ತರತೀದಿ?”

“ಬೇಕಾದಲ್ಲಿಂದ.”

“ಆದರೂ.....:.....ಹೇಳಲ್ಲಿ...”

“ನಿಮಗ್ನಾಕ ಆ ಪಂಚೀತಿ. ನೀವು ಲಗು ಎದ್ದು ಬೇಳಗ ಹರಿಯೋದರೋಳಗ ಹೊಲಕ್ಕು ಹೋಗರಿ.”

ಕಂತಿ ಯಾರ ಯಂತ್ರ ತರೋ ಆಕಿ ಅಂತ ಲೆಷ್ಟಿ ಹಾಕೊಂತ ಶೇಕು ಲಗು ಎದ್ದು, ಶೆಡ್ಡ ಹೆಗಲುಮಾತ್ತಿ ಹಾಕೊಂಡು, ಇದ್ದ ಒಂದು ಯತ್ತ ತೆಗೊಂಡು ಹೊಲಕ್ಕು ಹೋದ. ಉಂರಕಡ ಮುಖಿದೂಡಿ, ಒಡ್ಡಿನಮಾತ್ತಿ ಹೆಣ್ಣಿ ಹಾದಿ ನೋಡಕೊತ ಕೂತ.

ತಾಸಾದಮ್ಮಾಲೆ ಆಕಿ ಬರೋದು ನೋಡಿದ. ಆದರ ಆಕಿ ಸಂಗತಿಲೆ ಯತ್ತ ಇದ್ದಿಲ್ಲ. ಶೇಕೊನ ಮುಖ ಬಾಡಿತ್ತು. ಹೆಂಡತಿ ಅನಕ ಪೊ ತೊಟ್ಟಿದ್ದಳು. ಆದರೆ ಆಕಿಗೂ ಯತ್ತ ಸಿಕ್ಕಿದಿಲ್ಲ. ಇನ್ನು ಬಿತ್ತಿಗಿ ಕಥಿ ಮುಗಿತು. ಯಲ್ಲಾರ ಬಿತ್ತಿಗಿ ಆದ ಮ್ಮಾಲೆ ಯತ್ತ ಸಿಗಬಹುದು. ಆದರ ಆದರ ಉಪಯೋಗವೇನು? ಬಿತ್ತಿದರೂ ಬೇಳ ಹಿಕ್ಕಟ್ಟ ಆಗತಾದ. ಬರಾಬರಿ ಬರುದಿಲ್ಲ. ವರಸಕ್ಕೆ ಬೇಕಾಗುವಪ್ಪು ಕಾಳು ಸಿಗುವಂತಿಲ್ಲ, ಅಂದರ ಉಪಾಸ ವನಾಸ. ಉಂರಬಿಟ್ಟ ಕಾಲಿಮಾಡಲಿಕ್ಕೆ ಉಂರೂರ ಹೋಗೊಂದು ಬರೋದು.

ಮನಸಿನಾಗ ಈ ವಿಚಾರ ಒಂದು ಅವ ಕಳವಳಗೊಂಡ. ಹೊಟ್ಟಾಗ ಕಸಿವಿಸಿ ಯಾತು, ಅಷ್ಟರಾಗ ಅವನ ಗಂಡರಾಮಿ ಹೆಣ್ಣಿ ಒಂದು ಇದುರಿಗೆ ನಿಂತಳು.

“ಯತ್ತಿನದೇನಾಯಿತು?”

“ಹೂಡುತ್ತೆಡ್ಡ. ಅದ್ಯಾಕೀಲ್ಲ?”

“ಹೌದ, ಆದರ ಯತ್ತ ಎಲ್ಲಿದ?”

“ನಾ ಅದೆನಲ್ಲ. ಒಂದು ಹೆಗಲು ನಂದು, ಇನ್ನೊಂದು ಯಶ್ಚಿಂದು !”

ಹೆಂಡತಿ ಮಾತ ಕೇಳಿ ಶೇಕು ದಂಗುಬಡದು ನಡಗಿದ. ಏನ ಹೇಳಬೇಕು ಆದ ತಿಳಿಲ್ಲ.

“ಥೂಃ ಇದ್ಯಾಗಿ ಆದಿತ?”

ಹೆಚ್ಚೀ ಮನನು ಗಟ್ಟಿಮಾಡೇ ಬಂದಿದ್ದಳು, ತನ್ನ ಕಸುವಿನ ಮೇಲೆ ಅವಳ ವಿಶ್ವಾಸಪೂ ಇತ್ತು.

ಗಂಡ ಸರೆಯವಲ್ಲ. ಕೂತಲ್ಲಿ ಕೂತ, ಮುಖ ಕೆಳಗೆ ಮಾಡಿ ಕೂತಿದ್ದ. ಅದನ್ನು ನೋಡಿ ಆ ಒಂದು ಯತ್ತನ್ನ ತಾನ ಹಾಡಿದಳು. ಇನ್ನೊಂದು ಕಡೆಗೆ ತಾ ಹೆಗಲುಕೊಟ್ಟು ಬಾಗಿ ನಿಂತಳು. ಆಕಿ ಒದರಿ ಅಂದಳು,

“ಹೂ ಬಿರಿ ಇನ್ನು.”

ಅಶ್ಕೃ ಗಂಡ ಎದಿ ಕಲ್ಲಿನ್ನಾಗಿ ಗಟ್ಟಿಮಾಡಿ ಎದ್ದನು. ಶೆಡ್ಡಿನ ಮ್ಯಾಲೆ ಬೀಜದ ಮುಟ್ಟಿ ಹಿಡಿದು, ಎತ್ತಿಗೆ ಸೊನ್ನ ಮಾಡಿದ. ಶೆಡ್ಡು ಮುಂದೆ ಸಾಗಿತು. ಎತ್ತು ಹೆಂಡತಿ ಮುಂದಡಿ ಇಟ್ಟರು. ಘೋಮಿ ಸಿಳತೆತ್ತು, ಬೀಜ ಬೀಳತಿತ್ತು.

ಮೈಯಾಗಿದ್ದ ಕಸುವಿನಿಂದ ರೇಕೂನ ಹೆಂಡತಿ ಶೆಡ್ಡು ಇಗ್ಗಿದ್ದಳು. ಮಧ್ಯಾಹ್ನ ತನಕ ಬಿತ್ತಿಗೆ ನಡೀತು. ದಣಿದ ಹೆಂಡತಿ ಮತ್ತು ಶೇಕು ಕೂಡೆ ಕೂತು ರೂಟ್ಟಿ ತಿಂದರು. ಶೇಕೂ ಸುಮ್ಮುನ ಕೂತಿದ್ದ. ಅವನ ಬಯಾಗಿಂದ ವಾತ ಹೊರಡಲಿಲ್ಲ. ಹಣ್ಣು ಒಂದೇರೆಡು ವಾತ ಮಾತಾಡಿದಳು. ಇಟ್ಟರೂ ಕೂಡಿ ಜೋಡಾಗಿ ಬೀಜ ಮನ್ನೊನ್ನಾಗ ಮುಚ್ಚಿದರು. ಸಂಜೆಯೋಳಗ ಏರಿದು ಪಕರೆ ಬಿತ್ತಿದ್ದರು. ಸೂರ್ಯ ಮುಳಗಿದ, ಇಬ್ಬರೂ ದಣಿದು ಮನಿಗೆ ಬಂದರು.

ಉಂರಾಗೆಲ್ಲ .ಈ ಸುಧ್ಯ ಪಣ್ಣಿತು. ಕೆಲವರು ಕೌತುಕ ಮಾಡಿರು, ಕೆಲವರು ನಗಚಾಟಿಗಿ ಮಾಡಿರು, ಮತ್ತೆ ಕೆಲವರು ಅಷ್ಟು ರೂಪಿಂದರು.

ರಾತ್ರಿ ಸಾಲೆಯಿಂದ ವಾನಿಗೆ ಹೋಗೋಂಮುಂದ ರೇಕೂನ ಮನೀಮುಂದ ಒಂದು ಕ್ಷೇತ್ರ ನಿಂತು ಪಣಕಿಮಾರಿದೆ. ರೇಕೂನ ಹೆಂಡತಿ ಗೋಡಿ ಪತ್ತರ ಬೆನ್ನು ಮ್ಯಾಲೆಮಾಡಿ ಅಡ್ಡಾಗಿದ್ದಳು. ಗೋಡಿ ಹಿಡಿದ ಶೇಕು ಹಗುರಕ ಆಕಿ ಬೆನ್ನು ತುಳಿತಿದ್ದ. ಸಾವಕಾಶವಾಗಿ ಗೋಡಿ ಆಧಾರದಿಂದ ಬೆನ್ನುಮ್ಯಾಲೆ ಪಾದಿಟ್ಟು ತುಳಿಯುತ ಇದ್ದ.

ಶನಿವಾರ ಸಾಲಿ ಮುಗಿಸಿ ನಾನು ಉರಿಗೆ ಹೋದೆ. ಆರು ಮೇಲು ನೆಲ ತುಳದ ಬಂದಮ್ಮಾಲೆ ದಣದಿದ್ದೆ. ಈ ಹೋಗಿಬರೋದು ಮಾಡಿ ಮಾಡಿ ಬೇಸರಾಗಿತ್ತು. ದೇಹಕ್ಕೆ ಆಗೋ ಶ್ರಮದ ಮಾತು ಬದಿಗಟ್ಟಿರು, ಆರು ಮೇಲು ನೆಲ ತುಳಕೊತ ಹೋಗೋದು ತೂಂದರೆಯದಾಗಿತ್ತು. ಸಾಲಿ ಮುಗಿದು ಹೋಗೋದಂದರ ಹತ್ತು ಫಂಟೆಯಾಗಿರತಿತ್ತು. ಮನಿ ಮುಟ್ಟಿದಾಗ ಮಧ್ಯಾನ್ತ ಆಗಿರತಿತ್ತು. ಮನಿಗೆ ಹೋದ ಕೂಡಲೆ ತಾಯಿ ಮಾಡಿದ ಅಡಿಗೆ ತಿನತಿದ್ದೆ. ಅಡ್ಡಾಗಿ ಏಕೋದರೋಳಗ ಸಂಜೀ! ರಾತ್ರಿ-ಅಂತೂ ನಿದ್ದಿ. ಅದಿತ್ಯವಾರ ಪೂರ್ಣ ಗಡಬಿಡ್ಡಾಗ ಹೋಗತಿತ್ತು. “ಅವ್ವಿ, ನಸುಕಿನ್ನಾಗ ಹೋಗೋವ ಅದ ರೊಟ್ಟಿಲಗು ಆಗಿರಲಿ.” ಅಂತ ತಾಯಿಗೆ ಹೇಳಿ ಮಲಗತಿದ್ದ ಆಕೆ ಬೇಗ ಎದ್ದು ರೊಟ್ಟಿಮಾಡಿ ತಯಾರ ಇಡತಿದ್ದಳು. ಬೆಳ್ಳಿ ಚಿಕ್ಕಿ ಮೂಡೊದರೋಳಗ ನಾ ಮನಿ ಬಿಡತಿದ್ದೆ. ರೊಟ್ಟಿಗಂಟು ಹೇಗಲಮ್ಮಾಲೆ ಇಟಗೊಂಡು ಬನಗರವಾಡಿ ದಾರಿಮ್ಮಾಲೆ ಇರತಿದ್ದೆ. ಪ್ರತಿ ಶನಿವಾರ ಅದಿತ್ಯವಾರ ಹೀಗಂ ಹೋಗೋದ ರೋಳಗ ಪನು ಸುಖ ಇರಲಿಲ್ಲ. ಆದರೂ ಮನಿ ವಳಿತ-ಒಂದು ಬೇರೆಯೇ ಆದ ವಸ್ತು. ಅದಕ್ಕೆ ಹೋಗಬೇಕು ಅಂತನಿಸುತ್ತಿತ್ತು.

ನನ್ನ ಓಡಾಟ ನೋಡಿ ಆಯಭಾ ಕನಿಕರವಟ್ಟು ಅನತಿದ್ದ,

“ಮಾಸ್ತರ, ಮನೀ ಮಾಡಲ್ಲ ಇನ್ನು !”

“ಅದ್ಯಾಕಪ್ಪಾ ?”

“ಉಟಿದ ಕಾಟಕ್ಕೆ. ಮದುವೆ ಮಾಡಿ ಮನೀ ಮಾಡು.”

ಮದುವಿ ಮಾಡಿ ಮನಿ ಮಾಡೋದು ಯಾತಕ್ಕೆ? ಹೊಟ್ಟಿಗಾಗಿ. ಇದಕ್ಕಿಂತ ಹೆಚ್ಚಿನ ಅಥವ ಮದುವೆ ವಿವರಿಸಿದ್ದಲ್ಲಿ ಆಯಭಾಗ ಇರಲಿಲ್ಲ. ಅವ ಅನ್ನೋದು ನಿಜ. ತನಗಿನಿಸಿದ್ದನ್ನ ಅವ ಹೇಳಿದ. ಅಡಗಿ ವಾಡೋದಂದರ ಗಂಡಸರಿಗೆ ಬೇಸರ! ಆದರ ಬರೀ ಹೊಟ್ಟಿ ವ್ಯವಸ್ಥಾದರಂದ ಮದುವಿ ಮಾಡೋ ಮಾತು ನನ್ನ ಮನಸ್ಸಿಗೆ ಬರಲಿಲ್ಲ. ಅಂಥ ವಿಚಾರದ ಸುಳಷಾ ನನ್ನಲ್ಲಿರಲಿಲ್ಲ. ಅತಿ ಬೇಸರ ಆದರ ಶನಿವಾರ ಮನಿಗೆ ಹೋಗೋದು ಬಿಡತಿದ್ದೆ. ಅಲ್ಲಿ ಹೋಗಿ ಬೇಸರ ಅನಿಸಿದರ ಸೋಮವಾರ ಬರೋದು ಬಿಟ್ಟು ಮಂಗಳವಾರ ತಿರುಗಿ ಬರತಿದ್ದೆ: ಇಲ್ಲಿದರ ಓಡಾಟ ನಡದ ಇತ್ತು.

ಈ ಸಲ ಸ್ವಲ್ಪ ತಡಾಮಾಡಿ ಉರಿಂದ ಹೊರಟಿ. ಹೋಗೋದರಾಗ ಸಂಜೀ ಯಾಗಿತ್ತು. ನಾನು ರಾಮನ ರೂಪಾಯಿ ಮುರಿಸಿದ್ದೆ. ಅದನ್ನೆಲ್ಲ ರೊಟ್ಟಿ ಗಂಟಿನ್ನಾಗ ಕಟ್ಟಿದ್ದೆ. ದಾರಿಗುಂಟ ಅದೋಂದು ದೂಡ್ಡ ದೂಡ್ಡ ಭಾರ ಅನಿಸತಾ ಇತ್ತು. ಆ

ಚೀಲ ಎದಿ ಹತ್ತರ ಹಿಡಿದು ಸಡಿಯುತ್ತದೆ. ಯಾರಾರ ಬಂದು ಹೊಡೆದ ಕಸಗೊಂಡರ, ಎಂದು ಮನ್ಸಿನಲ್ಲಿ ಬಂದು ಬಲುವೇಗದಿಂದ ನೆಡದೆ. ಉಣಿಗ ಬಂದ ಕೂಡಲೆ ಭಾರ ಇಳಿದ್ದುಂಗ ಆತು. ಕೊಣೆ ಬಾಗಿಲ ತೆಗೆದು, ಜಿಮಣಿ ಹಸ್ತಿ ಕೈಕಾಲ ತೋಳಕೊಂಡು ಹಾಸಿಗೇ ಆತಕೂತೆ. ಕಾಲು ಚಾಚಿದ್ದೆ. ಬಂಧ ನಾದ ಬಿಂದಾಪ್ಯಾಲೆ ಕಾಲು ಚಾಚಿ ಕೂಡೋದರೋಳಗ ಇರೋ ಸುಮಿ, ಅನುಭವಿಸಿದವರು ಗೊತ್ತು! !

ಮಂಜುಂಂದ ಗೋಡೆಗಳಿಗೆ ತೇವ ಪುರತ್ತು. ನಾಲ್ಕುರು ದಿನ ಬರೀ ಮೋಡ ಇದ್ದು ಗಾಳಿ ಇದ್ದಿಲ್ಲ. ಕೊಣೆ ನಾರತಿತ್ತು. ವುಂಲ್ಯಾಗ್ಲಿ ಗುಂಗಾಡು. ಅವು ಏದ್ದು ಧಾರಾಡಿ ಅಮ್ಮೆ ಹೂಡ ಕೇಳಸತ್ತಾ ಇದ್ದವು. ಆ ಯಾಡ ಕೇಳಿ ಕೇಳಿ ಬೆಸತ್ತೆ. ನಾನು ದಣಿದು ಬಂಲಕೊಬೇಕು ಅಂತ ಮಾಡಿದ್ದೆ. ಅದರ ರೀತ ಹಸ್ತಿಷ್ಟು ವ್ಯಾಳ್ಯಾಕ ನಿರ್ದಿಂದ ಮಾಡಬಾರದಂತೆ. ಅದು ಒಕ್ಕು ಮನ್ಸಿಗೆ ಬರೋ ವ್ಯಾಳ್ಯಾ. ಆಗ ಮಲಗೋದು ಮಭಾಗ್ಯದ ಲಕ್ಷಣ. ಭಾಗ್ಯವಂತನಾದರಾರ ಪನಾಗೋಡಿತ್ತು? ದೇವ ದಣಿದಾಗ ಭಾಗ್ಯವಂತನಾದರೇನು, ದುಭಾಗಿ ಆದರೇನು? ಇಬ್ಬರೂ ಒಂದ. ದಣಿದಾಗ ಏರ್ಪಾಯಿ ಬೇಕು. ಏರ್ಪಾಯಿ ಪಡೆಯಬೇಕಂದರ ನಿಧಿ ಕಟ್ಟಿತ್ತುಂಗ. ಇದು ಯೋಗ್ಯವಲ್ಲ; ನೆಟ್ಟಗೂ ಅಲ್ಲ! !

ಸಾವಕಾರ ಕೂಡಿದ್ದೆ. ಹಾಗೆ ಅಡ್ಡಾದೆ. ಮೈ ಸಡಿಲುವಾಡಿ ಬಿಡ್ಡೆ. ಕಣ್ಣ ಮಂಜ್ಞಿದವು. ಮಂಜ್ಞಿದ ಕಣ್ಣನೆದರು ಬಳ್ಳಿ ಬಳ್ಳಿದ ತೆಗೆಳಿ ಕಾಣಿತ್ತಿರುವು - ಜಾಂಬಳಿ-ನೀಲಿ-ಹಳಬಿ-ಕಪ್ಪು. ಈ ತೆಗೆಳು ಏಕೆ ಕಾಣಿತ್ತುವೆ? ಮಂಡಗರು ಈ ಪ್ರಶ್ನೆ ಸಾಲ್ಯಾಗ ಕೇಳಿದರ ದೂಸ್ತರ ನಗೆಗೋಡಾಗುವುದಂ. ಇದರ ಉತ್ತರ ಕಿರಿಣವಿರಲಿಕ್ಕಿಲ್ಲ. ಅದರ ನಗರಿಗೆ ಗೊತ್ತಿಲ್ಲ. ಘಾಯನಲ ವಾಸಾದ ನನ್ನಂಥ ಹುಡಂಗ ಮಾಸ್ತರಗ ಅದ್ವ್ಯಾಂಗ ತಿಳಿಯಬೇಕು? ಇಂಥ ಪ್ರಶ್ನೆ ಮಂಡಗರು ಕೇಳಿದರ ನನ್ನ ಘಜೆತೆ ದೇವರೇ ಬಲ್ಲ. ಬನಗರವಾಡಿ ಮಂಡಗರೇನು ಇಂಥ ಪ್ರಶ್ನೆ ಕೇಳಿಂಬಷ್ಟು ಜಾಣಿರಲಿಲ್ಲ. ಒಂದಿಧ್ಯರು ನಗರಿ ಇದರ ಅರ್ಥವಾಗಬೇಕು. ಕಣ್ಣನ ರಚನೆ ಹೇಗಿದೆ? ಆರೋಗ್ಯ ಶಾಸ್ತ್ರದಲ್ಲಿ ಇದೆಲ್ಲ ಅದೆ.....ಆಗ ಒಂದಿನ್ನೂ ಇತ್ತು. ಕಣ್ಣ ಜಡವಾಗಿ ಮಂಜ್ಞಿದವು. ಮಂಜ್ಞಿದ ಕಣ್ಣ ತೆರೆಯಲೇ ಇಲ್ಲ. ನಾಲ್ಕುರು ತಾಸಿನ ಮ್ಯಾಲೆ ನಾ ವಿಷ್ಟರಾದೆ. ಆಗ ಜಿಟಿ ಜಿಟಿ ಮಳ ಬೀಳತ್ತಿತ್ತು. ಕೊಣ್ಣಾಗ ದೀಪ ಇದ್ದಿಲ್ಲ. ತರೆದಿಟ್ಟಿ ಬಾಗಿಲ ದಾಗಿಂದ ತಂಗಾಳಿ ಬೀಸತಿತ್ತು. ನಾ ಎದ್ದೆ ಮತ್ತು ಒಮ್ಮೆಲೆ ನೆನಪಾಯಿತು. ತಲೆದಿಂಬಿನ ಹತ್ತರವಿದ್ದ ಚೀಲ ಹಿಡಿದು ನೋಡಿದೆ. ಚೀಲ ಕೈಗೆ ಹತ್ತಿತು. ಅದರ ಅದರಾಗ ರೂಪಾಯಿ ಗಿಂಟು ಇಬ್ಬಿಲ್ಲ. ಎದಿ 'ಧಸಲ್ಲ' ಅಂತು. ಕತ್ತಲಾಗ ಇನ್ನೊಮ್ಮೆ ಚೀಲ ತೆಗೆದು ನೋಡಿದೆ. ಧೋರಣ ಶಟ್ಟ ಹೊರಗೆ ತೆಗೆದೆ. ಇದ್ದೆದ್ದೆಲ್ಲ ಹೊರಗ ತಗಡೆ. ರೂಪಾಯಿ ಎಲ್ಲಿಯೂ ಕೈ ಹತ್ತಲಿಲ್ಲ. ಕದಿಕೊಲೆಮು ಜಿಮಣಿ ಪಚ್ಚಿದೆ.

ಹುಚ್ಚೆ ಹಿಡಿದವರ್ಘ್ಯಂಗ ಹಾಸಿಗೆ, ಚೀಲ, ನೆಲ ಎಲ್ಲಾನೂ ಹಿಡಿದ್ದಿದು ನೋಡ ಹಕ್ಕಿದೆ.

ರೂಪಾಯಿ ಕಳಕೊಂಡು ನಾಲ್ಕು ದಿನಗಳಾದವು. ನನ್ನ ದಿನದ ಕೆಲಸ ನಡದ್ದುತ್ತು. ಉಟ್ಟಾ ಮಾಡತಿದ್ದೆ, ಸಾಲಿಗೆ ಹೋಗತಿದ್ದೆ. ರಾತ್ರಿ ಚಾವಡಿ ಮುಂದ ಕೂಡಿದ ಜನರ ಸಭೆಗೂ ಹೋಗತಿದ್ದೆ. ರೂಪಾಯಿ ಹ್ಯಾಂಗ ಹೋದವು, ಎಲ್ಲಿ ಹೋದವು ಇದರ ಲೇಖಿ ಹತ್ತೆವಲ್ಲದು. ವಿಚಾರ ಮಾಡಿದವ್ಯಂಗ, ಬಲ್ಯಾಗ ಸಿಕ್ಕು ಇಲ್ಲ ಹಾಂಗ 'ವಿಲಿವಿಲಿ' ಬದ್ಯಾಡತಿದ್ದೆ. ರೂಪ ಯಿ ಮನ್ಯಾಗ ಬಿಟ್ಟನೇನು, ಹಾದ್ಯಾಗ ಅರಾಮ ಮಾಡಲಿಕ್ಕೆ ಕೂತಾಗ ಬಿದ್ದವೇನು ಓಗೆ ಸಂಶಯ ಬರದತ್ತಿದವು. ರೂಪಾಯಿ ಸುರಕ್ಷಿತವಾಗಿರಬೇಕೆಂದು ನಾನು ಅದನ್ನು ರೋಟ್ಟಿ ಗಂಟಿನಲ್ಲಿ ಕಟ್ಟಿದ್ದೆ. ಯಾರಾರ ಕಸಗೊಳ್ಳಲಿಕ್ಕೆ ಒಂದರ, ನನ್ನ ಹತ್ತೆರ ರೋಟ್ಟಿ ಗಂಟಿನ ಹೊತು ಮತ್ತೆನಿಲ್ಲ ಅಂತ ಸುಕ್ಕ ಹೇಳಲಿಕ್ಕೆ ಬರಬೇಕಂತ.....

ಈಗ ರೋಟ್ಟಿನೂ ಹೋಗಿದ್ದವು, ರೂಪಾಯಿನೂ ಹೋಗಿದ್ದವು. ರೋಟ್ಟಿ ವಾಸನೆಗೆ ಬಂದು ನಾಯಿ ಏನಾರ ಆ ಗಂಟ ಬಯ್ಯೇನು? ಇದೇನು ಮುಚನ್ಯಂಗ ಕಾಣೋ ಆಯಬೂನ ಕೆಲಸವೇನು? ಅವನ ಮಾರಿ ನೋಡಿದರ ಯಾಂಗ ಅನಿಸತ್ತಿದ್ದಿಲ್ಲ. ಅವನ ನಡಾವಳಿಯಲ್ಲಿ ಕೊಂಚವಾದರೂ ಸಂಕೊಳೆ ತೋರತಿದ್ದಿಲ್ಲ. ಯಾಂಗಾರ ಮನಿ ಹೊಕ್ಕು ಯಾರಾರ ಹೊತ್ತೆರೇನು? ಇದೀ ವಿವರ ಇದ ವಿಚಾರನ, ವಿಚಾರ ಮನಸ್ಸಿನಾಗ ಸುಳಿಯುತ್ತೆತ್ತು. ಏರ್ಮಾಸದಿಂದ ರಾಮ ಕೊಟ್ಟಿ ರೂಪಾಯಿ, ನನ್ನ ಸಿವ್ಯಾಳಬೆ ತನತಿಂದ ಕಳಕೊಂಡಿದ್ದೆ. ನಾನೇನು ಅವನ ರೋಕ್ಕು ತಿಂದಿದ್ದಿಲ್ಲ. ಅಂಥ ವಿಚಾರನೂ ನನ್ನ ಮನಸ್ಸಿನಾಗ ಎಂದೂ ಬಂದಿದ್ದಿಲ್ಲ. ಆದರೆ ಹೀಗ ಹೇಳಿದರ ರಾಮ ನೂಬಿಮಾಡೇ? ಅವನಾರ ಯಾಕ ನಂಬಬೇಕು? ನಾ ಹೋಗಿ ರೂಪಾಯಿ ಕಳವಾಗ್ಯಾವ ಅಂತ ಹೇಳಿದರ, ಈ ಮನವ್ಯಾಹತಿಪ್ಪತ್ತು ರೂಪಾಯಿ ಕೊಟ್ಟಾಗ್ ತಿರುಗಿಕೊಟ್ಟಿ ಒಳೆ ಸಾಚಾ ಎಂದು ತೋರಿಸಿ, ಹೆಚ್ಚು ರೂಪಾಯಿ ಕೊಟ್ಟಿ ಕೂಡಲೇ ಕೈ ತೋರಿಸಿದ. ತನ್ನ ಜಾತಿಮಾಲೆ ಹೋದ. ನಮ್ಮ ಅಡಬೆನೆ ನೋಡಿ ತನ್ನ ಮನಿ ತುಂಬಿದ! ರಾಮೂ ಬನಗರ ಹೀಗ ಅಂದರ ಅದರೋಳಗ ಅವನ ತಪ್ಪೇನು? ಅದು ಸಹಜವಾದ ಮಾತು. ನಾಲ್ಕು ಜನರ ಕಡೆಯಿಂದ ಸ್ವೇ ಅನಿಸಿಕೊಬೇಕು ಅಂತ ಹೊರಟ ನನಗೆ ಸಿಡಿಲು ಬದದಂತಾಯಿತು! ಈ ವಿಚಾರಗಳು ಬಂದು ಮನಸು ಅಸ್ವಸ್ಥಗೊಳ್ಳತ್ತಿತ್ತು. ಎಲ್ಲ ಬುದ್ಧಿ ಬಂದು ಈ ರೂಪಾಯಿ ತಗ್ನಂದೆ, ಈ ಭಾರ ಹೊತ್ತೆ? ಸಾಧ್ಯವಾಗಿದ್ದರ ನಾ ಈ ರಕಮು ಕೊಡಬಹುದಾಗಿತ್ತು. ಮತ್ತು ಕಳವಾದ ಮಾತನ್ನು ರಾಮಗ ಹೇಳತ್ತಿರಲಿಲ್ಲ. ಆದರ ನನ್ನ ಹತ್ತೆರ ಹಣ ಇದ್ದಿಲ್ಲ. ನಮ್ಮ ಮನ್ಯಾಗೂ ಇದ್ದಿಲ್ಲ. ನನಗ ಸಾಲಾ ಕೂಡವರೂ ಯಾರೂ ಇದ್ದಿಲ್ಲ, ವಿಚಾರ ಮಾಡಿ ಮಾಡಿ ನಾ ನಿರಾಶನಾದೆ. ರೋಕ್ಕ ಹ್ಯಾಂಗ

ಹೋತು, ಯಾರೆ ತಗೊಂದಿರಬೇಕು ಇದ ವಿಚಾರನ ವಿಚಾರ ! ದಾದೂ ಏನಾರ ಹೊಂಚೆ ಹಾಕಿ ಮಾಡಣ್ಯಾನ ಏನು ಎಂಬ ವಿಚಾರ ಹೋಳಿದಾಗ, ಏದಿ ಒಡದ್ದಾಗಿಗೆ ಅತು ! ಮಾಸ್ತರ ಹೆಸರು ಕೆಡಿಸಿ, ಅಪ್ಪು ಮಾನೆಗೇಟಿ ಮಾಡಬೇಕು ಅಂತ ಹೊಂಚು ಹಾಕಿದನೋ ಏನೋ ? ಅದರ ಇಷ್ಟು ದಿನ ಅವ ಯಾಕ ಸುಮ್ಮನಿರಬೇಕು, ಅದು ತಿಳಿಯುವಲ್ಲದು. ಉಲ್ಲಿಂದ ಬಂದಮ್ಮಾಲೆ ರಾಂ ನನಗ ಭೇಟಿಯಾಗಿದ್ದಿಲ್ಲವೆಂತಲ್ಲ. ಅವ ಸಾಲಿಗ ಬರತಿದ್ದ ಅದರ ರೊಕ್ಕದ ಮಾತ ವಶ್ರಿದ್ದಿಲ್ಲ. ಮಾಸ್ತರ ತತ್ತರ ರೂಪಾಯಿ ಇದ್ದರ, ತನ್ನ ಪತ್ತರ ಇದ್ದಾಗಿಗೆ ಅಂತ ತಿಳಿದಿರಬೇಕು. ಮಾಸ್ತರ ಇನ್ನೂ ಮುರಿದಿರಲಿಕ್ಕಿಲ್ಲ, ಮುರಿದ ಕೂಡಲೆ ಮನಿಗೆ ತೊಡ ಕೊಡತಾನ. ನಾನಾಗಿ ಯಾಕ ಕೇಳಿಲೀ, ಮತ್ತು ಅವನ ಮ್ಮಾಲೆ ಯಾಕ ಸಂಶಯ ತೊರಿಸಲಿ ? – ಹೀಗೆ ವಿಚಾರಮಾಡಿ ರಾಮು ಕೇಳಿರಲಿಕ್ಕಿಲ್ಲ. ನನಗ ಮಾತ್ರ, ಕಳ್ಳನಾಡಾಗ ಅನೆಸತ್ತಿತ್ತು; ರಾಮನ್ನ ತಪ್ಪಿಸಬೇಕು, ಅವನ ಕೂಡ ಮಾತೂ ತಪ್ಪಿಸಬೇಕು, ಈ ಉರಿ ಬಿಟ್ಟು ಹೋಗಬೇಕು, ಅವರ್ಯಾರೂ ನನಗ ಭೇಟಿನ ಆಗಿರ ಬಾರದು ಎಂದಿಸುತ್ತಿತ್ತು. ನನ್ನಮ್ಮಾಲೆ ನಾ ಸಿಟ್ಟಾಗಿದ್ದೆ.

ಒಂದು ದಿನ ಕಾರಭಾರಿ ಕೆಪ್ಪನ್ನ ಮಾಡುಗಿ – ಮೊಮ್ಮೆಗಳು ಸೀರಿ ಘಡಫಡಿಸಿ ಕೊತ್ತ ಬಂದಳು. ಕೊಣ್ಣಾಗ ನಾ ಒಬ್ಬನ ಇದ್ದ. ವರದು ಮೂರು ಸಾರೆ ಬಾಗಿಲೊಳೆ ಗಿಂದ ಯಣಿಕೆ ಯಾಕಿದಳು. ದಾರಿದ್ದಾಲೆ ಸೆರಗು ಮುಚಿಕೊಂಡು ನೀಂತಳು. ನಾ ಕೇಳಿದೆ,

“ಯಾರವರು ?”

“ನಾ, ಅಂಜೀ”

“ಕಾರಭಾರಿ ಅಂಜೀ ಏನು ?”

“ಮೂನರಿ”

“ಒಳಗ ಬಾ. ಏನ ಕೆಲಸ ಅದ ?”

ನಾಚಿಕೊತ್ತ ಒಳಗ ಬಂದಳು. ಕೆಂಪಾದ ಕೈಮಂಗಿದ ಸೀರಿ ಉಟ್ಟಿದ್ದಳು. ಮ್ಮಾಲೆ ದಹಿರು ಒಣ್ಣಿದ ಕುಬಸ ತೊಟ್ಟಿದ್ದಳು. ಉರಾಗ, ಕಾರಭಾರಿ ಮನ್ನಾಗ ಆಕೆನ್ನ ಅನೇಕ ಸಾರೆ ನಾ ನೋಡಿದ್ದೆ. ಅದರ ಲಕ್ಷ ಸೇಳಿಯುವಪ್ಪ ಪಯಸಿನ್ನಾಗ ಬಂದಾಳಿಂದನಿಸಿದ್ದಿಲ್ಲ. ಅದರ ಅರವೂ ನನಗಿದ್ದಿಲ್ಲ. ವರದಿನಾಕ ತುಂಬಿ ಹದಿನ್ಯೇದರಾಗ ಇದ್ದಳು. ಅದರ ಆಕೆ ಮೃಕಟ್ಟು ಇಪ್ಪತ್ತರ್ಹಾಗ ಕಾಣಿತ್ತು.

ಸೆರಗು ಸಾವರಿಸಿದ್ದಾಗ ಮಾಡಿ, ಮುರಕಾ ಹೊಡೆದು ಆಕೆ ಅಂದಳು,

“ತಾಲೂಕಿಗೆ ಯಾವಾಗ ಹೋಗಿದೀ ?”

ವಾರ ಮುಗಿಲ್ಕೆ ಬಂದಿತ್ತು. ನಾಳೆ ಶೀವಾರ. ಉಳಿದ ಯಾವ ಕೆಲಸಕ್ಕ ಹೋಗದಿದ್ದರೂ ರಾಮನ ರೊಕ್ಕದ ಕೆಲಸಕ್ಕಾದರೂ ಹೋಗಬೇಕಾಗಿತ್ತು.

“ನಾಳೆ ಮುಂಜಾನೆ. ಯಾಕ ?”

“ನನ್ನ ದೊಂದು ಕೆಲಸ ಮಾಡತಿ ?”

ಶನಿವಾರ ಅನೇಕರು ಅನೇಕ ಕೆಲಸ ಹೇಳತಿದ್ದರು. ಯಾರದಾರ ಜಿಪ್‌ಫ್, ಖಾರದಾರ ನೋಟು ವುರಿಸೋದು, ಯಾರದಾರ ಮನಿಷರ್ ಮಾಡೋದು, ಯಾರದಾರ ಪತ್ರ ಹಾಕೋದು, ಯಾರದಾರ ಪತ್ರ ಬರಿಯೋದು ಹೀಗೆ ಕೆಲಸವಿರತಿದ್ದವು.

“ಮಾಡೋಹಾಂಗ ಇದ್ದರ ಮಾಡತೇನಿ. ಹೇಳಲ್ಲಿ”

ಅಂಚೇ ಅಂದಳು, “ನನ್ನ ಕುಬಸ ಹೊಲಿಸಿಕೊಂಡು ಬರಿ !”

ನಾನು ಗೊಂದಲದಾಗಿ ಬಿಡ್ಡಿ. ಅಳತಿಗೆ ಒಂದ ಕುಬಸ. ಕೊಟ್ಟಿಲ್ಲ.

ಒಂದು ಚಲೋ ಶಿಣ ನನ್ನ ವದುರಿಗೆ ಬಗೆದು ಅಂದಳು,

“ನಾ ಇದೆಲ್ಲ ಕದ್ದು ಮಾಡತೇನಿ. ಮುದಕಗ ಹೇಳಬ್ಯಾಡ. ಕೂಲಿ ಮಾಡಿ ದುಡ್ಡ ಮಾಡಿ ವಿಣ ತಗೊಂಡೇನಿ. ಎರಡು ತಿಂಗಳಾದರೂ ಕುಬಸ ಹೊಲಿಸೋದು ಆಗಿಲ್ಲ. ಹೊಲಿಸಿ ತಗೊಂಡು ಬಾ, ಹೊಲಿಗೆ ದುಡ್ಡ ನಾ ಕೊಡತೇನಿ.”

ನಾ ಏನಾರ ಹೇಳಿಂದರೋಳಿಗ ಆಕೆ ಹಳೆ ಕೆಂಬುಸ. ಹೊಸ ವಿಣಾ ಬಗೆಯ ಹೋಗೇ ಬಿಟ್ಟಿಲ್ಲ.

ಶಿನಾರ ಮಧ್ಯಾನ್ತ ಮನೆ ಮುಟ್ಟಿದೆ. ಸಮಯ ನಾಧಿಸಿ ಕಳಕೊಂಡ ಹಣದ ಮಾತನ್ನು ತಂದೆಯವರಿಗೆ ಹೇಳಿದೆ. ಅವರು ನನ್ನ ಮಾತನ್ನು ಶಾಂತಿಕ್ರಿಯಾಗಿ ಕೇಳಿದರು. “ನೀನು ಈ ಜಾಂತು ದ್ವಾರಾ ತಪ್ಪು” ಎಂದು ಹೇಳಿದರು.

“ನನಗೆ ಅವನ ವಿಶ್ವಾಸವನ್ನು ಗಳಿಸುವದಿತ್ತು. ಅಂತ ಈ ಹೊಣೆ ಹೊತ್ತು.” ನನ್ನನ್ನು ಸಮರ್ಥಿಸುತ್ತ ನಾನು ಹೇಳಿದೆ.

“ಒಂದು ಹೇಳಿ ಈ ಹಣ ಕಳಕೊಂಡರೆ, ತುಂಬಿಕೊಡುವ ಸಾಮಧ್ಯ ನನ್ನಲ್ಲಿ ಅದ ಏನು” ಎಂಬ ವಿಚಾರ ನೀನು ಮಾಡಬೇಕಾಗಿತ್ತು. ಇಂಥ ಸಾಮಧ್ಯವು ನನ್ನಲ್ಲಿಯೂ ಇಲ್ಲ, ನನ್ನಲ್ಲಿಯೂ ಇಲ್ಲ. ಹಣ ತಿರುಗಿ ಕೊಡುವದು ಸಾಧ್ಯವಿಲ್ಲದ್ದರಿಂದ, ಗಳಿಸಿದ ವಿಶ್ವಾಸವು ಹಾಳಾಗಿ ಹೋಗುವದು.”

“ಹೌದು, ಈಗಂತೂ ನನ್ನಂದ ತಪ್ಪಾಗಿದೆ. ಅದಕ್ಕೆ ನಿಮ್ಮ ಸಲಹೆ ಕೇಳತ್ತಾ ಇದ್ದೇನೆ.”

ನಮ್ಮ ತಂಡೆ ಸ್ವಲ್ಪ ಹೊತ್ತು ಸುಮ್ಮಿಸಿದ್ದರು. ಕೆಲಸಕ್ಕೆ ಬಾರದ ಇಂಥ ಉದ್ದೇಶ ಮಾಡಿದರೆ, ಅವರ ಮನಸ್ಸಿಗೆ ಬರತಕ್ಕಿಲ್ಲ. ತಮ್ಮ ತಮ್ಮ ಕೆಲಸ ತಾವ ಮಾಡಬೇಕು, ಹಣದಂಥ ಹೊಣೆಗಾರಿಕೆಯ ಮಾತನ್ನು ಹೊರಬಾರದು; ಮನಸು ಕೆಡಸೊಡು ದುಡ್ಡು ಎಂದು ಅವರು ಯಾವಾಗಲೂ ಹೇಳತಾ ಇದ್ದರು. ಆದ್ದರಿಂದ ನನ್ನ ಮೈಮೇಲಿ ಬಂದ ಪ್ರಸಂಗ ಹೇಳಿದೊಡನೆ ಅವರು ನಿಮ್ಮಿರ ಮಾತನ್ನು ದಿದರು. “ನೀ ಮಾಡಿದಿ ನೀನ ಅದನ್ನು ಮುಗಿಸು” ಎಂದು ಈ ಹಂಡುಗನಿಗೆ ಹೇಳಬಾರದೆಂದು ಅವರಿಗೆ ಅನಿಸಿರಬೇಕು.

ಅವರಂದರು, “ಯಾರ ಹಣ ಕಳದದ, ಅವಗ ಈ ಮಾತನ್ನು ತಿಳಿಸು. ನಿಮ್ಮಾಗಿ ಹೋಗ್ಗುದ, ಅದಕ್ಕೆ ಎಲ್ಲಾರೂ ಕೂಡೆ ಹುಡುಕೊಣಿ. ಅವ ಇದಕ್ಕೂ ತಕ್ಕಾರ ಮಾಡಿದರ, ‘ನಾ’ಲಭಂಗ ಅಲ್ಲ, ಹೋಲಮನೆ ಇದ್ದುವ ಇದ್ದೇನಿ, ಸರಕಾರ ನವಕರ ಇದ್ದೇನಿ’ ನಿನ್ನ ಹಣ ತಿರುಗಿ ಕೊಡತೇನಿ.” ಅಂತ ಹೇಳಿ.

ಅವರ ಮಾತು ಯೋಗ್ಯವಿದ್ದವು. ನನ್ನ ಅಂತಿಮಾಯವೂ ಹಾಗೆ ಇತ್ತು. ಆದರೆ ಹೀಗೆ ಹೇಳುವುದು ನನ್ನಂದ ಅದೀತೆಂದು ಅನಿಸುವಲ್ಲದು. ರಾಮು ಈ ಮಾತನ್ನು ನಂಬುವದು ಸಾಧ್ಯವಿರಲಿಲ್ಲ. ಉಂಟಾಗಿ ನಂಬಿತರಲಿಲ್ಲ. ಪ್ರೋಲೀಸರಿಗೆ ತಿಳಿಸಿದರೆ ಯಾವ ಪ್ರಯೋಜನವಾಗಿಕ್ಕಿಲ್ಲ ಎಂದು ಅನಿಸುತ್ತಿತ್ತು. ಮತ್ತು ಪ್ರೋಲೀಸರು ಬಂದು ಉಂಟಾಗಿ ಥಾಂಡ್ಲ ಹಾಕಾವರು, ಯಾರನ್ನಾರ ಒಡಿಯವರು, ಬಡಿಯವರು. ಇದರಿಂದ

ಉಲಿನವರಿಗೆ ಸುಳ್ಳ ತೋಂದರೆ. ಅದಕ್ಕಿಂತ ಹಣ ಕಳಿದದ ಹೇಳಿ ತುಂಬಿ ಕೊಡೋದ ನೆಟ್ಟಗೆ. ತುಂಬಿಕೊಟ್ಟು ಸಮ್ಮನಿಸೋದು ಒಳಿತು; ಈ ವಿಚಾರ ಪರ್ವತಮಾಡಿದೆ. ಆ ಮ್ಯಾಲಿ ಯಾರು ನನಗ ಹಣ ಕೊಡಬಹುದು ಎಂದು ಲೆಖ್ಪ ಹಾಕಿದೆ. ಮೂರ ನಾಲ್ಕು ಸ್ವೇಕಿತರಲ್ಲಿ ಹೋದೆ, ಒಬ್ಬ ಸಾವಕಾರನ ಕಡೇನೂ ಹೋದೆ. ಆದರೆ ನನ್ನಂಥ ಹುಡುಗ್ಗ ಸಾಲಾ ಕೊಡಾವರು ಯಾರು? ನಿಮ್ಮ ಅಪ್ಪನ ಜಾಮಿನು ಕೊಡು ಎಂದು ಕೆಲವರು ಅಂದರು. ಉಳಿದವರು ನಿಮ್ಮರವಾಗಿ ಕೊಡೋದಿಲ್ಲ ಅಂತ ಹೇಳಿದರು. ನನಗೂ ಅಡ್ಡಾಡಿ ಸಾಕಾಗಿತ್ತು, ಮುಖಿ ಬಾಡಿತ್ತು. ಆದಿತ್ಯವಾರ ರಾತ್ರಿ ಉಟಿ ಚೂಡದೆ ಅಡ್ಡಾದೆ. ನಿದಿ ಬರಲಿಲ್ಲ. ನನಗಾಗುವ ತಳಮಳವನ್ನರಿತು, ನನ್ನ ತಾಯಿ ಕತ್ತಲದಾಗ ನನ್ನ ಹತ್ತರ ಬಂದು ಅಂದಳು,

“ರಾಜಾರಾಮ, ಇನ್ನೂ ಮುಲಗಿಲ್ಲ ಏನು?”

ನಾನು, “ಹೂಂ” ಅಂದೆ.

ತಾಯಿ ತನ್ನ ಮುರಬಿರಕಾದ ಅಂಗ್ರೇ ನನ್ನ ಬೆಸ್ಸುಮ್ಯಾಲೀ ಅಡಿಸಿ ಅಂದಳು,

“ಕಳಿದ ಹಣ ಶಿಗತದೇನು ನೋಡು. ಕುರುಬ ಬಹಳ ತ್ರಾಸ ಕೊಡಲಿಕ್ಕೆ ಪಶ್ತಿದರ, ನಿನ್ನ ಅಜ್ಞಪ್ಪನ ಉರಾಗ ಇದ್ದು ನನ್ನ ಮನಿ ಮಾರು. ಏದಾರು ನಾರು ರೂಪಾಯಿ ಬರಬಂದಾದು. ಅವನ್ನ ತಗ್ಗೊಂಡ ಅವನ ಹಣ ಕೊಟ್ಟು ಪಾರಾಗು. ಇದಕ್ಕಾಕ ಇವೆ ಬೆಂತಿ?”

ತಾಯಿ ಮಾತು ಹೇಳಿ ನನಗ ಧೈರ್ಯ ಬಂತು. ನನ್ನ ಬೆಸ್ಸು ತಟ್ಟಾವರೂ ಇದ್ದಾರ. ಅವಶ್ಯ ಬಿದ್ದರ ರಾಮನ ಹಣ ತುಂಬಿಕೊಡುವ ಹಾದಿ ತೋರಿತು. ಆದ ಮಾತನ್ನಲ್ಲಿ ವಾಡಿ ಜನರಿದಿರು ರಾತ್ರಿ ಸಫೇರುಲ್ಲಿ ಇಡಬೇಕೆಂದು ಸಿಫರಿಸಿದೆ. ಆದರ! ಎರಡು ಮಾತು ಮನಸನನ್ನಾಗ ಕಟ್ಟಿಯುತ್ತಿದ್ದವು. ಬಂದು ತಾಯಿಮನೆ ಪಾರೋದು ಬಿಂತಲ್ಲಿ. ಇನ್ನೊಂದ ರಾಪಾಗ ಹಣ ಕಳಿದ ಅಂತ ಹೇಳೋದು ಬ್ಯಾಡಾಗಿತ್ತು. ಇರುಕೆನಲ್ಲಿ ಸಿಕ್ಕಿತ್ತಾಯಿತು. ನಿಶ್ಚಿಂತ ಅಡ್ಡಾಗ ತಾಯಿಗೆ ತೋರಿಸಿ ನೋಮವಾರ ಬೆಳಗ ಹರಿಯೋದರೋಗೆ ಬಸಗರವಾಡಿಯತ್ತು ಹೊರಟಿ.

ಸೋಮವಾರ ಸಾಲಿ ಮುಗಿಸಿ ಮನಿಗೆ ಬಂದ. ಆದೇ ರಾತ್ರಿ ದೃವಕ್ಕೆ ಪಣಕಳಿದ ಮಾತು ತೀಳಸಬೇಕೆಂದು ಮಾಡಿದೆ. ಆದರೆ ಇದನ್ನಲ್ಲ ಮಾಡೋಕ್ಕಿಂತ ಹೊದಲ ಕಾರಭಾರಿ ಕೆವಿಮ್ಯಾಲೀ ಹಾಕಿ, ಅವನ ಸಲಹೆ ಪಡೆಯೇಕೆಂದು ವಿಚಾರಮಾಡಿ, ಅವನ್ನ ಕರಿಯಲಿಕ್ಕೆ ಆಯಭಾಸಗೆ ಹೇಳಿದ. “ಘಾಸ್ಯರದು ಜರೂರ ಕೆಲಸ ಅದ ಅವರ ಕರಿತಾರ” ಅಂತ ಕಾರಭಾರಿಗೆ ಹೇಳು. ಆಯಭಾ ಹೋದ. ಆದ ಸಂತಿ ಸುಸಂತ ವಾಗಿ, ಮನದಟ್ಟಗುವಂತೆ ಕಾರಭಾರಿಗೆ ಹ್ಯಾಗ್ಯಾಗ್ಯಾಗ ಹೇಳಬೇಕು ಅಂತ ಯೋಚಿಸ ಹತ್ತಿದೆ. ನನ್ನ ಮ್ಯಾಲೀನು ಈ ಪ್ರಕರಣ ಬರಲಿಕ್ಕಿಲ್ಲ ಎಂದು ನನಗಿಸುತ್ತಿತ್ತು.

ಎತ್ತೇವ ಏನೂ ಆಗದೆ ಸುಲಭವಾಗಿ ಇದರಿಂದ ಹಾರಾಗಬಹುದೆಂದು ಭಾವಿಸಿದ್ದೆ. ನಾ ಮುಮ್ಮೆನ್ನ ಬೆದರೇನ ಎಂದೂ ಅನಿಸಂಪತ್ತಿತು. ಹೀಗೆ ಕಳವಾಗಿಲ್ಲ, ಎಲ್ಲೋ ತಪ್ಪಿ ಉಳಿದಿದೆ ಅಥವಾ ಕಳಿದಿದೆ.....

ಹೀಂಗೆಲ್ಲ ನನಗ ಯಾಕ ಅನೆತಾದ ಅನ್ನೋದು ತೆಳಿಯಲ್ಲಿ. ಅದರ ಹೀಂಗ ಅನಿಸತ್ತಿತ್ತೇಯಿಲುದು ನಿಜ. ಈ ಪ್ರಕರಣದಾಗ ನನಗ ಭಯ ಅದ ಅಂತ ಅನಿಸತೆರಲ್ಲಿ.

ಅಯಬೂ ಮುದಕನ ಕಡೆ ಹೋಗಿ ತಿರುಗಿಬಂದ. ಅವನ ಮಾರಿ ಮ್ಯಾಲೆ ಅಸಮಾಧಾನದ ಕಳಿ ಇತ್ತು. ಅಸಮಾಧಾನ ಅನಿಸಿದಾಗ ಅಯಬೂನ ಮುಖ್ಯ ನೀರಿಗೆ ಕಟ್ಟತಿದ್ದವು, ಗಲ್ಲ ಉಬ್ಬಿರತಿದ್ದವು ಮತ್ತು ವರದು ಕ್ಯೆ ಎದಿಮ್ಯಾಲೆ ಮಾಡಿಚಿಕೊಂಡು ಅವ ನೀಲತಿದ್ದು. ಅವ ಒಳಗ ಬಾ ಇದರಾಗ ನಾ ಕೇಳಿದೆ,

“ಮುಂದಕ ಭೇಟ್ಟಿ ಆಗಲಿಲ್ಲ ಹನು?”

“ಆದನ್ನಲ್ಲ. ಭೇಟ್ಟಿ ಆಗದಿರಾಕ ಅವ ಪಾತಸರಕಾರೇನು?”

“ಹಾಂಗಾರ ಏನಂದ?”

“ಬರುದಿಲ್ಲ ಅಂದ. ‘ಕಳಗ ಸದಿಲ್ಲ ಸವಾಡ ಸಿಕ್ಕಾಗ ಬರತೇನಿ’ ಅಂತ ಮಾಸ್ತರಗ ಹೇಳು ಅಂದ.”

ನನಗ ಸಿಡಿಲು ಬಡದ್ದುಂಗ ಅಶ್ವ. ಒಂದುಕ್ಕಣ ತೆಗ್ಗಾಗ ಅದೆ. ಕಾರಭಾರಿ ಹೀಂಗ ಅನುಭಮದೆಂದು ಕನಣಿಲ್ಲಿಯೂ ಅನಿಸಲ್ಲಿ. ಹಗಲೆಲ್ಲ ‘ಮಾಸ್ತರ ದೂಸ್ತರ’ ಅಂತ ಬರಾವ, ಒಳ್ಳೆ ಸಹಾನುಫೋತಿಯಿಂದ ನಂತರೊಳ್ಳುವ. ಇಂಥ ಚರ್ಚೊ ಮುಂದಕ ತಲೆತಿರಕ ನ್ನಾಗ ಮಾತಾಡವ ಅಲ್ಲ. ನಾನು ಆಯಬೂಗ ಕೇಳಿದೆ,

“ಚ್ಯಾಟ್ಟಿಲೆ ಅಂದನೇನು?”

“ಆದರಾಗ್ಗಾಕ ಚ್ಯಾಟ್ಟಿ? ಚರ್ಚೊ ಸಿಟ್ಟಿಗೆದ್ದ ಅಂದ!” ಅಯಬೂನ ಮೂಗ ಉಬ್ಬಿತ್ತು. ಮಾಸ್ತರ ಬಾ ಅಂದರ ಒಬ್ಬ ಕೆರುಬ ಹೀಂಗ ಹೇಳಿಕಳಿಸಬೇಕೇನು? ಅವನ ಹೇಚ್ಚಾಗ ಬೆಂಕಿ ಬಿದ್ದಿತ್ತು. ಅವ ನೀತಲ್ಲಿಂದ ಅಂದ.

“ಅವ ಯಾಕೊ ನಿಮ್ಮ ಮ್ಯಾಲೆ ಸಿಟ್ಟಿ ಬೆಂಕಿ ಆಗ್ಗಾನು!” ನನಗೇನು ತೋಚೆ ಪಲ್ಲದು. ಮುದುಕ ಇವ್ವು ಸಿಟ್ಟಾಗಬೇಕಾದರ, ನಾ ಮಾಡಿದ ತಪ್ಪಾದರೂ ಯಾವದು?

ಟೊಟಿಗಿ ತಲಿಮ್ಯಾಲೆ ಇಟಕೊಂಡವನ ಮುದುಕನ ಮನಿಕಡೆಗೆ ಹೊರಟೆ.

ಮನ್ನಾಗ ಒಲಿ ಹತ್ತರಿದ್ದ ಹಣತಿ ಬೆಳಕು ಪಸರಿಸಿತ್ತು. ಒಲ್ಲಾಗಿನ ಹೋಗಿ ಮನಿತುಂಬ ಹಬ್ಬಿತ್ತು. ಅಂಜೇ ರೊಟ್ಟಿಬಡೆಯುತ್ತಿದ್ದಳು. ನಾ ಒಂದ ಕೂಡಲೆ ಕಳ್ಳಗಳ್ಲಿನಿಂದ ನನ್ನನ್ನ ನೋಡಿದಳು. ಹೋಸ ಕುಬುಸ ಹೋಲಿಸಿನಿ ಅಂತ ಮುದುಕಗ ಹೇಳಬ್ಬಾಡ ಅನ್ನೂ ಅಥ್ವ ಅದರಾಗ ಇತ್ತು. ಗೋಡಿಗೆ ಬೆನ್ನಹಚ್ಚಿ ಮೊಣಕಾಲ

ಮೂಲೆಮಾಡಿ ಮುದುಕ ಕೂತಿದ್ದ. ನಾ ಒಳಗ ಬಂದರ ‘ಬಾ’ ಅಂತನೂ ಅನಲ್ಲಿಲ್ಲ. ಗಿಡ್ಡನ್ನ ಮನ್ಯಾಗ ಹಾಂಗ ನಿತ್ಯ ನಾ ಅಂದೆ,

“ಪನ್ನು, ಆರಾಮ ಕೂತಿದಿ?”

ಮುದುಕ ಹೊಂ ತಂದ ಸುಮ್ಮನೆ ಕೂತೆ.

ನನಗ ಸಂಕೋಚೆಸ್ಸಿನ ನಾನು ಹೂಗೆಯಿಂದ ಕಪ್ಪಾದ ಭಪ್ಪರದತ್ತ ನೋಡುತ್ತೇನಿಂತೆ. ಅಂಜೀ ಅಕ್ಕಮಾಥಾನಪಟ್ಟದ್ದ ತೋರಿತತ್ತು. ಅವಳು ಒಮ್ಮೆ ನನ್ನಕಡೆ, ಒಮ್ಮೆ ಮುದುಕನ ಕಡೆ ಹೀಗೆ ವರದು ಮೂರಾಪಟ್ಟ ನೋಡಿದಳು, ಅವಕು ಕಂಗೆಟ್ಟಿದ್ದಳು. ಮುದುಕನು ನಡಕೊಂಡ ರೀತಿ ಅವಳ ಮನಸಿಗೆ ಬಂದಿಲ್ಲಪಂಬುದು ತೋರಿತತ್ತು. ಕಟ್ಟಿ ತರುವ ನೆವಮಾಡಿ ಹೂರಗೆ ಹೋದಳು. ಒಳಗ ನಾನು. ಮುದುಕ ಇಬ್ಬರ ಉಳಿದವು. ಅದ ಶಿಟು ಕೂತಿದ್ದ. ನಾನು ಏನ ಮಾಡಬೇಕೆಂದು ತೋಚದೆ ಹಾಗೆ ಸಂತಿದ್ದೆ.

ಒಲ್ಲಾಗಿನ ಬೆಂಕಿ ನೋಂದು ಮತ್ತಿಮ್ಮೆ ಹೇಗೆಯಾಯಿತು. ಒಲಿಮೇಲಿದ್ದ ಗಡಗ್ಗೆಗಿಂದ ಘಮಘಾದು ವಾಸನೆ ಬರಿತತ್ತು. ಕುದಿಯುವ ‘ರಟರಟ’ ಶಬ್ದ ಕೇಳಿಸ ತಿತ್ತು. ಬಾಗಿಲೋಳಗಿಂದ ಬರುವ ಗಾಳಿಯಿಂದ ಹಣತೆಯ ಜ್ಯೋತಿ ಅಲೆದಾಡತಿತ್ತು. ಗೋಡೆಯ ಹೇಳತೆ ಜಿದ್ದ ನೇರೆಂಳಾ ಅಲೆದಾಡತ್ತಿದ್ದವು. ಏನು ಹೇಳಬೇಕು. ಏನು ಕೇಳಬೇಕು ಎಂಬುದು ತೋಚದೆ ನಾನು ಸಾವಾಶ ಅಂದ,

“ನಿಮ್ಮ ಕೂಡ ಖಾಜಗಿ ಮಾತು ಆಡೋದ ಅದ, ಅಷ್ಟ.”

ಮುದುಕ ನನ್ನಕಡೆ ಲಕ್ಷ್ಮಿಗೌಡಲ್ಲಿ.

ಅಪ್ಪರಾಗ ಅಂಜೀ ಕಟ್ಟಿ ತೋಂದು ಬಂದು ಒಲ್ಲಾಗಹಾಕಿ ಬೆಂಕಮಾಡಿದಳು. ವಂದುಕ ನಿಮ್ಮರವಾಗಿ ಅಂದ,

“ನನಗೇನೂ ಹೇಳಬಾಡ. ಹೋದಲ ಹೂರಗೆ ಹೋಗು. ನೀ ಹೇಳಿದ್ದನ್ನ ಕೇಳಿ ಇಚ್ಛಾ ನನಗಿಳ್ಳ.”

ಬೆಂದು ವಿಧಾದವನ, ನನ್ನಕಡೆ ನೋಡಿದನ ಹೂರಗೆ ಹೋಗಿಬಿಟ್ಟ. ಕತ್ತಲ ದಾಗ ಕಾಣಿದ್ದಂಗ ಅದ.

ನನಗ ತೀವು ಅಪಮಾನಪನಿಸಿತು. ನನ್ನ ಮುಖಿ ಕೆಂಪಗಾಯಿತು. ಕಿವಿ ಬಿಸಿ ಯಾದವು. ಉಗುಳನುಂಗಿ ಕೆಳದನಿಯಲ್ಲಿ, ನಾನು ಹೂರಬಿಳುವಾಗ, ಅಂಜೀ ಅಂದಳು,

“ಆ ಭಾಡಕೊ ದಾಢ್ಯ, ಮುದುಕನ ಕಿವಿ ಉದಾಢಾನ. ಬೆಂಕಿ ಹಿಂಡ್ರೋದ ಅವನ ಉದ್ದೋಗ.”

ಅವಳಿದಂಡ್ಡನ್ನ ಕೇಳಿದ. ವಯಸ್ಸಿನ್ಯಾಗ ಬಂದ ಮುದುಗಿ ಜೋಡಿ ಮಾತಾ

ಡೋದು ಯೋಗ್ಯವಲ್ಲ ಅಂತ ಅರಿತು ನಾನೂ ಹೊರಬಿದ್ದೆ. ಕತ್ತಲಾಗ ಏಡವಿಕೊಂತ ಮನಗೆ ಬಂದೆ. ಅಯಬೂ ಏಪ್ರಮಣಗೊಂಡು ಕೂತಿದ್ದೆ.

“ದಾದೂ ಬಾಲಟ್ಟಾ ಮುದಕನ ಕಿರೀ ಇಂದ್ರಾಜ್ಯಾನ ಅಯಬೂ. ಅದಕ ಮುದಕ ಸನಮಾತ್ಯಲೇ ಇಷ್ಟೆ ಸಿಕ್ಕಿ ಬೆಂಕೆ ಉಗ್ನಾನ.”

ಅಯಬೂಗ ಬಂಟ್ಟಲೇ ಗುಟ್ಟು ರಟ್ಟಿ ಉದ್ದೇಶ ಆತು.

“ಮೀಗರ್ವಾ”

“ಹೌದು, ನಾಗ ಅದು ತಿಳಿತು ಮತ್ತು ಅದು ಸಿಜಾನೂ ಇರಬೇಕು.”

“ಮಾಸ್ತುರ, ಧಾರ್ಗ ಇತಿ ಅದು, ನೀ ಅಂದಾರ ಬಾಲಟ್ಟಾ ಧಾರ್ಗರ ಬೆಂಕೆ ಕಾರತಾನ.”

“ಹಾಗ ಸಹ್ಯಮಾತ್ಯಲೇ ಬೆಂಕೆಕಾರಲ್ಲಿಕ್ಕೆ. ಅವಗೇನು ಕಾರಣವಿಲ್ಲ. ನಾ ಏನ ಮಾತೇಗೆ ಅಪಗ?”

“ನೀ ಬಂದಾಗಿಂದ ಅವನ ಗುಂಡಾತನದ ಆಟ ಸಡೆಯುವಲ್ಲಿದೂ. ಈಗ ಯಾವ ಅಪಗ ಬೆದರಾದಿಲ್ಲ. ಅಪಗ ಯಾರಾ ಕೇಳುವರಿತ್ತು.”

“ಬಾಲಟ್ಟಾ ಗುಂಡಾ ಇದ್ದುಸೇನು?”

“ಗುಂಡಾ ಅಲ್ಲಿದ ಮತ್ತೇನು? ಬಬ್ಬಿರ ಚೋಪ್ಪಿಗಿ ದುತ್ತುಬಿಷನ ತಲಿಮಾತ್ಯಲೇ ಮಾಕೆಳೆದ ಅವನ ಖಂಡ್ಯೋಗ. ಏಳಿ ಪಾರಿಸಿದ ಗುಂಡಾ ಇದ್ದುನ.”

ಕಾದಯಿರಿಯಲ್ಲಿಯ ವಿಲಾಸಾಯಕನುತ್ತೆ ಈ ಬಾಲಟ್ಟಾ ಕೈತೊಳೆದು ಸಹ್ಯ ಬೇಸ್ಸು ಯಾಕ ಪತ್ತಾನ. ಇದ ನಾಗ ತೋಚುವಲ್ಲಿದು. ನಾನು ಅವಗ್ಯಂದೂ ನೋಯಿಸಿದ್ದಿಲ್ಲ ಅಥವಾ ಅವನ ಕಡಕನ ಬಿಯಸಬ್ಬಿಲ್ಲ. ಮೊದಲೀಸಿದಲೂ ಅವ ಮಾತ್ರ ಸಹ್ಯ ಕೇಡಾನ್ನು ಬಿಯಸತಿದ್ದು. ನಾ ಅವನ ದುರ್ಗತಿಸಿಕಾಂತಾಗಿತ್ತು— ಕಾಗಿ-ಗೂಗಿ. ಘಾವು-ಮುಂಗಲಿಗಳ ಪ್ರೇರಪಿದ್ದಾತೆ. ನಾ ಈ ಲೂಪಗೆ ಬಂದಾಗಿಂದ ಅವನ ವಜ್ರ ಕಡಿಮೆಯಾಗಿತ್ತು. ಅವರ ಸಲಂದ ಯಾರೂ ಕೇಳತೆದ್ದಿಲ್ಲ. ಯಾರೂ ಅವಸ್ಥ ಮಾತಾಪಿಸದಾಡ್ಯಾಗ ಆತು. ಅದರ ಅವ ಮೊದಲನೆ ಭೆಟ್ಟಿಯಲ್ಲಿಯೇ ನಾನ್ನಸಹ್ಯ ಬೆದರಿಸಿದ್ದು. ಅದ್ವಾಕ? ಮೊದಲನ ಮಾಸ್ತುರ ಅವಸ್ಥ ನೋಯಿಸಿರಬೇಕು, ಅದರಿಂದ ಅವ ಇಡೀ ಮಾಸ್ತುರಜಾತೀನ ದ್ವ್ಯಾಪಿಸುತ್ತಿರಬೇಕು. ಅದರೆ ನಾನು ಖಾರಲ್ಲಿ ಸಡಕೊಂಡ ರೀತಿ ನೋಡಿದರ, ಅವನ ಸಿಟ್ಟು ನಿಜವಾಗಿ ಮಾವುವಾಗಿರಬೇಕು.

ಅಯಬೂ ಏದ್ದು ರೊಟ್ಟಿ ಬೆಂಕಲ್ಕೆ ಹೊರಟಿ. ರಾಮೂ ಕಾರುಬನ ವಾ ಮಾಲುವಾದಂಬಿಸುವ ನಾನ್ನ ನಿಡಿಸು ಮಾಯವಾಗಿತ್ತು. ಅದರಾಗ ಈಗ ಬಾಲಟ್ಟಾನ ಮಳಿಬ್ಬಾನೆ ಮೇಲಕ್ಕೆಟಿತು. ಮೊದಲೀಸಿದಲೂ ನಾನ್ನ ಬೇಸ್ಸೆಲಬಾಗಿ ಸಂತ ಮುದಕ, ಖಾರ ಮಿರಿಯ ಕಾರಭಾರಿ ನಾನ್ನಮಾತ್ಯಲೇ ತಿರುಗಿಟ್ಟಿದ್ದು. ಉರಾಗ ಜಲೋಕೆಲಸ ಮಾಡಿ

ಅಥಿಕಾರಿಗಳಿಂದ ಸಿಹಾರನು ಪಡೆಯುವ ಯಂಬಲವಿತ್ತು. ಅಪ್ಪರಾಗ ಈ ಫಟನೇಗಳು ಸಂಭವಿಸಿದವು.

ನಾನು ಬೇಸರಗೊಂಡಿದ್ದೆ. ಒಬ್ಬನ ತಿನಕೊತ ಕೂತೆ. ತಿನ್ನುವ ದನೀನು ದೊಡ್ಡ ದನಿಸಿತು.

ಆನಂದ ರಾಮೋಶಿ ಬಂದು, ಬಾಗಿಲ ಹೊರಗ ನಿಂತು ಅಂದ,

“ಒಬ್ಬನ ಅದೀ ಏನು, ಮಾಸ್ತುರ? ”

“ಹೌದು, ಉಂಟಮಾಡಲಿಕ್ಕೆ ಹತ್ತೇನಿ. ಯಾಕೊ ಅನಂದ? ”

“ಉಂಟ ಆಗಲಿ, ಹಿಂದಾಗಡೆ ಬರತೇನಿ.”

“ಉಂಟ ಆತು, ಏನ ಕೆಲಸ ಅದ? ”

ನಾನು ರೋಟ್ಟಿ ಕಟ್ಟಿಟ್ಟು ಕ್ರೈಂಜೆಂಡೆ. ಆನಂದ ಒಳಗೆ ಬಂದು ಕೂತೆ ಕೋಣೆ ಬಾಗಲ ಮುಚ್ಚಿದ.

ಕೆಳದನಿಯಲ್ಲಿ ಕೇಳಿದ,

“ನಿನ್ನ ಹೇನಾರ ಹೊಕ್ಕ ಹೋಗ್ಗುದ ಏನು? ”

ಇದನ್ನು ಕೇಳಿ ನಂಗ ತೀವ್ರ ಪೆಟ್ಟು ಹೊಡೆದ್ದಾಗಿ ಆತು. ಈ ಕೀರ್ತಿ ಮಾತು ಆ ಕಿವಿಗೆ ಗೊತ್ತಿದ್ದಿಲ್ಲ. ಈ ರಾದೋಶಿಗೆ ಹ್ಯಾಂಗ ತಿಳಿತು. ಇವನ ಯಾರ ಹೇಳಿದರು? ಹಣ ಕಳಿದ್ದ್ರೆ ಇವಗ ಗೊತ್ತೆ ಅಗ್ಗದಂದರ, ಅದ ಯಾರ ಚಣ, ಯಾರು ಕೊಟ್ಟಿದ್ದರು, ಯಾತ್ಕಾಗಿ ಕೊಟ್ಟಿದ್ದರು ಇದೆಲ್ಲ ಅವಗ ಗೊತ್ತಿರಬೇಕು. ನನ್ನ ಮಾನ ಉಳಿಸಲು ನಾ ಮಾಡಿದ ಪ್ರಯತ್ನಗಳೆಲ್ಲ ವೃಧ್ಷವಾದಂತೆನೇ ಸ್ವೇ. ಮುಂದಿ ಇದ್ದ ರಾಣೀ ರಾಪಾಯಿ ನನ್ನ ಕಡೆ ಪುರಿಸಲಿಕ್ಕೆ ಕೊಟ್ಟಿ ಮಾತು. ಎಲ್ಲರಿಗೂ ಗೊತ್ತಾದ ಚೂತು ಆದಂತಾಯಿತು. ಹಾಂಗಾರ ಈಗ ಇವನ ಮುಂದ ಅದ ಸಂತಿ ಹೇಳಬೇಕೋ, ಮುಚ್ಚಿಡಬೇಕೋ ಎಂಬ ವಿಚಾರದಲ್ಲಿ ನಾ ಬಿದ್ದೆ. ನನ್ನ ಮನುಷಿನಾಗ ಗೊಂದಲನ ಗೊಂದಲ, ಆದರ ನನ್ನ ಬಾಯಿಂದ,

“ಹೌದು, ಅದರ ನಿನಗ್ಗಾರು ಹೇಳಿದರು? ” ಅಂತ ಮಾತ ಹೊರಬಿತ್ತು.

“ನಂಗ ಗೊತ್ತುದ.”

“ಅದ್ದಾಗ ಗೊತ್ತಾತು? ”

ಆನಂದ ಶಾಂತಚಿತ್ತದಿಂದ ಅಂದ, “ನಾನ ತಗೊಂಡು ಹೋಗಿದ್ದೆ.”

ನನ್ನ ಕಿವಿಮಾಡಿ ನನ್ನ ವಿಶ್ವಾಸವಿಲ್ಲದಂತಾಯಿತು. ಕಣ್ಣ ತೆರೆದು ನಾ ಬರಿ ನೋಡಿಕೊತ ನಿಂತೆ.

ಆನಂದ ತಂದ ಗಂಟನ್ನು ಬಿಟ್ಟಿ, ಬಿಗಿಯಾಗಿ ಕಟ್ಟಿದ ಚೆಣವನ್ನು ನನ್ನ ದುಂಡಿಟ್ಟು ಅಂದ,

“ಹಣ ಹ್ಯಾಗೆ ಬಯ್ಯಿದ್ದೆ, ಹಾಗೆ ತಂದೇನಿ. ತಗೋ ಈ ಹಣದ ಒಜ್ಜೆ.”

ನಾನು ರೂಪಾಯಿ ಗಂಟಿನ ಮ್ಯಾಲೆ ಜಿಗಿದುಬಿಡ್ಡೆ. ಮೊದಲ ಅದನ್ನ ಕೈಯಾಗ ತಗೋಂಡು ಬಿಗಿಯಾಗಿ ಬಿಡಿದೆ. ಮಾಸಿನ ಮ್ಯಾಲೆನ ಭಾರ ಪೂರ್ತಾ ಇಳಿದ್ದ್ಯಾಗ ಆತು. ನನ್ನ ಸಂಕೆಟದಾಗ, ಆನಂದ ವೆಂಟರದೂಣಾಸ್ಯಾಗ ಬಂದ ಸಂತ್ಯಾಗ ಆತು. ಆಗ ಆನಂದ ಅಂಚ, “ಮಾಸ್ತರ, ಎಣಿಹಿಸೋಡು. ನಾ ಆದರಾಗ ದುಂಡರ ರೂಪಾಯಿ ಯತ್ವಾಣಿ ತಿಂದೇನೆ. ಅದನ್ನ ತಿರುಗ್ಗಿ ಕೈಗಿಡಿದ್ದು. ಉಳಿದ ರೂಪಾಯಿ ಮಾತ್ರ ಇದ್ದ್ಯಾಗ ಆವ !”

ಆನಂದನ್ನ ಕಂಡು ನಾನು ಸಿಟ್ಟಿ ಬಂತು. ಆದರೆ ಒಂದು ರೀತಿ ಅದನ್ನ ನೋಡಿ ಮಂಚಿದ್ದೆ.

“ಅನಂದ, ನೀ ರೂಪಾಯಿ ತಗೋಂಡ ಯಾಕ ಚೋಣಿ ತಿರುಗಿ ಯಾಕ ತಂಣಿ?”

“ದಾಸ್ತರ, ಬಂಡೋಭಾನ ಆನೆ. ಇನ ತಗೋಂಡ ಮ್ಯಾಗಿಬೇಕು ಇಂತ ನಾ ಪನು ಬಯ್ಯಿಲ್ಲ. ಇನ್ನು ಇನ ಕೊಡಬೇಕು ಇದೇರೆ. ನೀ ತಂದ ರೂಟ್ಟಿ ಗಂಟು ನೋಡಿದೆ, ಇಂಥಾರ್ಥಕ್ಕು ಮಾಸನೆ ಬರಕಿತ್ತು. ರೂಟ್ಟಿ ಬೇಕ್ಕಿಗ್ಗೆವು ಆತ ಬಿಡೆ. ನೀನು ಮಲಗಿಬ್ಬಿ. ಮಾರ್ಗಿದಾದಗ ಮಿಷಿಬಾರದು ಆತ ಆತ್ತರ. ರೂಟ್ಟಿ ಗಂಟು ತಗೋಂಡೆ. ಮಾಸ್ತರ ಒಣಿಟ್ಟು ರಾದರ ನಾಯಿ ಗೀಯಿ ಬಯ್ಯಿತ್ತು ಆತ ಆತ್ತನ. ಬಯ್ಯಿ ರೂಟ್ಟಿಗಂಟು ಬಿಟ್ಟಿದೆ. ಅದರಾಗ ರೂಟ್ಟಿ ಇಂದ್ರಾವು ಪ್ರತ್ಯ ಮ್ಯಾಲೆ ಉಡಿತುಂಬ ರೂಕ್ಷನೂ ಇತ್ತು. ರೂಕ್ಷ ನೋಡಿ ಕೆಟ್ಟಿಬಿಬ್ಬಿನೂ ಯಾಟಿತ್ತು.”

“ಬೇಕ್ಕಿಗೆ ಅಟ, ಇಲಿಗೆ ಘರಾನಂಕಟ. ನನ್ನ ಜೀವ ಯೋಗಿತ್ತು.”

“ಅದ್ದ್ಯಾಗ ಮೂಕ್ತೀತ್ತಿ. ಇನ್ನು ಚೆನ್ನ ಕಾರ್ಯಾಕ ವರಕಟರದ್ದೂ ಆದಾನಲ್ಲಿ. ದಾಸ್ತರ, ನಾನು ಬ್ಯಾಡರವ. ಇಮ್ಮು ರೂಕ್ಷ ದಕ್ಕಿನೋಡು ಕಲಿಂ ದಾತಾಗಿರಲಿಲ್ಲ. ಏಂಟಿನ ರೂಕ್ಷ ಹಾಗೆ ಇಟಗೋಂಡೆ. ದಿನ ಬೇಗಾದರ ಮಾಸಿನ್ನಾಗ ಅನಿಸತ್ತಿತ್ತು-ಮಂಗನ, ಮಾಸ್ತರ ರೂಕ್ಷಕ್ಕ ಯಾಕ ಕೈಚಿದ್ದಿ? ಅವ ತನ ಸಾವಕಾರನ, ಜಮಾಗಿರ ದಾರನ? ಅವಗ ಹೀಗೆ ಧೋಕ್ಕ ಕೊಡಬೇಕು? ಯಾವಾಗಲೂ ಅವನ ಕೂಡಾನ ಇಂದ್ರ, ಅವಗ ಧೋಕ್ಕ ಕೊಡೋದು ಬರಾಬರಿ ಆಲ್ಲ. ಹೀಗೋಂಸಿ ಈಗ ರೂಪಾಯಿ ನಿನ್ನ ಮುಂದ ಇಟ್ಟಿಂದು. ಥಿಯಾದಿ ಮಾಡಬೇಕು ಆತ ಅನಿಸಿದರ ಯಾಂಗ ಯಾಡು. ಜೀಲಿನ್ನಾಗ ಕಳಸೋದಿದ್ದರ ಕಳಸು. ಇಲ್ಲಿದರ ಯಾಂಗ ಬಿಟ್ಟಿಬಿಂದು.”

ಅನಂದ ಈ ಮಾತನ್ನ ಸದ್ಯಜಾಗಿ ಮೇಳಿದ, ಬಿಂದು ಮಾಸಿನಿಂದ ಹೇಳಿದ್ದನ್ನೆಲ್ಲ ಕೇಳಿ, ಏನು ಮಾಡಬೇಕು ಅನ್ನೋಡ ತೋಚುದಲ್ಲಿದು. ಬೆಳ್ಕ ಪ್ಪಟಿ ಕಳಪು ಮಾಡೋ ಆನಂದ, ದೂಡು ಕಳಂಗ ಕೈಯಾಕಿದ್ದು. ಅದರ ಅವ ರೂಟ್ಟಿ ಕಳಪು ಮಾಡಲ್ಕೆ ಬಂದಿದ್ದು. ರೂಪಾಯಿ ಕಳಪು ಮಾಡೋದು ಅವನ ಕನಸಮನ್ನಿನ್ನಾಗೂ ಇಟ್ಟಿಲ್ಲ. ನನ್ನ ಸಲುಜಾಗಿ

ಕನಕರವಟ್ಟು ಹಣ ತಿರುಗಿತೆಂದಿದ್ದೇ ಅಂತ ಹೇಳಿದ್ದ. ಆದರೆ ಇದೇನು ನಿಜವಿರಲೀಕ್ಕಿಲ್ಲ. ಇಂದಿಲ್ಲ ನಾಳೆ ಈ ಕಳಪು ಹೊರಬಿದ್ದು ತನಗ ಘಾತ ಅದಿತೆಂದು ವಿಚಾರಮಾಡಿ, ಅನಂದ ಬರೇ ಮನವ್ಯಾ ಅಗಿದ್ದ, ಚಿಕ್ಕಪಟ್ಟ ಕಳಪು ಮಾಡಿದಾಗಲೂ, ಅವ ಹದಿನ್ಯದು ಇವ್ವತ್ತ ದಿವಸದ ಮ್ಯಾಲೆ ಹೋಗಿ ಮಾಲಿಕರ ಇದುರು ಒವ್ವತಿದ್ದ. ಆದರೆ ಆ ಕಳಪು ತೀರ ಕ್ಷುಲಿಕ ಬೆಲೆಯುವಿರತಿತ್ತು. ಹೊಲದ ಮಾಲಿಕ ನಾಲ್ಕು ಬೇದು ಕಳಸತಿದ್ದ.

“ಹೇಳಿದರ ಯಾರೂ ಏನೂ ಕೊಡುವದಿಲ್ಲ. ನಾ ತಗೊಂಡು ಹೋಗೊದಾರ ಎಸ್ತಿರತದ? ಹೊಟ್ಟಿಗೆ ಎಷ್ಟು ಬೇಕು ಅವ್ಯ ತಗೊಂಡಿರತೇನಿ, ದನಾ ತಿಂತಾವ, ಚಕ್ಕಪಕ್ಕ ತಿಂತಾವ, ಹುಳಹುಪ್ಪಡಿ ತಿಂತಾವ, ಹಾಂಗ ಅನಂದ ಸ್ಪ್ರಲ್ಪು ತಿಂದಾ ಅಂದು. ಕೆಟ್ಟ ಅನಿಸಿಕೊಬ್ಬಾಡರಿ ಸಾವಕಾರರ,” ಅಂತ ಅನಂದ ಹೋಳಿ.

ಚೆಕ್ಕಲಿಮುಕಳಿ ಹಾಕೊಂಡು. ಅನಂದ ನನ್ನ ಮುಂದ ಕೂತ. ನಾ ಏನ ಅಂತೇನು ಅಂತ ಲಕ್ಷಕೊಟಕೋತ ಕೂತ. ನಾ ಅಂತೂ ಸಿಟ್ಟಬೇಕಿ ಆಗಿದ್ದೆ. ಇನ್ನೊಮ್ಮೆ ಇವನ ಮಾರಿ ನೋಡಬಾರದೆಂದು ಅನಿಶಿತ್ತು. ಇವನೆಂದ ನಾನು ಎಂಥಾ ಗೋಳನಲ್ಲಿ ಸಿಕ್ಕಿದ್ದೆ. ಎಂಟ ದಿವಸ ಜೀವಾ ಹೋದ್ದಾಂಗ ಆಗಿತ್ತು.

“ಜೊಣ ಇದ್ದೀ ಹೋಗು. ಇನ್ನೊಮ್ಮೆ ನಿನ್ನ ಮಾರಿ ತೋರಿಸಬ್ಬಾಡ ನನಗ.” ಅಂತ ಜಗ್ಗಿ ಒದರಿ ಹೇಳಿದೆ.

ಅನಂದ ಸುಮ್ಮನಿದ್ದ. ಕಿವಿಮ್ಯಾಲಿನ ಕೊರಿ ಚುಟ್ಟಿ ತಗದ, ದೀಪದ ಮೇಲೆ ಪಚ್ಚಿದ ಮತ್ತು ಸೇರಿಕೊತ ಹೋದ.

“ನಾ ಎದ್ದಾವನ ರಾಮನ ಮನಿಗೆ ಹೋದೆ. ಅವನ ಹಣ ಅವಗ ಕೊಟ್ಟು, ಪಾರಾದಂಥ ನಿಟ್ಟಿಸುರು ಬಿಟ್ಟೆ. ರಾಮ ಅಂದ, “ಇವ್ವತ್ತ ಕ ಗಡಿಬಿಡಿ ಮಾಸ್ತರ? ನನ್ನ ಹಣ ನಿಮ್ಮ ಮನ್ಯಾಗ ಇದ್ದರೂ, ನನ್ನ ಮನ್ಯಾಗ ಇದ್ದಾಂಗ.”

“ಅದೆಲ್ಲ ನಿಜ” ನಾ ಅಂದೆ.

ನಡುವೆ ಸಂಭವಿಸಿದ ಫೆಟನೆಗಳ ಕಲ್ಪನೆ ಅವನಿಗಿದ್ದಿಲ್ಲ. ಹೋಗುವಾಗ ರಾಮನಿಗೆ ಆಗ್ರಹದಿಂದ ಹೇಳಿದೆ, “ಹಣ ಮನ್ಯಾಗ ಇಡಬ್ಬಾಡ. ಎಲ್ಲಾರ ತೊಡಗಿಸು. ಕುರಿ ತಗೊ, ಇಲ್ಲದರ ಭೂಮಿ ತಗೊ. ಆದರ ಇಂಥಾ ಒಜ್ಯ ಮನ್ಯಾಗ ಬೇಡ. ವ್ಯಾಳ್ಯ ಹೇಳಿ ಬರುವದಿಲ್ಲ.”

ಕೆಲದಿನಗಳ ನಂತರ ರಾಮ ಕುರಿ ತಗೊಂಡ. ಅವನ ಹಿಂಡು ಈಗ ದೊಡ್ಡ ದಾಗಿತ್ತು.

ಮುಂಗಾರಿ ಭೂಮಾಡಿಗ ಸೆಟ್ಟಿ ಹಾಗ ಬೆಳೆದು ನಿಂತಿತ್ತು. ಉದ್ದುದ್ದ ತೆನಿ ಹಾಗ ತೇಲಾಡಕೊತ್ತ ಇದ್ದವು. ಹಸಿರು ದಂಟನ ತುಂಬಿಗೆ ನಾಸಿಪ್ಪಡಿ ಬಣ್ಣದ ತೆನಿ. ಜಾಂಬಳ ಬಣ್ಣದ ಹೂವಿನ ಗೊಂಡಲನೂ ಹಾರಾಡಿದ್ದವು. ನಾಡೂಕಾದ ಹೂವಿನ ಗೊಂಡಲ ಜನರ ಮನಸು ಸೇರಿಯುತ್ತಿದ್ದವು. ಜೀನುತೆನಿ ಮಾರಿಸ ಸುತ್ತು ಗುಣಗುಡಿಸ ತಿದ್ದವು. ಹಳದಿ ಬಣ್ಣದ ಸಣ್ಣಸಣ್ಣ ಪಾತರಗಿತ್ತಿ ಜೋಡಾಗಿ ಹಾರಾಡಿದ್ದವು. ಬೀಸುವ ಗಾಳಿಯಂದ ಹೂವು ಉದುರುಹೋಗಿ, ತೆನಿ ತೆರವಾಗಿ ನಿಂತವು. ಸೆಟ್ಟಿ ಜೋತೆಗೆ ಬಿತ್ತಿದ ಅಕಡಿಕಾಳಿನ ಬಳ್ಳಿಗಳು ಮಬ್ಬಿತ್ತಿದ್ದವು. ಮಳ್ಳಿ ಭರಬಿದ ಬೆಳೆದಿತ್ತು. ಮಂಡಕಿ ಕಾಯಿ ತಲೆದೋರಹಿತಿದ್ದವು. ತೋಗರಿಯ ನಾಸಗಂಪಾದ ಕಾಯಿ ಕಾಳಿನಿಂದ ತುಂಬಿದ್ದವು. ಶೆಂಗಾ (ನೆಲಗಡಲೆ) ವರ್ತುಲಕ್ಕೆ ಪತ್ತಿದ್ದವು. ಒಡ್ಡಿನಮಾಡುಲೆ ಬಣ್ಣಬಣ್ಣದ ಕಾಡುಹೂವು ಅಂದಾಗಿ ಕಾಣಿದ್ದವು. ಹೂಗಳಿಂದ ತುಂಬಿದ ಸೆಟ್ಟಿ ತೆನಿ ಮಿಂಚುವ ಕಾಳಿನಿಂದ ತುಂಬಿತ್ತು. ಹಕ್ಕಿಗಳು ಗುಂಪುಗುಂಪಾಗಿ ಬಂದು ಕಾಳು ತಿಷ್ಣುತ್ತಿದ್ದವು.

ಒಕ್ಕಲಿಗರು ನಸುಕಿನಲ್ಲಿಯೇ ಹೊಲಕಾಯಲ್ಕಿ ಹೋಗತಿದ್ದರು. ಬನಗರವಾಡಿ ಹೇಣಮಕ್ಕಳು, ಹುಡುಗರು ಸುತ್ತುಮುತ್ತಲಿನ ದಳ್ಳಿಗಳಿಗೆ ದುಡಿಯಲು ಹೋಗತಿದ್ದರು.

ಸೆಟ್ಟಿ ಬೆಳಿ ತಯಾರಾಗಿ ನಿಂತಿತ್ತು. ಹಂಡುಗರು ಹಸಿ ತೆನಿ, ಕಾಯಿ ತಿಂದು ತಯಾರಾಗಿದ್ದರು. ದಸರಾದ ಬನ್ನಿ ಕೂಡ ಸೆಟ್ಟಿತೆನೆನೂ ಕೊಡತಾ ಇದ್ದರು. ಬೆಳಿ ಕೊಯ್ಯಿವ ಸಿದ್ದ ತೆನಡೆಯಿತು. ಏದು ತಿಂಗಳಿಂದ ಬೆಳೆದು ನಿಂತ ಸೆಟ್ಟಿದಂಟು. ಕುಡಗೋಲಿಗೆ ಅಡ್ಡಾತು. ಭೂಮಿಯಾಲೆ ದಂಟು ಬಿದ್ದರ, ಹಕ್ಕಿ ಕಾಳು ತಿಂದಾವತೆ, ಆದರ ಗೂಡು ಮಾಡಿದರು. ಗೂಡಿನ ಕಾವಿನಿಂದ ಸ್ಪೃಲ್ಪು ಹೊರಬೀಳದ ಕಾಳು ಹೊರಬಿದ್ದವು. ಎರಡು ಮೂರು ದಿನ ಬಿಟ್ಟು ಗೂಡು ಬಿಟ್ಟಿ ಕಾಳಿಗೆ ಬಿಸಿಲು ತೋರಿಸಿದರು. ಹಸಿರು ಕಾಳು ಒಣಗಹತ್ತಿತು.

ದುಡ್ಡಿನ ಅಡಚಣೆ ಇದ್ದವರು ತೆನಿ ಬಡ್ಡು ಕಾಳು ಮಾಡಿದರು. ಮನಿ ದನ ಮೇವು, ತಿನ್ನಹತ್ತಿದವು. ಮನಿ ಜನ ಹಸಿರು ಬಣ್ಣದ ತಾಚಾ ತಾಚಾ ಸೆಟ್ಟಿರೊಳ್ಳಿ ತಿನ್ನಹತ್ತಿದರು. ಕಾಳು ಇದ್ದವರು ಗೂಡು ಬಡಿಸಿದ್ದಿಲ್ಲ. ಉಳಿದ ಕೆಲಸ ಮುಂಗಿಲಿ, ರಾಶಿಮಾಡಿದರು. ಯಾಕಂದರ ಇಂದಿಲ್ಲ ನಾಳಿ ಆದರೂ ಗೂಡು ಬಡಿಸೋದ ಇತ್ತು.

ಕೆಲವು ದಿನದ ಮಾಡು ಲೆ ಅಕಡಿಕಾಳಾ ತಯಾರಾದವು. ಹೆಳ್ಳಿಕಾಯಿ ಗೆಳ್ಳಿಸಷ್ಟಳ ಮಾಡಹತ್ತಿದವು. ಮಳ್ಳಿ, ಶೆಂಗಾ, ಮಂಡಕಿ, ತೋಗರಿ ಎಲ್ಲಾನೂ ತೆಗೆದಾಯಿತು. ಬಯಲು ಹೊಲಗಳಲ್ಲಿ ದನ ಅಡ್ಡಾದಹತ್ತಿವಷ್ಟು. ಅಲ್ಲೆ ಇಲ್ಲಿ ಬಿದ್ದ ಸೋಪ್ಪು, ಕಾಳು ಕುಪ ತಿನ ಹತ್ತಿದವು. ಸೆಟ್ಟಿ ಹೊಲ ಬಯಲಾಗಿ ಮತ್ತು ಕೆಂಪಗೆ ಕಾಣಲ್ಕಿ ಹತ್ತಿತು.

ಕಡಕ ಚೆಳಿ ಬಂದಿತು. ಯತ್ತಿ ಭೂಮ್ಯಾಗಿನ ಜೋಳದ ದಂಟು ಟೊಂಕಮಟ್ಟ
ಚೆಳಿದು ನಿಂತಿದ್ದವು. ನಡುವ ಬಿತ್ತಿದ ಕುಸಬಿಪಟ್ಟಿ ಬೆಳೆದು ನಿಂತಿದ್ದ ಕಾಣತಿತ್ತು.
ಕಡ್ಡಿಗಿಡಕ್ಕ ಜಾಂಬಳ ಹೂವು ಆಗಿದ್ದವು. ಕುಸಬಿಯ ಹಳದಿ ಹೂವು ತಮ್ಮ ಚೆಲುವನ್ನು
ಸೂರೆಮಾಡುತ್ತಿದ್ದವು. ಹಾಂಗ ಕಡ್ಡಿಗಿಡಗಳಿಗೆ ಬುಡ್ಡಿ ಕಾಣಹತ್ತಿದ್ದವು. ಹಸಿರು ಹೇವು
ತಿಂದು ದನಗಳು ದಂಡಗಾದವು. ದನ ಏಂರಿಮಿರಿ ಏಂಚುತ್ತು, ತಮ್ಮ ಕೇಳಿಲೆ
ಮಾಣ್ಣಕೆದರಿ ಶೂರತಿದ್ದವು. ಕಬ್ಬಿ, ಕಡ್ಡಿಗಿಡ ಹುಡುಕಿಕೊತ ಹುಡುಗರು ಚೆಕ್ಕು ಕಳವು
ಮಾಡಹತ್ತಿದ್ದವು. ಕಾಯಾವರ ಕಣ್ಣತಪ್ಪಿಸಿ ಆದು ಕುರಿ ಹೊಲಮೊಕ್ಕು ತಿನ್ನತಿದ್ದವು.
ಹುಡುಗರು ಮುಳ್ಳನಿಂದ ಮಾರಿ ಹರಕೊಂಡು, ಕೈಜಿಗಟು ಮಾಡಿಕೊಂಡು ಹಾರಾಡಿ
ಜಿಗದಾಡತಿದ್ದರು.

ಹೇಳಿಕೆಳಿಸಿದ್ದಾಗೀ ಪ್ರತಿವರ್ಷ ಬರುವ ಪರದೇಶದ ಹಕ್ಕಿ ಈ ವರ್ಷನೂ ಬಂದವು.
ಬೆಳಗ ಹರಿಯೋದರೋಳಗ ‘ಡ್ರಾವ ಡ್ರಾವ’ ಶಬ್ದ ದೂರಿಂದ ಕೇಳಿಸಿತ್ತು. ನಿರಭರ
ವಾದ ನೀಲಿ ಆಕಾಶದಲ್ಲಿ ಹಕ್ಕಿ ಮತ್ತು ಪಾತರಗಿತ್ತಿ ಗುಂಪುಗುಂಪಾಗಿ ಹಾರಾಡುತ್ತಿದ್ದವು.
ಹಾರಹಾರತಾ ಸಾಲಬುಡಿತಿದ್ದವು. ಗುಂಟಿಗೆ ಬೇರೆಬೇರೆ ಆಕಾರ ಬರತಾ ಇದ್ದವು.
ಬೈಲಾಗ, ಅಂಗಳದಾಗ, ಹೊಲದಾಗ ನಿಂತು ಹುಡುಗರು “ಬೆಳ್ಕು ಬೆಳ್ಕು ಬೆಳ್ಕು ಸಾಲಹಿಡಿ”
ಅಂತ ಅನ್ನಾವರು.

ಹಕ್ಕಿಗಳು ಹೊಲಗಳ ಮೇಲೆ ದಾಳಿಮಾಡಬಾರದೇದು ಒಕ್ಕಿಲಿಗರು ಕವಡೆಯಿಂದ
ಕಲ್ಲುತ್ತಾರುತ್ತಾರು. ಒದರಿ, ಬೇರಿ ಹಕ್ಕಿ ಒಡಿಸತಾ ಇದ್ದರು. ಇಷ್ಟೆಲ್ಲ ಮಾಡಿದರೂ
ಈ ಉದ್ದುದ್ದ ಕಾಲಿನ ಹಕ್ಕಿ ದುಂಡಗಾಗಿ ಹಾರಾಡುತ್ತು, ಹವುರಗ ಕೆಳಗಿಳಿದು ತೆನಿ
ಮ್ಯಾಲೆ ಕೊತು ಜೋಳದ ಕಾಳು ತಿನ್ನತಿದ್ದವು.

ಈ ಹಕ್ಕಿ ತೂಕ ಮೂರು ಜೋಳಯಷ್ಟಿರತಿತ್ತು. ಮೈಯಾಗ ಕೊಬ್ಬಿ ಇತ್ತು.
ಈ ಹಕ್ಕಿ ನೋಡಿ ರಾಮೋಶ್ಯರ ಬಾಯಿಗೆ ನೀರ ಬಿಡತಿತ್ತು. ಬಂದೂಕ, ಕವಡೆಕಲ್ಲು,
ತಗೊಂಡು ಆಡವಿಗೆ ಹೋಗಿ ಹಕ್ಕಿ ಬೆನ್ನುಹತ್ತಿ ನಾಲ್ಕುರಾರ ಹೊಡೆದು ತರತಿದ್ದರು.
ಬಿಂಳಿ ದಿವಸದ ಮ್ಯಾಲೆ ಅವರ ಗುಡಸಲದಾಗಿಂದ ಮಾಸ ಕುದಿಸಿದ ವಾಸನೆ ಬರತಿತ್ತು.

ಜೇನುನೊಣ ಎತ್ತರದ ಮ್ಯಾಲೆ ತಮ್ಮ ಹುಟ್ಟನ್ನು ಕಟ್ಟಿದ್ದವು, ಅರಳಿದ
ಕಘರೆಟು ಮಾವಿನೊಳಗಿಂದ ಜೇನುನೊಣ ತುಪ್ಪ ಕೂಡಿಸತಿದ್ದವು, ಇಕ್ಕಟ್ಟಿನ ಜಗಾದಾಗ
ಕಟ್ಟಿದ ಹುಟ್ಟನ್ನು, ಕೊಡ್ಡಿ ತಗೊಂಡು ಹೋಗಿ ಟೊಂಗಿ ಕಡದು ಹುಟ್ಟ ಕೆಡವಿ
ಜೇನತುಪ್ಪ ಕುರಬರ ಹುಡುಗರು ತಿನ್ನಾವರು,

ಜೋಳದ ಬೆಳಿ ಕೈಗೆ ಬಂದು, ಕಣ ತಯಾರಾದವು. ಕುಸಬಿ ಬದದಾಯಿತು.
ಕಡ್ಡಿ ಒಕ್ಕಿದ್ದಾಯಿತು, ತೆನಿ ವಾರಿದು ತುಳಿಸಿದ್ದಾಯಿತು, ಗಳಿಗೆ ಹಿಡಿದು ತೂರಿ
ಮುತ್ತಿನ ರಾಶಿ ಮಾಡಿದರು. ಆಯಗಾರರಿಗೆ ಜೋಳ ಕೊಡೋದು ಆಯಿತು. ರಾಶಿ

ಎಣಕೆಯಾಯಿತು. ಹಕ್ಕಿ, ದನ, ಕಳ್ಳರು, ಆಯಗಾರರು ಎಲ್ಲರೂ ತೋಂಡು ಉಳಿದದ್ದು ರೈತನ ಪಾಲಿಗೆ ಬಂತು.

ಹೊಲ ಬಯಲಾದವು. ಹೊಲದಾಗ ಉಳಿದಿದ್ದ ತೆಂಗಾ ಬಡವರು ಅರಿಸಿ ಕೂಡಿಸತ್ತಿದ್ದರು. ಅಪ್ಪಿತಟ್ಟಿ ಕಾಳು ಬಿಡಿದ್ದರ ಅವನ್ನು ಕೂಡಿಸತ್ತಿದ್ದರು. ಬಡವರ ಕಣ್ಣ ತಟ್ಟಿಸಿ ಉಳಿದ ಕಾಳು ಹಕ್ಕಿ ತಿನತಿದ್ದವು. ಇಮ್ಮು ಏಂಬಿ ಏನಾರ ಕಾಳ ಭೂಮ್ಯಾಗ ಉಳಿದರ, ಅವು ಹಾಂಗ ಮಳ ಹಾದಿನೋಡಕೊತ ಅಲ್ಲಿ ಇರತಿದ್ದವು.

ಹತ್ತು ತಿಂಗಳ ಮ್ಯಾಲೆ ಹಸಿರು ಭೂಮಿ ನಸುಗೆಂಪು ಕಾಣಹತ್ತಿತು. ಸುಗಿ ಮುಗಿತು. ತಂಬಾಕ ಬಾಯಾಗ ತುಂಬಿಕೊಂಡು ಜನ ಅರಾಮ ಕೂಡಹತ್ತಿದರು. ಕರಡಿ ಅಡಸಾವರು ಬಂದರು, ಡೊಂಬಿರಾಟ ಬಂದವು, ಹಾವಾಡಿಗರು, ಮೋಡಕೇರರು ತಮ್ಮ ತಮ್ಮ ಆಟ ಮಾಡಿ ತೋರಿಸಿದರು. ಜನರು ಮನರಂಜನೆ ಮಾಡಿಕೊಂಡು ನಗತಾ ಇದ್ದರು. ಮನಸ್ಸಿನಲ್ಲಿ ಸಂತೋಷಗೊಂಡು ಅವರಿಗೆಲ್ಲ ಶೇರ ಕಾಳ ಕೊಡತಾ ಇದ್ದರು.

ಕುರುಬರಲ್ಲಿ ಕೆಲವು ಹುಡುಗರು ಕಲಾವಂತರಿದ್ದರು. ಕನಡಿ ಹಚ್ಚಿದ, ಬಿಳಿ ದಾರದಲೆ ನವಿಲು-ಎತ್ತುಗಳ ಕಸೂತಿ ತೆಗೆದ ಕರೆ ಅರಿವಿ ಮೈಮ್ಯಾಲೆ ಹಾಕಿದ್ದರು. ಕ್ಯಾಯಾಗ ಬಣ್ಣ ಬಣ್ಣಿದ ಕೈವಸ್ತುಗಳಿದ್ದವು. ಧೋಲಿನಾವ 'ಇಡಿವಾಂಗ-ಡಿವಾಂಗ' ಅಂತ ದೊಡ್ಡ ಧೋಲನ್ನು ನುಡಿಸುತ್ತಿದ್ದ. ಕೆಲವರು ರುಖಾಂಡ ಬಾರಿಸುತ್ತಿದ್ದರು, ಬಣ್ಣ ಬಣ್ಣಿದ ಕೈವಸ್ತು ಅಡಿಸುತ್ತೆ, ಹುಡುಗರು ಹಿಡಮುಂದ ಹಚ್ಚೆಹಾಕತಾ ಇದ್ದರು. ಕುಣಡಿತ ಅನೆಗತಿಯಿಂದ ಸುರುವಾಯಿತು. ಕುಮೇಣ ಗತಿ ಹಚ್ಚಿಗುತ್ತ ನಡೆಯಿತು. ಹಚ್ಚಿ ಬೀಗಬೀಗನೆ ಬೀಳಹತ್ತಿದ್ದವು. ಬಣ್ಣ ಬಣ್ಣಿದ ಕೈವಸ್ತು ಗತಿಯಿಂದ ಹಾರಾಡ ಹತ್ತಿದವು. ಧೋಲು ಗತಿಯಿಂದ ನುಡಿಯಹತ್ತಿತು. ನೋಡನೋಡುವದರಲ್ಲಿ ಧೋಲಿನವ ಮತ್ತು ಕುಣಡಿಯವ ಇಷ್ಟತ್ತುದು ಹುಡುಗರು ತೇರ ಸಮಾವ ಬಂದರು. ಒಳೇ ಚಪಲನಾದ ಒಬ್ಬವನ ಕುಣಡಿನಾನ ಏನೋ ಅಂತಾ ಅನಿಸತ್ತಿತ್ತು.

ಕಂಬಳ ಮ್ಯಾಲೆ ನೋಡಕೊತ ಕೂಡ ಕುರುಬರು, ಬಾಗಿಲದಾಗ ನಿಂತು ನೋಡೊ ಹೊಂಮಕ್ಕಳು, ಹುಡುಗರೆಲ್ಲರೂ ಮೈಮರೆತರು. ಆ ತಾಲ ಎಲ್ಲರನ್ನೂ ಹುರಿದುಂಬಿ ಸಿತು. ಅವರಿಗೂ ತಮ್ಮಲ್ಲಿ ಗತಿಬಂದಿತೆಂದು ಅನಿಸಿತು. 'ಇಡಿವಾಂಗ-ಡಿವಾಂಗ-ಡಿಚಿವಾಡಿ-ಡೀವಾಂಗ-ಡೀಬಾಡಿ-ಡೀವಾಂಗ-ಡಿವಾಂಗ-ಡಿವಾಂಗ..... !'

೧೫

ನನ್ನ ವಿಷಯದಲ್ಲಿ ಮಂಹಸು ಕೆಡಿಕೆಹಾಂಡ ಕಾರಭಾರಿ ನನ್ನೊಡನೆ ಬಹಳ ದಿನ ಮಾತನಾಡಲಿಲ್ಲ. ಅವ ನನ್ನ ಮನಿಕಡಿಗಾಗಲಿ ಅಥವಾ ಸಾಲೆಕಡಿಗಾಗಲಿ ಹಣಕಿ ಸಹ ನೋಡಲಿಲ್ಲ. ನನ್ನ ವಿಷಯದಲ್ಲಿ ಕೇಳುವದನ್ನೂ ಬಿಟ್ಟು. ಮೊದಮೊದಲು ನನಗ ಬಹಳ ಕೆಟ್ಟಿಸುತ್ತಿರು. ಅದರೆ ಕ್ರಮೇಣ ನಾನು ಅವನನ್ನು ಮರತೆ. ನನ್ನಲ್ಲಿಯೂ ಸ್ವಲ್ಪ ಸಾಜಭಿಮಾಸವಿತ್ತು. ನನ್ನ ತಪ್ಪು ಇರದೆ. ಕೇವಲ ಬಾಲಟ್ಯಾನ ಮಾತ್ರಕ್ಕಿಂತಿನ್ನು ಮೇಲೆ ಸಿಟಿಗೆದ್ದು ವಾತಬಿಟ್ಟು, ಇದು ನನ್ನ ಮನಸಿಗೆ ಕಟಿತು. ನಾನೂ ಅವನ ಜೋಡಿ ಮಾತಾಡುವ ಪ್ರಯತ್ನ ಬಿಟ್ಟೆ.

ಇತ್ತಿಚೆಗೆ ಸಾಲಿ ಕೆಲಸ ದಚ್ಚಾಗಿತ್ತು. ದಚ್ಚೆಚ್ಚು ಮುಡುಗರು ಬರತಾ ಇದ್ದರು. ಅವರ ಹಜ್ರೆ. ಪರಿಕ್ರೂ, ಅಭ್ಯಾಸ ಇತ್ತುಕಡೆಗೆ ಗಮನ ಕೊಡಬೇಕಾಗಿತ್ತು. ಮೇಲಧಿ ಕಾರಿಗಳೂ ಬಂದು ಹೋಗತಾ ಇದ್ದರು. ಯಾಗಿನ ಸಾಲಿ ಹ್ಯಾಂಗ ನಡಿತಾವ, ಅವಗಳ ಯಶ ಅವಯವಗಳು ಯಾವವು ಮತ್ತು ಏಕೆ, ಇದರ ಅಲವು ಶಿಕ್ಷಣಿಯಾತೆಯಲ್ಲಿ ಮೂಡಿತ್ತು. ಮೇಲಿಂದ ಮೇಲಿಂದ ಸಲಹೆ. ಸೂಚನೆ. ಹೊಸ ಅಜ್ಞಾಗಳು ಬರತಾ ಇದ್ದವು. ಸುಗ್ಗಾಗ ಅಶ್ರಿತ್ತ ಹೊಡ ಮುಡುಗರನ್ನು ಕೂಡಿಸುವ ಕೆಲಸವನ್ನು ಅಯಬೂ, ಆನಂದ ಮಾಡಲಾ ಇದ್ದರು. ಖಾರವರು ಈಗ ಯಾವ ತೊಂದರೆ ಕೊಡತಾ ಇರಲಿಲ್ಲ, ಓರ್ಕೆಯನ್ನು ಮಾಡಿರಲಿಲ್ಲ. ಸಾಲಿ ತಪ್ಪುದು ಮಾಸ್ಕುರನೂ ತಪ್ಪುವ ಎಂಬ ಭಾವನೆ ಬಂದಿತ್ತು.

ಒಂದು ಸೋಮವಾರ ನಾನು ಸಾಲಿಗೆ ಹೋದೆ. ಮೂರನೆ ಯತ್ತೆಯಲ್ಲಿದ್ದ ಸತಾ ಬಿಬ್ಬನೇ ಒಂದು ತೋಳ ಹೊಡೆದ ಏಬ ಸುದ್ದಿ ಮುಡುಗರು ಹೇಳಿದರು. ನನಗೆ ಅಶ್ವಯರ್ಥವನ್ನಿಂದ ಕೇಳಿದೆ,

“ಹ್ಯಾಂಗ ಹೊಡೆದ?”

“ಜಾಲಿ ಕಡಿಯೋ ಕೊಡ್ಡಿಲ್ಲ ಹೊಡೆದ. ಅದರ ಚೆಮ್ಮ ಸುಲಿದು ಮನ್ನಾಗೆ ತೂಗ ಹಾಕ್ಕಾನು.”

“ಸತಾ ಬಂದಿಲ್ಲನು, ಅವ ಎಲ್ಲ ಇದ್ದಾನ?”

“ಇನ್ನ ಅವ ಸಾಲಿಗೆ ಬರೊಡಾಂಗಿಲ್ಲರಿ. ಅವನವ್ವು ಅವಗ ಕುರಿಹಿಂಡ ಬಿಟ್ಟಾನು.”

ದಿಸದಂತೆ ರಾತ್ರಿ ಜನ ಸಾಲಿ ಬೈಲಿನ್ನಾಗ ಬಂದ ಕೂತರು. ಸತಾ ತೋಳ ಹೊಡೆದದ್ದು ಸಿಜಮೇಸು ಬಂದು ಕೇಳಿದಾಗ ಅದರ ಕಥಿ ಪೂರಾ ಹೇಳಿದರು.

ವಾಡಿಯ ಸುತ್ತಲಿರುವ ಅಡವಿಯಲ್ಲಿ ಒಂದೆರಡು ತೋಳಗಳು ಇದ್ದವು. ಒಂದೆ ಏರಡ ಹೀಗ ಸ್ನೇಹ ಹಿಂಡುಗಳಿಧರ ಅವು ಒಂದೆರಡು ಕುರಿ ತಗೊಂಡು ಹೋಗಿದ್ದವು. ಸುಸೂತ್ರವಿದ್ದರ ಕಾಯಾವರು ಅದರ ಬೆಸ್ತ್ರವತ್ತಿಧರು. ತೋಳ ಅಂಜ ಹಾಗೆ ಒಮ್ಮೊಮ್ಮೆ ಕುರಿ ಬಿಟ್ಟು ಓಡಿಹೋಗಿತ್ತು. ಕುರಿ ಗೋಣು ದುರದ್ದಿಧರ ವಾದರು ಅಲ್ಲಬೆಲೆಯಲ್ಲಿ ಅದನ್ನು ಕೊಂಡು ತಿನತಿದ್ದರು. ಅದರೆ ಸಾಮಾನ್ಯವಾಗಿ ತೋಳ ಕುರಿ ಓಡಿಸಿಕೊಂಡು ಹೋಗುತ್ತಾ ಇತ್ತು ಮತ್ತು ಕುರಿ ಕಾಯಾವ ಬೆಸ್ತ್ರವತ್ತೊಮ್ಮಾ ಬಿಟ್ಟು ತಿರುಗಿ ಬರಹಿದ್ದ. ಇತ್ತಿಚೆಗೆ ತೋಳನ ಕಾಟ ಬಿಂಬಿತಿತ್ತು. ಆಗ ವಶ್ವಿಪ್ರತ್ತು ತರುಣ ಕುರುಬರು ಕೊಡ್ಡಿ ತಗೊಂಡು ಬೆಸ್ತ್ರವತ್ತಿಧರು. ರಣರೂ ಬಿಂಬಿನಲ್ಲಿ ತೋಳ ಮಾಡುಕಲ್ಕೆ ಪ್ರಯುತ್ತ ವಾದತಿದ್ದರು. ಒದರಾಗಿ ತೋಳ ಬಿಟ್ಟುಸಾದರು. ಅದರ ತೋಳ ಬಿಂಬಿ ಜಾಗೃತ ಪ್ರಾಣ. ಅದು ಸುಲಭವಾಗಿ ಸಿಗಿರಲಿಲ್ಲ. ಸೂರಾಪರಾಗಿ ತಿರುಗಿಬಂದ ಈ ತರುಣರು, ಹೊಲಿದಾಗ ಹೋಗಿ ಕಡ್ಡಿಗಿಂತ ತಗುರುವರು, ಶವಲೇಕಾಯಿ ತಿನ್ನುವರು ಮತ್ತು ತಿರುಗಿ ಖೂರಿಸೇರಹಿದ್ದರು. ತೋಳ ತಿನ್ನುವ ಪ್ರಾಣಿಯಲ್ಲವಂದು ಅದನ್ನು ಕೊಲ್ಲುವವರಲ್ಲಿ ರಾಮಾರ್ಥಿಯವರಿಗೆ ಸ್ವಾರಸ್ಯಪಟ್ಟಿಲ್ಲ. ಹಿಂಡಿನ್ನಾಗಿನ ಕುರಿ ತೋಳ ತಿಂದರ, ಕುರಿಗೆ ರೋಗ ಬರುವದಿಫ್ಲೇಂಬ ದುರ್ಘಾಷಣಿನೂ ಇತ್ತು. ಇದು ಗೊತ್ತಾಗಿ ತೋಳ ದಿಟ್ಟಿತ್ತೆ ಉನ್ನೇ!

ಬೀರಾ ಉರಿಗೆ ಹೋಗವ ಇದ್ದ. ಆದೆ ತನ್ನ ಹಾಗ ಸತಾಗ ಕುರಿ ಕಾಯಾಲಿಕ್ಕೆ ಕಡ್ಡಿಬಿದ್ದ. ಕೊಡ್ಡಿ ತಗೊಂಡು ಸತಾ ಕುರಿ ತಗೊಂಡು ಅಡಿಗೆ ಹೋಗಿದ್ದ. ಸಂಚೆ ಸಂಪಾರಕ್ಕೆ ಎತ್ತರ ದ್ವಾರೆ ಸಂತು, ಕುರಿ ಒಂಡೆ ಸೋಡಿ ತೋಳ ತನ್ನ ಲೀಣಿ ದಾಕಿತು. ಕಂಟಿ ಒಂದಿಂದ ಮರೆಯಾಗುತ್ತ ನಾದಕಾರ ಸದ್ವಿಷ್ಟಿ ಅದು ಕುರಿ ಒಂದಿನ ವಶ್ವರ ಒಂದು ಹಿಂಡಿಸಿಂದ ದಾರಿದ್ದ ಒಂದು ಕುರಿ ಹಿಡಿದು ಹಿಡಿತ್ತಿತು. ಸತಾಗ ಆದರ ಸುಳಿಪದ್ಧಿಲ್ಲ. ನಾಯಿ ಒದರಲಿಕ್ಕೆ ವಶ್ವಿ ಅದರ ಒಂದ ಒಂದಿತು. ಆಗ ಸತಾನ ಗಮನ ಅತ್ಯ ಸೇಳಿಯಿತು. ತೋಳ ತನ್ನ ಬ್ಯಾಟಿ ಹಿಡಕೊಂಡು ವೇಗಿಂದ ಹಿಡತಿತ್ತು.

ಬಯಸ್ಕೊತ ಸತಾ ಅದರ ಬೆಸ್ತ್ರವತ್ತಿದ. ಹಾಂಗ ಸುವಕೊತ ತೀರ ಅದರ ಸಮಾಪ ಹೋದ. ನಾಯಿ ಬೆಸ್ತ್ರವತ್ತಿ ಅದರ ಒಂಬಾಗ ಒಟ್ಟಿತ್ತು. ಸೋವು ತಾಳಲಾರದೆ ತೋಳ ಬ್ಯಾಟಿ ಒಗದು, ತಿರುಗಿ ಸುತು ದಲ್ಲಿ ಕೆಡು ನಾಯಿ ಒಡಿಯೋ ಪ್ರಯುತ್ತ ನಡೆಸಿತು. ನಾಯಿಯಿದ ಬಿಡಿಕುವ ಪ್ರಯುತ್ತ ನಡೆಸಿತು. ತೋಳ ತಿರುಗಿದಾಂಗ ನಾಯಿ ತಿರುಗಿತ್ತು. ಅದರ ಒಂಬಾಗ ಬಿಡಲ್ಲಿ. ಬಿಂಬಿ ಸಾರೆ ತಿರುಗಿದರೂ ನಾಯಿ ಅದನ್ನು ಬಿಡುವಲ್ಲಿದು. ತೋಳ ನಾಯಿಗಳ ಕುಸ್ತಿ ನಡೆತು. ಧೂಳ ಹಾರಮತ್ತಿತು. ಏನಿಧ್ಯರೂ ತೋಳನ ಕಸುವಿನ ಇದುರು ನಾಯಿ ಸೋತಿತು. ನಾಯಿನ್ನ ಚೋರಲೆ ಬಗೆದು, ತೋಳ ಅದರ ಎದಿ ಮ್ಯಾಲೆ ಕೂತು, ಕುತ್ತಿಗಿ ಒಡಿತು. ಅಷ್ಟರಾಗ ಸತಾ ಒಂದ

ಮತ್ತು ಒಂದರಮ್ಮಾಲೊಂದು ಕೊಡ್ಡಿ ಏಟು ತೋಳದ ಮ್ಮಾಲೆ ಹಾಕಿದ. ಕುಂಗೀ ಚೆಟ್ಟು ಬಿಡ್ಡು ರಕ್ತದ ಕಾರಂಜಿ ಪುಟಿತು.

ತೋಳ ಸತ್ತಿತು, ನಾಯಿನೂ ಸತ್ತಿತು. ಅಲ್ಲಿ ಒಂದು ತಗ್ಗಿ ತಗದು ಸತಾ ನಾಯಿನ್ನು ಹುಗದ. ಅವನು ಅತ್ತನು. ಸತ್ತ ಕುರಿ ಹೇಗಲ ಮ್ಮಾಲೆ ಹಾಕೊಳ್ಳಂದು, ತೋಳನ ಕಾಲಿಗೆ ಹಗ್ಗಿ ಕಟ್ಟಿ, ಅದನ್ನು ಜಗ್ಗುತ್ತ, ದೀಪ ಹಚ್ಚಿತ್ತ ವ್ಯಾಳ್ಕುಕ್ಕ ತಿರಿಗಿ ಉಂಟಿಗೆ ಬಂದನು. ಆದ ಸಂಗತಿ ಹೇಳಿ, ನಾಯಿ ಸತ್ತದ್ದಕ್ಕ ಬಹಳ ಅತ್ತನು. ತಾಯಿ ಸಮಾಧಾನ ಮಾಡಿದಳು. ಅವನನ್ನು ಅಷ್ಟಿಕೊಂಡು ಅಂದಳು,

“ಇರಲಿ ಬಿಡು, ನಾಯಿ ಸತ್ತರ ಸತ್ತಿತು. ಸಾಯೋಮುಂದ ತೋಳನ ರಕ್ತ ಕುಡಿದು ಸತ್ತಿತು. ಸತ್ತ ಕುರಿ ನಾಯಿಗೆ ನಿವಾಳಿಸು. ಇನ್ನು ಅಳಬೇಡ.”

ಇದನ್ನೆಲ್ಲ ಕೇಳಿ ಸತಾನ ಅಭಿನಂದನ ಮಾಡಲು ನಾನು ಆತುರನಾಗಿದ್ದೆ, ಸತಾ ನಾಲ್ಕುರು ದಿನ ಸಾಲಿಗೆ ಬರಲಿಲ್ಲ. ಹೇಳಬಳಿದರ ಮನ್ಯಾಗ ಇಲ್ಲ, ಕುರಿಕಾಯಲಿಕ್ಕೆ ಹೋಗ್ಯಾನ ಅಂತ ತಿಳಿತು.

ಒಂದು ದಿನ ನಾನ ಬಿಡುವು ಮಾಡಿಕೊಂಡು, ಅವನ ವಸತಿ ಇದ್ದಕಡೆ ಹೋದೆ. ಸೂರ್ಯ ಮುಳುಗಿದ್ದ ಮತ್ತು ಮಹಕುಮಸಕಾದ ಬೆಳದಿಗಳಿತ್ತು. ಹಿಂಡಿನ ಹತ್ತರ ಬಂದಾಗ, ನಾಯಿ ಮೈಮ್ಮಾಲೆ ಬಂದಿತಂದು ಅಂಜಿ ದೂರಿಂದ ಸತಾನ್ನ ಒದರಿದೆ,

“ಈ ಸತಾರಕ್ಕ”

“ಯಾರವರು?” ಎಂಬ ದನಿ ಕೇಳಿತು.

“ನಾನು ಮಾಸ್ತರ, ನಿನ್ನ ನಾಯಿ ಹಿಡಿ, ಎಲ್ಲಾರ ಮೈಮ್ಮಾಲೆ ಬಂದಿತು.”

“ನಾಯಿ ಇಲ್ಲಿರ ಮಾಸ್ತರ, ಬರಿ.”

ಮೇನ್ನೆ ಅವನ ನಾಯಿ ಸತ್ತದ್ದು ನೇನಪಾಗಿ, ನನಗ ನಾಟಿಗೆ ಅನಿಸಿತು. ಅವನ ಅ ಗಳ ಸಾರಿಸಿದ್ದಿತ್ತು. ಮನಿ ಇದುರಿಗೆ ಮಣಿನ ತುಳಸಿಕಟ್ಟಿ ಇತ್ತು. ಆದರಾಗ ತುಳಸಿ ಬೆಳೆದು ನಿಂತಿತ್ತು. ಕಟ್ಟಿಮ್ಮಾಲೆ ಕಂಬಳ ಹಾಸಿ ಸತಾ ಅಂದ,

“ಕೂಡಿ.”

ಬೆಳದಿಗಳಲ್ಲಿ ಅವನ ದಂಗಳು ಗೊಡ್ಡಿಯಲ್ಲಿ ಮೇಯುತ್ತಿದ್ದವು. ಮೇವು ತಿನ್ನುವ ಶಬ್ದ ಕೇಳಿಸತ್ತಿತ್ತು.

“ಭಲೆ, ಒಳಿ ಧೈಯಮಾಡಿ ತೋಳ ಹೊಡಿದಿ. ನನಗೆಲ್ಲ ತಿಳಿತು.”

“ತೋಳ ನಿನ್ನ ನಾಯಿನ್ನ ಕೊಂಡತೀರಿ.”

“ಅದೂ ತಿಳಿಯಿತು.”

ಒಂದು ಕ್ಷಣಾ ನಾನೂ ಸುಮೈನಿದ್ದೆ, ಅವನೂ ಸುಮೈನಿದ್ದೆ. ಅಷ್ಟರಾಗ ಅವನ ಅಪ್ಪ ಹಾಲಿನ ಚರಗಿ ತಗೊಂಡ ಬಂದ.

“ಹೇತುಮಾಡಿ ಬುದರಿ, ಹಾಲ ಹಿಂಡತಿದ್ದೆ” ಬೀರಾ ಅಂದ.

“ಹಂಗ ಅಡ್ಡಾಡಕೋತ ಬಂದೆ.”

“ನಮ್ಮ ಮನ್ಯಾಗ ಚಹಾಗಿಹಾ ಏನಿಲ್ಲ. ಹಾಲ ತಗೋತಿರೇನು?”

“ನನಗ ಚಹಾನೂ ಬ್ಯಾಡ, ಹಾಲೂ ಬ್ಯಾಡ.”

“ಹಂಗಂದರ ಹ್ಯಾಂಗಿ, ತಗೋಳ್ಬಾರಬೇಕು. ಏ ಹುಡುಗ ಹೋಗು, ಭಾಂಡಿ ತಗೋಂಡ ಬಾ.”

ಬೀರಾ ನನ್ನ ಹತ್ತಿರ ಕಟ್ಟಿ ಮ್ಯಾಲೆ ಕೂತ.

“ನಾಲ್ಕು ದಿನ್ನಾ ಆದರೂ ಸತಾ ಸಾಲಿಗೆ ಬಂದಿಲ್ಲ” ನಾ ಅಂದೆ.

“ಕುರಿ ತಗೋಂಡ ಹೋಗು ಅಂತ ನಾನ ಹೇಳಿದ್ದೆ, ಅದಕ್ಕೆ ಬರಲಿಲ್ಲ,”

“ನನ್ನ ಅಡಚಣೆ ತೀರಿದ್ದರ ಆವನ್ನ ನಾಳಿಂದ ಸಾಲಿಗೆ ಕಳಿಸು.”

ಬೀರಾ ನಕ್ಕು ಭಾಂಡಾಗ ಹಾಲ ಹಾಕಿ ನನ್ನದುರು ಇಟ್ಟ. ಹಾಲಿನ ಚರಗಿ ಒಳಗಿಡಲಿಕ್ಕೆ ಸತಾಗ ಹೇಳಿದ.

ರುಚಿಗ್ರಹಿಸಿದ ಹಾಲು ಕುಡಿದೆ. ಕುರಿಹಾಲಿಗೆ ಸ್ವಲ್ಪ ಅಡ್ಡವಾಸನೆ ಇರತದ, ಆದರ ಶಗ ನನಗ ಆದರ ಅಭ್ಯಾಸ ಆಗಿತ್ತು.

“ಇನ್ನು ಮುಂದ ಸತಾ ಸಾಲಿಗೆ ಬರುದಿಲ್ಲ ಮಾಸ್ತರ! ನಾನ ಹೋಗಬ್ಯಾಡ ಅಂತ ಹೇಳಿನ. ಸಾಕಲ್ಲ ಸಾಲಿ ಇನ್ನು. ನಮ್ಮ ಕೆಲಸಕ್ಕೆ ಬರಬೇಕಲ್ಲ.”

“ಹೀಗೆ ಒಮ್ಮೆಲೆ ಸಾಲಿ ಬಿಡಿಸಿದರ ಹ್ಯಾಂಗ? ಏಳನೆ ಯಂತುನಾರ ಆಗಲಿ ಅಲ್ಲ.”

ಇಲ್ಲಿಂದ ಗೋಳಿ ಅಳಗಾಡಿಸಿ ಬೀರಾ ಅಂದ,

“ಕಲ್ಲು ಏನ ಮಾಡೋದ್ದೇತಿ? ಈ ಅಸಾಮಿ ಒಳೇ ತಯಾರಾಗ್ಯಾತಿ. ಬಿಬ್ಬನೇ ತೋಳ ಹೋಡೆದಾನ. ಈಗೇನು ಅವ ಹುಡುಗಲ್ಲ. ಇನ್ನಾಕ ಅವಗ ಸಾಲಿ, ಪಾಟಿ, ಪುಸ್ತಕ? ನಮ್ಮ ಕೆಲಸಕ್ಕೆ ಹತ್ತಲ್ಲ.”

ನಾನು ಅವಗ ತಿಳಿಸಿ ಹೇಳಿದೆ. ಆದರ ಇನ್ನೂ ನಾಲ್ಕು ವರುಷ ಸತಾಗ ಸಾಲಿಗೆ ಕಳಿಸಲಿಕ್ಕೆ ಅವ ತಯಾರಿದಿಲ್ಲ. ಖಂಡಿತವಾಗಿ ಅವನ್ನ ಸಾಲಿಗೆ ಕಳಿಸುದಿಲ್ಲ ಅಂತ ಮತ್ತುಮತ್ತು ಹೇಳಿದ. ನನ್ನ ಕೈಯಾಗ ಬಿಬ್ಬ ಹುಡುಗ ಆದ; ನನ್ನ ಕೆಲಸ ಲಗುಲಗು ಆಗತಾದ. ಸತಾನೂ ಸಾಲಿಗೆ ಹೋಗತೇನಿ ಅಂತ ಹಟಮಾಡಿಲ್ಲ, ನೀವೂ ಆಗ್ರಹ ಮಾಡಬೇಡಿರಿ. ಎದ್ದು ತಂಪ್ಯ ಗಾಳ್ಬಾಗ ನಾನು ತಿರುಗಿ ಉರಕದೆ ಹೋದೆ. ನನಗ ಸ್ವಲ್ಪ ವ್ಯಾಸನವೆನಿಸಿತು,

ಮರುದಿನ ಮಧ್ಯಾನ್ತೆ ಸಾಲಿ ಮುಗಿಸಿ, ನಾನು ರಧಿಳಕ ಮಾಡಲಿಕ್ಕೆಂದು ಭಾವಿಕಡೆ ಹೋರಬೇ. ನನ್ನ ಹಿಂದಿಂದ ಮುದರ ಕಾರಭಾರಿ ಬರಲಿಕ್ಕೆ ಹತ್ತಿದ್ದ. ನಾ ಒಂದು ಎರಡು ಸಾರೆ ಹಿಂತಿರುಗಿ ನೋಡಿದ, ಅವ ನನ್ನ ಬೆನ್ನಹತ್ತಿ, ಬರತಿದ್ದ. ರಂಟೆ ಹೋಡೆ ಭೂಮಿ

ಮಂಧ್ಯಾಸ್ತದ ಬಿಸಿಲಿಂದ ಕಾಯತಾ ಇತ್ತು. ಮುದಕ ಕಾರಭಾರಿ ಏರಗಟ್ಟಿ ಹಾಕೊಂಡೆ, ಬಿರೀಮ್ಮೆಲೆ ಬದುವು ಹಿಡಕೊಂಡು ನನ್ನ ಹಿಂದ ಬರತಾ ಇದ್ದ. ಅವ ತನ್ನ ಕೆಲಸಕ್ಕ ಹೋರಟಿರಬೇಕೆಂದು ನಾನು ಅಂದುಕೊಂಡೆ. ನಾನು ಬದುವು ಬಿಟ್ಟು ಹೋಲದಾಗಿನ ಹೆಂಡಿ ತುಳಕೊತ ಭಾವಿಕದೆ ಹೋರಟೆ. ಅವನೂ ಬದುವು ಬಿಟ್ಟು ಭಾವಿಕದೆ ಹೋರಟ. ರಧಿಳಕ ಮಾಡಲಿಕ್ಕೆ ಬಂದಿರಬೇಕು ಅಂತ ಅಂದರ ಅವನಕದೆ ಚರಿಗಿನೂ ಇದ್ದಿಲ್ಲ. ಬೇರೆ ಅರವಿನೂ ಇದ್ದಿಲ್ಲ. ಅಕಾರಣ ನನ್ನ ಎದಿ ದಪದದ ಅನ್ನಹತ್ತಿತು. ಹಿಂದೆ ಸೋಡದನ ನಾನು ಭಾವಿಕದೆ ಹೋದೆ. ಅರವಿ ತಗದು ಚದ್ದಿ ಎರಿಸಿ ಕೆಳಗಳಿದು ನೀರಾಗ ಬಿದ್ದೆ. ಸ್ವಲ್ಪ ಹೊತ್ತು ನೀರಾಗ ಎದ್ದು ಬಿದ್ದು ಮಾಡಿ ಮ್ಯಾಲೆ ಬಂದು ಕೂತು, ಮ್ಯಾ ತಿಕ್ಕಿಕೊಳ್ಳಲಿಕ್ಕೆ ಹತ್ತಿದೆ.

ಮುದಕ ಕಾರಭಾರಿ ಮೆಟ್ಟಲ ಇಳಿದು ಒಳಗ ಬಂದ. ನಾ ಕೂತ ಮೆಟ್ಟಲಕ್ಕಿಂತ, ವರಡು ಮೆಟ್ಟಲು ಮೇಲೆ ಕೂತ. ಸ್ವಲ್ಪ ಹೊತ್ತು ಸುಮ್ಮನಿದ್ದು ಆದ,

“ಹೀಂಗ ಒಂದ ಉಂರಾಗ ಇದ್ದು ಮಾತ ಬಿಡೂರು ನೆಟ್ಟಗಲ್ಲ, ಮಾಸ್ತರಾ.”

ತಾನಾಗಿನ ಮಾತಾದಿದ್ದು ಕೇಳಿ ನನಗ ಆಶ್ಚರ್ಯಫೆನಿಸಿ ನಾ ಅಂದೆ,

“ಬಾಬಾ, ಮಾತ ಬಿಟ್ಟದ್ದು ಸೀವು, ನಾನಲ್ಲ.”

“ಅದರ, ನಾ ಯಾಕ ಮಾತ ಬಿಟ್ಟೆ ಅದನ್ನ ಕೇಳಿದಿ ಏನು?”

“ಯಾಕ ಕೇಳಲಿ?”

“ಯಾಕ? ಮಾನ ಹೋತ ಅಂತ ಅನಿಸಿತೆನು? ಮಾನ, ಅಪಮಾನ ಇವೆಲ್ಲ ಹಿರಿಯರಿಗೆ ಇರಬೇಕು. ನಿನ್ನಂಥ ಹುಡುಗೆ ಯಾಕೋ ಅವು?”

ಮಾತು ಕೇಳಿ ನನ್ನ ಮನಸು ಸ್ವಲ್ಪ ಕಡಲಿತು. ಹೀಂಗ ಶಬದು ನಾ ಸಡೆಯು ಬಾರದಿತ್ತು. ಮುದಕನ್ನ ತಿಳಕೊಂಡು, ಸಿಟ್ಟಾದ ಕಾರಣ ಕೇಳಿದ್ದರ ಅವ ಖಿಂಡಿತ ಅದನ್ನ ಹೇಳಿಕಿದ್ದೆ. ಮುಂದ ಅವನ ಅಂದ,

“ನೀ ಅಂಜೀಗ ಕುಬಸ ಕೊಟ್ಟಿ ಅಂತ ಬಾಲಟ್ಯಾ ಹೇಳಿದ. ಇದು ನಿಜ ಏನು?”

ನನ್ನ ಮಾರಿ ಬಾಡಿದಾಗಂ ಆತು. ಒಂದು ನಿಮಿಷ ಏನು ಹೇಳಬೇಕು ತೋಚುವಲ್ಲದು. ಮುದಕ ಈ ಪ್ರಶ್ನೆ ಕೇಳತಾನಂತ ನನ್ನ ಕನಸಮನಸಿನಲ್ಲಿಯೂ ಇರಲಿಲ್ಲ. ನನ್ನೊಡನೆ ಮಾತು ಬಿಟ್ಟದ್ದರ ಹಿಂದೆ ಇಂಥ ಕಾರಣಾವರಬಹುದಂಬ ಎಳ್ಳಿಮ್ಮೆ ಕಲ್ಪನೆಯೂ ನನ್ನಲ್ಲಿರಲಿಲ್ಲ. ಅಂಜೀಗೆ ನಾ ಯಾವಾಗೋ ಒಮ್ಮೆ ಕುಬಸ ತಂದಕೊಟ್ಟೆನಿ ಅನ್ಮೋ ಮಾತೂ ನಾನು ಮರೆತ್ತಿದ್ದೆ. ನಾನು ಮಾತನಾಡದ ಇದ್ದಂತನ್ನ ನೋಡಿ ಮುದಕ ಅಂದ,

“ನೀ ಕುಬಸ ಕೊಟ್ಟಿದಿ ಅಂತ ಅವ ಹನಮಾತನ ಪಾದ ಮುಟ್ಟಿ ನನಗ ಹೇಳಿದ. ನೀ ಕೊಡೋಮಂದ ಅಂಜೀ ಅದನ್ನ ನಕ್ಕೊತ ತಗೋಂಡಳಂತನೂ ಹೇಳಿದ. ಇದನ್ನ

ಹೇಳ ನನ್ನ ತಲಿತಿರುಗಿ ನಾ ಅಂಚೆನ್ನ ಬಡದ ಬಡದೆ. ನಿನ್ನಕೂಡ ಮಾತ ಬಿಟ್ಟಿ. ಆದರೆ ಮುಂದ ನಿನ್ನ ನಡತ್ಯಾಗ ನನಗೆಂದೂ ತಪ್ಪ ಕಾಣಲಿಲ್ಲ. ಇದರಾಗಿನ ನಿಜ ಮಾತು ತಿಳಕೊಬೇಕಂತ ನಿನಗ ಹೇಳದೆ.”

“ಇದೆಲ್ಲ ಬನಾವಟಿ ಮಾತು. ಬಾಲಟ್ಯಾ ಬದಮಾವ ಇದ್ದುನ. ನಮ್ಮ ಗಳಿತನ ಅವನಿಗೆ ಸಹನವಾಗಿಲ್ಲ. ಅದಕ್ಕ ಈ ಸುಳ್ಳಳಿಕಿ ನಿನಗ ಹೇಳ್ಯಾನ.” ನನ್ನ ಉಸಿರು ವೇಗದಿಂದ ನಡೆದಿತ್ತು, ಏದ ದವಡವ ಅನ್ನತಿತ್ತು.

“ಆದರ, ಕುಬಸ ಕೊಟ್ಟಿದ್ದು ನಿಜ.”

“ಹೌದು, ಆದರ ನಾ ಏನು ಕುಬಸ ಪ್ರಕಟ ಕೊಟ್ಟಿಲ್ಲ. ಅಂಚೇ ತಾನ ಖಿಣ ಕೊಟ್ಟಿ ತಾಲೂಕಿನಿಂದ ಹೋಲಿಸಿಕೊಂಡು ಬರಲಿಕ್ಕೆ ಹೇಳಿದ್ದಳು. ‘ಇದನ್ನೆಲ್ಲ . ನಾ ಕಳವಿಲೆ ಮಾಡತೇನಿ, ಮುದಕೆಗ ಹೇಳಬ್ಯಾಡರಿ’ ಅಂತ ಹೇಳಿದ್ದಳು, ಅದಕ ನಾ ನಿಮಗೆ ಈ ಮಾತು ಹೇಳಲಿಲ್ಲ. ಬೇಕಾರ ಈಗ ಅಂಚೆನ್ನ ನನ್ನ ಮಂಬರ ಕರಿಸಿ ಹೇಳರಿ. ನಾ ಏನು ಚೀಲ್ಲರ ಮನುಷ್ಯಾ ಅಲ್ಲ. ಮಂದಿ ಹೇಳಿದ ಕೆಲಸ ಬೊಬ್ಬಿಟ್ಟಾ ಮಾಡದ ಮಾಡತಿದ್ದೆ, ಮಾಡತೇನಿ. ಎಲ್ಲಾರಿಗೂ ಉಪಯೋಗ ಬಿಳಿತಾ ಇದ್ದೇನಿ. ಆದರ ಆದರ ಉಪಕಾರ ಹೀಗ ತೀರಿಸುತ್ತೇರ ಎಂಬ ಕಲ್ಪನೆ ನನಗೆ ಬರಲಿಲ್ಲ. ನನಗೇನು ಉರಿ ಕೆಲಸ ಮಾಡೋ ಅವಶ್ಯಕತೆ ಇಲ್ಲ. ಸಾಲಿ ಅಷ್ಟ ನೋಡಿಕೊಂಡು ನಾ ಇರಬಹುದು. ಮುದುಗರಿಗೆ ಸ್ವಲ್ಪ ಅಷ್ಟರ ಕಲಿಸಿದರ ಸಾಕು.” ನಾನು ಭಡಭಡ ನಿಮ್ಮರ ಮಾತು ಆಡಿದೆ. ಮುದುಕ ಸ್ವಲ್ಪ ಗೊಂದಲದಾಗ ಬಿಡ್ಡ.

“ನನಗ ಆದೆಲ್ಲ ನಿಜ ಅನಿಸಿ ನಾ ಏನು ನಿನಗ ಮಾತಾಡಿದನೇನು? ನಿನಗ ನಾ ಘನಾರ ಮಾಡೇನೇನು? ನಿನಗ ಅದು ನಿಜ ಅನಿಸಲಿಲ್ಲ; ಈಗ ಅನಕಾ ನೀನು ಬಿಟ್ಟ ಮನಸಿನಿಂದ ಆದ ಮಾತನ್ನ ಹೇಳಿದಿ. ಬಾಲಟ್ಯಾ ನಿನ್ನ ಕೇಡ ಬಯಸತಾನ. ಅದಕ ಅವ ಕಡ್ಡಿ ಇದ್ದರ್ದರ ಗುಡ್ಡ ಮಾಡಿ ಹೇಳಿದ, ಇರಲಿ, ಹಿನ್ನ ಮನಸಿನ್ನಾಗ ಪಾಪ ಇಲ್ಲ ಅಲ್ಲ?”

ನಾನು ನನ್ನ ಸೋಕ್ಕಿನಾಗ ಇದ್ದೆ. ಆದರಾಗ ಮುದಕನ ಮಾತಿನ ಮ್ಯಾಲಿಂದ ಅವನ ಪಕ್ಕ ತಪ್ಪಿತ್ತು ಎಂಬುದು ಮಾರಿಮ್ಯಾಲೇ ಕಾಣಿತ್ತು. ನನಗ ಮತ್ತಿಮ್ಮುತ್ತೇವನೆಸಿ, ನಾ ಅಂದೆ,

“ಇನ್ನೂ ಹೇಳು ಪಾಪ ಅದ ಇಲ್ಲೋ ಅಂತ! ಜಲೂ ಮನುಷ್ಯಾರು ನಿಮ್ಮ ಉರಾಗ ಇರೋದ ಪಾಪ, ಜಲೂ ಜಲೂ ಜನರಸ್ತ ನೀವು ಕತ್ತಿ ಮಾಡಿ ಕೂಡಸಾವರು. ಆದಮ್ಮ ನೋಕರಿ ಸಾಕಾಯಿತು. ಅಚ್ಚ ಮಾಡಿ ಇನ್ನೊಂದು ಉರಿಗೆ ಹೋಗತೇನಿ.”

ಇಮ್ಮ ಕೊನೆಯ ಮಾತು ಆಡಿ ನಾ ಮ್ಯಾಲೇ ಬಂದೆ, ಅರವಿ ಹಾಕೊನ್ನಿಂತು ಮನಿಗೆ ಬಂದೆ. ಮುದಕ ಹಾಗ ಅಲ್ಲೇ ಏಷೊತ್ತು ಕೂತ ತಿಳಿಯಲಿಲ್ಲ.

ಇಡೀ ದಿನ ಸಿಟ್ಟಿನ ಭರದಾಗ ಇದ್ದೆ. ಬಾಲಚ್ಯಾನ ಮ್ಯಾಲೆ ಹ್ಯಾಂಗ ಸೇಡ ತೇರಿಸಿಕೊಳ್ಳಲಿ ಎಂಬ ವಿಚಾರ ನನ್ನ ಬಿಡವಲ್ಲದು. ಉರಾಗ ಹಿಡಿದ ಫಳಸಲ್ಯಾ ಆತ ಅನಿಸಿತು. ಆದರ ನನ್ನಲ್ಲಿ ಅಮೃತ ಕಸುವಿರಲಿಲ್ಲ. ಏನಾರ ಒಂದು ಸುಳ್ಳಪ್ರಕರಣ ಎಬಿಸಿ ಅವನ್ನು ಜೀಲಿಗೆ ಕಳಿಸಲೇನು ಅಂತ ಅನಿಸಿತು. ಏನು, ಘೋಜದಾರಿಗ ಹೇಳಿ ನಾಲ್ಕೆಟು ಹೊಡಿಸಿ ಬೆದರಿಸಲಿ ಅಂತ ಅನಿಸಿತು. ಆದರೆ ನಾನರ ಸೋತವನಿದ್ದೆ.

ನನ್ನ ಮನಸಿನಾಗ ಹೊಯ್ಯಾಟ ಆಯಬೂ ತಿಳಕೊಂಡ. ಏನಾಗಿರಬೇಕು ಆದರ ನೆಲಿ ಅವಗ ಹತ್ತೆವಲ್ಲದು, ನನಗ ಎದುರಾ ಎದುರಾ ಕೇಳೂ ಧೈಯರ ಅವನಲ್ಲಿರಲಿಲ್ಲ. ತಾನಾಗಿ ಏನೂ ಕೇಳಲೂ ಇಲ್ಲ. ರೂತಿ ಅಡ್ಡಾದಮ್ಯಾಲೆ ನಾನ ಆಯಬೂಗ ಅಂದೆ,

“ಆಯಬೂ, ಬಾಲಚ್ಯಾನನನ್ನ ಹೆಸರ ಕೆಡಿಸ್ಯಾನ.”

“ಮಾಸ್ತರ ಅವಗ ಒಮ್ಮೆ ಭಲೊ ಪಾಠ ಕಲಿಸು.”

“ಆದನ್ನ ಕಲಿಸೋದು ಏನು ಕಲಿಣ ಮಾತಲ್ಲ. ಆದರ ಇಡೀ ದ್ವೇಪ ನನ್ನ ವಿರುದ್ಧ ಆದೀತು. ಇವತ್ತಿನ ತನಕ ಚಲೊ ಬಾಳುವೆ ಮಾಡೇನಿ. ಯಾರ ಕಡಿಂದನೂ ಅನಿಸಿಹಂಡಿಲ್ಲ.”

ಆಯಬೂ ನನ್ನ ಮಾತು ಒಟ್ಟಿಕೊಂಡ. ತಿಳಿಸಿಹೇಳಿದರ ಅವಗ ಎಲ್ಲ ತಿಳಿಯ ತಿತ್ತು. ಅವನ ಮಾರಿ ನೋಡಿದರ ಹಾಂಗ ಅನಿಸತ್ತಿತ್ತು. ಹಾಂಗ ಹೇಳಿನೂ ಹೇಳತಿದ್ದು.

“ಇತ್ತೆ ಏನ ಮಾಡ್ಯಾನ ಅವ ನಿಮಗ್, ಮಾಸ್ತರ?”

“ಜಗಳ ಹಚ್ಚೊಂದರ ಹೊತುರ ಮತ್ತೆನ ಮಾಡಾವ ಅವ. ಕಾರಭಾರಿ ನನ್ನ ಕೂಡ ಮಾತ ಬಿಡಲಿಕ್ಕೆ ಬಾಲಚ್ಯಾನ ಕಾರಣ.”

“ನಿಮಗ್ ಇದನ್ನ ಮೊದಲ ಹೇಳಿದ್ದೆ.”

“ಇಪ್ಪೆ ಅಲ್ಲ, ಅಂಜೀದೂ ನನ್ನದೂ ಸಂಬಂಧ ಅದ ಅಂತನೂ ಮುದಕಗ ಹೇಳ್ಯಾನ ಈ ಬಾಲಚ್ಯಾನ.”

ಅನೆವೆಕ್ಕಿತಮಾದ ಈ ಸುದ್ದಿ ಕೇಳಿ ಆಯಬೂನ ಬಾಯಾಗಿಂದ ಕೆಟ್ಟಿ ಬೆಗಳ ಹೊರಿಬಿತ್ತು. ನನ್ನ ವಿಷಯ ಮತ್ತೆನಾದರೂ ಹೇಳಿದ್ದಾನು, ಆದರ ಅಂಜೀ ಸಂಬಂಧ ಜೋಡಿಸಿ, ಬಾಲಚ್ಯಾನ ಕಾರಭಾರಿಗೆ ಸುಳ್ಳ ಹೇಳಾನಂತ ಕೇಳಿ ಅವನಿಗೆ ಆಶ್ಚರ್ಯ ವಾಯಿತು. ಅವನಿಗೆ ಸಿಟ್ಟಿಬಂದು ಅಂದನು,

“ಬಾಲಚ್ಯಾನಪ್ಪೆ ಉದ್ದ ನಿರೀಗಿ ಹೋಗ್ನಾನಂತನಿಸಿದಿಲ್ಲ.”

“ಈ ಉರಾಗ ನನ್ನ ಕೇಡು ಬಯಸುವವರ್ಯಾರಿಲ್ಲ. ಆದರ ಯಾಕೋ ಏನೋ ಮೊದಲನೆ ಭಿಟ್ಟಿಯಿಂದನ, ಬಾಲಚ್ಯಾನನನ್ನ ವಿಷಯದಲ್ಲಿ ಹಾವಿನ್ಯಾಂಗ ಡಂಕುಹಿಡಿದಾನ. ಏನ ಮಾಡಬೇಕು ಅದ ತಿಳಿಯುವದಿಲ್ಲ. ಇದುರುನಿಂತೆ ಏನೂ ಮಾಡುವದಿಲ್ಲ. ಹಿಂದ ಉಳಿದ ಕಿತ್ತಬಿ ಮಾಡತಾನ” ನಾ ಅಂದೆ. ಹೇಳತಾ ಹೇಳತಾ, ಬಾಲಚ್ಯಾನ

ನನ್ನ ಕೋಕೆಗೆ ಬಂದು ನನಗ ಬೆದರಿಸಿದ್ದರ ನೇನಪಾಯಿತು. ಅಂಜೀ ಪ್ರಕರಣ ಎಬ್ಬಿಸಿ ನನ್ನ ಹೊಡಿಸಬೇಕು ಅಂತ ಹೊಂಚು ಹಾಕಿರಬೇಕು. ನನಗ ಬಹಳ ಹೊತ್ತು ನಿದ್ದಿ ಬರಲಿಲ್ಲ. ಆಯಬೂ ದುರಕೆ ಹೊಡೆಯುತ್ತ ಮಲಗಿಕೊಂಡಿದ್ದು.

ಮೂರು ನಾಕ ದಿನ ಬಿಟ್ಟು ಚಾವಡ್ಯಾಗ ಬಹಳಹೊತ್ತು ಕೂತು ರಾತ್ರಿ ತಿರುಗಿ ಬಂದೆ. ಬಾಗಿಲ ತೆಗೆದಾಗ ಅಲ್ಲಿ ಆಯಬೂ ಮಲಗಿದ್ದು. ಕಡ್ಡಿಕೆರೆದು ಹಾಸಗಿ ನೋಡಿ ಅಡ್ಡಾದೆ.

ಮೊದಲನೆ ನಿದ್ದಿ ಆಗೋಂದರೊಳಗೆ ಹೊರಗೆ ಗದ್ದಲ ಕೇಳಿಸಿತು. ಅದರಿಂದ ಎಚ್ಚರಾದೆ. ಮೊದಲು ಗದ್ದಲದ ಅಧಿವಾಗಲಿಲ್ಲ. ಚಾವಡಿ ಹತ್ತರ ನಡೆದಿರ ಬೇಕೆಂದನಿಸಿತು.

ಕತ್ತಲಾಗ ಕಿವಿಗೊಟ್ಟು ಕೇಳಿದೆ. ಅದರ ಬರೀ ಗದ್ದಲಪ್ಪೆ ಕೇಳಿಸಿತು. ತೋಳ ಇಲ್ಲದರ ಹಾವು ಬುದಿರಬೇಕು. ಆಯಬೂನ ಎಬ್ಬಿಸಿ ಅವ ಏನ ಅಂತಾನ ತಿಳಿಕೊಬೇಕು ಅಂತ ಅಂದೆ,

“ಆಯಬೂ, ಏನ ಗದ್ದಲ ನಡೆದ್ದೋ?”

ಆಯಬೂ ಲಗು ಏಳವಲ್ಲ. ನಾ ಅವನ್ನ ಅಗಳಾಡಿಸಿದೆ. ಅವ ಬೆದರಿ ಎಮ್ಮೆ ಕೂತು, “ಏನು ಏನು?” ಅಂತ ಕೇಳಲಿಕ್ಕೆ ಹತ್ತಿದ. ಎಚ್ಚರಾದ ಮ್ಯಾಲೆ ನಾ ಕೇಳಿದೆ,

“ನನಗ ಗದ್ದಲೇನಾದರ ಕೇಳಿಸತ್ತದೇನು? ಚಾವಡಿ ಮುಂದ ಜನ ಕೂಡಿದ್ದಾಗಿ ಕಾಣತದ.”

ಅವನೂ ಕಿವಿಗೊಟ್ಟು ಕೇಳಿದ.

“ಹೌದು ಚಾವಡಿ ಮುಂದ ಇರಬೇಕು. ಹೋಗಿ ನೋಡಿ ಬರಲಿ ಏನು?”

“ನಡಿ, ನಾನೂ ಬರತೇನಿ.”

ಮೈತುಂಬ ಹೊತ್ತಿಗೊಂಡು ನಾವಬ್ಬಿರೂ ಹೊರಬಿದ್ದೇವು. ಹೊರಗ ಕತ್ತಲ ಇತ್ತು, ಆದರ ಪರಿಚಯದ ದಾರಿ ಇದ್ದದ್ದರಿಂದ ಲಗು ಹೋದೆವು. ಚಾವಡಿ ಮುಟ್ಟಿದಿದೆ.

ಮೊದಲ ಭೇಟ್ಟಿ ಆದಾವಗ ಕೇಳಿದಿ, ನಿನ್ನ ಗದ್ದಲ ಏನು?

“ಏನು ಗದ್ದಲ?”

“ದಾದು ಬಾಲಟ್ಯಾಗ ಹೊಡೆದಾರ” ಅಂತ ಹೇಳಿದ.

“ಯಾರಂ?”

“ಕತ್ತಲಾಗ ಯಾರನ್ನೊಂದು ಗೂತ್ತಾಗಲಿಲ್ಲ.”

ನಾನೂ ಗದ್ದಲಾಗ ಸೇರಿದೆ. ದೀಪಾ ತೋಂಡ ಬಾಲಟ್ಯಾನ ಮುದಕಿ ಆಯ್ಯ ಅವ್ಯ ಇನ್ನೇನು ಮಾಡಲಿ” ಎಂದು ಚೇರುತ್ತಿದ್ದಳು. ದಾದೂ ಬಾಲಟ್ಯಾ

ಧೂಳಾಗ ಅಂಗಾತ ಬಿದ್ದಿದ್ದ. ಅವ ಹೆಚ್ಚಿಗಾಗಿದ್ದ, ಅಂಗಿ ಹರದಿತ್ತು, ಪಟಕಾ ದೂರ ಬಿದ್ದಿತ್ತು. ತೆರಪಿಲ್ಲದ ಹೊಡಿಸಿಕೊಂಡ ನಾಯಿಹಾಂಗ, ಬಾಲಟ್ಯಾ ನಾಲಿಗಿ ಹೊರೆ ತಗದು, ಉಸಿರಾಡಿಕೂತ ಬಿದ್ದಿದ್ದ. ರಾಮಾ ಬನಗರ, ಕಾರಭಾರಿ ತುದಿಗುಂಡಿ ಮ್ಯಾಲೀ ಕೂತಿದ್ದರು. ಅವರು ಅನ್ನತಿದ್ದರು,

“ಬಾಲಟ್ಯಾ, ಎದ್ದುಕೊಡು. ಏನ ಆಗ್ಗಾದ? ಯಾರು ಹೊಡೆದರು?

ಬಾಲಟ್ಯಾ ಕಣ್ಣಿಮುಚ್ಚಿ, ಗೋಣ ಅಗಣಾಡಿಸತ್ತಿದ್ದ. ಅವಗ ಏಳಲ್ಕೇ ಬರತಿದ್ದಿಲ್ಲ. ಚೂತಾಡಲಿಕ್ಕ್ಯಾ ಬರತಿದ್ದಿಲ್ಲ. ನಾ ಅಂದೇ,

“ಹೀಂಗ ಮಣ್ಣಾಗ ಏನ ಒಗದಿರಿ ಅವಗಿ? ಮನಿಗಾರ ತಗೊಂಡು ನಡಿರಿ.”

ಎಲ್ಲರೂ ನನ್ನ ಮಾತು ಕೇಳಿದರು. ಆದರೆ ಅವನ್ನು ಹೊತಗೊಂಡು ಹೊಂಗಲಿಕ್ಕೇ ಒಷ್ಟಿರೂ ಮುಂದೆ ಬರಲಿಲ್ಲ. ಅನಂದಾ ಮಾತ್ರ ಮುಂದೆ ಬುದು, ಸತ್ಯಕುರಿ ಎತ ಗೊಂಡು ಹೋಗೊ ಹಾಂಗ, ಬಾಲಟ್ಯಾನೆ ಅಮಾತ ಎತ್ತಿ ಮನಿಕಡಿಗೆ ಸಾಗಿಸಿದ.

ವಂನೆಗೆ ಒಯ್ದು ಬಾಲಟ್ಯಾನ್ನು ಕಂಬಳಿಮ್ಯಾಲೀ ಮಲಗಿಸಿದರು. ಅವನ ಹೆಂಡತಿ ಒಂದಸವನ ಅಳತಿದ್ದು ಇಲ್ಲ. ಆಕಿಮ್ಯಾಲೀ ಸಿಟ್ಟಿಗೆದ್ದು ಕಾರಭಾರಿ ಆಂದ.

“ಏ ಸುಂದರ್, ಸುಮೃನಿರು, ಏನಾರ ತಿಳತ್ತೆತಿ ಇಲ್ಲೇ? ಹೀಂಗ ಅಳಾಕ ಅವ ಸತ್ಯಾನೇನು?”

ಮನಿ ಹೊರಗ ಜನರ ಗದ್ದಲ. ಬಾಲಟ್ಯಾನೆ ಮಾರಿಗೆ ನೀರು ಹೊಡೆದರು, ಅವಗ ಗಾಳಿಹಾಕಿದರು, ಆಗ ದಮ್ಮ ಕಡಿಮೆಯಾಗಿ ಕಣ್ಣಿತೆರೆದು ಅತ್ತಿತ್ತ ನೋಡಿದ.

“ಗುತಾರ್ ಹಿಡಿದೇನು?” ಅಂತ, ನಾ ಕೇಳಿದೆ.

ಅವ ಮಾರಿ ಆತ್ಮಾಗ ಹೊರಳಿಸಿದ. ಅವನ ಮಾರಿಹತ್ತರ ಹೋಗಿ ಕಾರಭಾರಿ ಕೇಳಿದ,

“ಬಾಲಟ್ಯಾ, ಎಚ್ಚರಾದಿ? ನಾ ಯಾರು?”

ದಾದೂ ಉಗಳ ನುಂಗಿದ. ಕಾರಭಾರಿ ಅವನ ಕೈ ಗಟ್ಟಿ ಹಿಡಿದು ಅಂದ.

“ಅಂಚಬೀಡ, ನಿನಗೇನೂ ಆಗೊದಿಲ್ಲ.”

ಇಪ್ಪಂದು ಮುದಕ ಅವನ ಕೈಕಾಲು ಒತ್ತಿದ. ಅಪ್ಪರಾಗ ಯಾರೋ ಅಂದರು,

“ಸತ್ಯ, ಅಯ್ಯೋ ಸತ್ಯ.....ಯಾರೋ ಹೊಡಿತಾರ.....” ಅಂತ ಒದರಿದ. ದನಿ ಕೇಳಿ ನಾ ಮನ್ಯಾಗಿಂದ ಹೊರಬಿದ್ದ ಓಡಿದೆ. ಕತ್ತಲಾಗ ಏನೂ ಕಾಣತಿದ್ದಿಲ್ಲ. ಮುಂದ ಹೋಗಿ ನೋಡಿದರ ಮಣ್ಣಾಗ ನೆಳಕೊತ ಯಾವನೋ ಉರಳಾಡತಿದ್ದ. ನಾ ಕೇಳಿದ “ಯಾರವರು, ಏನಾಗೈತಿ?” ಆಗ ಬಿದ್ದಾವ “ನಾ ಬಾಲಟ್ಯಾ—ನನಗ ಹೊಡೆದಾರ” ಅಂದ.

ರಾಮಾ ಅಂದ, “ಅದ್ದಲ್ಲ ಖಿರೆ. ಆದರ ಯಾರ ಹೊಡೆದರು, ಯಾಕ ಹೊಡೆದರು ಗೋತ್ತೆನು. ಬರಿ ಹೊಡೆದಾರ ಅಂತ ಅಂದರೇನು?”

ಇದನ್ನೆಲ್ಲ ಹೇಳಿದವ ಅಂದ, “ದೇವರಿಗೆ ಗೊತ್ತು. ಆವ ಮಂಂದೇನು ಮಾತಾ ಡಲೇ ಇಲ್ಲ. ಅದಕ್ಕೆ ಹ್ಯಾಗೆ ತಿಳಿಯಬೇಕು?”

“ಯಾರಾರ ಓಡಿಹೋಗೋದು. ಅಡಗೋಂದು ಸೋಡಿದಿ ಏನು?”

“ಸಮ್ಮ ಅಪ್ಪುನ ಆನೆ, ಸುಖೂಕ ಹೇಳಲಿ?”

ಹೊರಿನಿವ ಒಬ್ಬಪ ಬೋಗಳಿದ, “ಇದೆಲ್ಲ ಭಾಸಾಪುತ ಶಟ ಷಟ, ಮಂತ್ರ ಹಾಕಾವನ್ನ ಕರಕೊಂಡ ಬರಿ. ಗೌಡರ ಹಟ್ಟಿಗೆ ಹೋಗಿ ತರಕೊಂಡ ಬರಿ, ಅವ ಜೆಲೋ ಮಂತ್ರ ಹಾಕತಾನ.”

ಅದರೆ ಯಾರೂ ಹೋಗಲೇ ತಯಾರಿದ್ದಿಲ್ಲ. ಸೀ ಹೋಗ, ಸೀ ಹೋಗ ಅಂತ ಸಂರಹಾಯಿತು. ಆಗ ನಾನು ಬರಿ ಅಂದೆ,

“ಅವನ ದೇವು ಸೋವು ಕಡಿಮೆಯಾಗಲಿ. ಒಂದು ಸ್ವಲ್ಪ ಎಷ್ಟಕೂಡಲ್ಲ ಅಂದರ ಎಲ್ಲ ತಿಳಿಕದ.”

ಕೋಳಿ ಕೂಗಿದೆವು, ನಸುಕು ಹರಿಯಿತು ಅದರೆ ಬಾಲಟ್ಟು ಎದ್ದು ಕೂಡಲ್ಲಿ. ಹೊರಿನ, ಗದ್ದಲಾನೂ ಕಡಿಮೆಯಾಯಿತು, ಸಾನು, ಕಾರಭಾರಿ, ಆಯಬೂ, ರಾಮು ಮಂತ್ರ ಉರಾವರು ಇಬ್ಬರು ಇಪ್ಪ ಜನ ಉಳಿದೆವು. ಬೆಳಗಾದ ಮ್ಯಾಲೆ ಬಾಲಟ್ಟು. “ನೀರುಕ” ಅಂದ. ಬಾಲಟ್ಟು ಕಣ್ಣತೆಗೆದ. ಅವಗ ನೀರು ಜೆದೂ ಕೊಟ್ಟರು. ಅವ ಹುತಾರಿ ಅದ.

“ದಾಡೂ, ಏನಾಯಿತು. ಅರಾದು ಅನಿಸತದೇನಂ?” ಒಂದು ರಾಮ ಕೇಳಿದ.

“ಹೋದು” ಕ್ರೀಣವಾದ ದಸೀಯಲ್ಲಿ ಬಾಲಟ್ಟು ಅಂದ.

“ನಿನಗ್ನರು ಹೋಡೆದರು?”

“ಹೋಡೆಯಾವರು ಕಾಣಲ್ಲ” ಸಣ್ಣಸುರು ಒಟ್ಟು ಅಂದ.

“ಎಮ್ಮೆ ಮಂದಿ ಇದ್ದರು?”

“ಅದೂ ತಿಳಿಯಲ್ಲ. ಕತ್ತಲಾಗ ಮೃವೇಲೆ ಒಮ್ಮೆಲೆ ಕಂಬಳೆ ಬಗೆದರು, ಬಾಯಾಗ ಉರಪಿ ತರಕಿದರು ಮತ್ತು ದನಾ ಬಂದಾಗ್ಗೆ ಬದದ ಬದದರು, ಸೂಕ್ತ ಮಂಕ್ಕಳು!”

“ನಿನ್ನ ಸಂಶಯ ಯಾರ ಮ್ಯಾಲೆತೆ?”

ಇಲ್ಲ ಅಂತ ಗೋಣ. ಆಗಳಾಡಿಸಿ ನನ್ನ ಕಡೆ ಸೋಡಿದ.

ಬೆಳಗಾಗಿ ಈಗ ಬಿಸಿಲು ಮೇಲಕ್ಕೇರಿತ್ತು. “ಅರಾಮ ಮಾಡು” ಅಂತಾ ಹೇಳಿ ಕಾರಭಾರಿ ಎದ್ದ, ಆವನ ಒಂದ ನಾವೂ ಎದ್ದು ಹೊರಬಿದ್ದಿವೆ.

“ಕು ಸೂಕ್ತಿಮಂಗನವು ಇಪ್ಪತ್ತ ಭಾನಗಿ. ವರದನೆ ಉರವರು ಒಂದು ಧಳಿಸಿದ್ದರು. ಅದ್ಯಾಗ ಗೊತ್ತುಗಬೇಕೆಂ?” ಅಂತ ರಾಮ ಅಂದ.

“ಯಾರ ಹೊಡೆದಾರ ಅನ್ವಯ ಅವಗ ಪಕ್ಕಾ ಗೊತ್ತುತ್ತಿ ! ಆದರ ಅವ ಹೇಳುವಲ್ಲಿ” ಆಯಬೂ ಅಂದ.

“ಕಳ್ಳನ ಹೆಚ್ಚಿ ಕಳ್ಳಗ ಗೊತ್ತು. ಅವಗ ಎಲ್ಲ ಗೊತ್ತುದ. ಇರಲಿ, ಹೊಡತದ ಮ್ಯಾಲೆ ಬಿಟ್ಟಾರ, ಜೀವ ತಗೊಂಡಿಲ್ಲ, ಅಷ್ಟೇ ಸ್ನೇ” ಅಂದ.

ಮನಿಗೆ ಬುದ್ದ. ನಾ ಆಯಬೂಗ ಅಂದ,

“ಆಯಬೂ, ಬಾಲಟ್ಯಾಗ ನನಗ ನೆಟ್ಟಿಗಿಲ್ಲ. ನನ್ನ ಮ್ಯಾಲೆ ಅವ ಸಂಶಯ ತಗೊಂಡರ?”

ಆಯಬೂ ತುಚ್ಛತೆಯಿಂದ ಅಂದ,

“ಕು ಹೇಡಿ ಏನಮಾಡಿತು? ಆರ ತಿಂಗಳ ಹಾಸಗಿ ಬಿಡೊಹಾಂಗಿಲ್ಲ !” ಆದದ್ದು ಹಾಗೇ ಆಯಿತು. ಹತ್ತಿಪ್ಪತ್ತು ದಿನ ಹೋದರೂ ಅವಗ ಅಡ್ಡಾಡಲಿಕ್ಕೆ ಬರತಿದ್ದಿಲ್ಲ, ಬರೋ ಲಕ್ಷ್ಮಣನೂ ಇದ್ದಿಲ್ಲ. ಹಾಸಿಗ್ಗಾಗ ಬಿದ್ದ ನೆರಳತಿದ್ದ. ಯಾರ ಹೋದರೂ ಮಾತಿದ್ದಿಲ್ಲ. ಉರವರು ಅಂದರೂ, ಬಾಲಟ್ಯಾಗ ದೆವ್ವ ಬಡೀತು. ಇನ್ನ ಅವ ಉಳಿಯೋದಿಲ್ಲ.

ಈ ಸಣ್ಣ ಹಳ್ಳಾಗ ಒಂದು ಗಟ್ಟಿಯಾದ ಕಟ್ಟಡ ಬೇಕಂ ಎಂಬ ವಿಚಾರ, ಒಂದು ದಿನ ಸಹజ ನನಗ ಮೋಳಿಯಿತು. ಹೌದು, ಇರಬೇಕು ಆದರೆ? ಉಂರವರ ತಮ್ಮ ದುಡ್ಡಿನಿಂದ ಅದನ್ನು ಕಟ್ಟಿಸಬೇಕಂ. ಅದಕ್ಕೆ ಬರೋ ವಿಚುರ ಮಾಡಲಿಕ್ಕೆ ಈ ಹಂಚಿಕೆ ರಂಬರು ಒಪ್ಪುವರೇ? "ಕುರಂಬರ ಹಂಚ್ಚು ಆರು ತಿಂಗಳನೂ ಮೋಗುದಿಲ್ಲ" ಅಂತ ಒಂದು ಗಾದೆ ಮಾತಿದೆ. ಅದು ಕುರಂಬರ ಹಟ್ಟಿಹಿಡಿಯೋ ವನ್ನೊಪ್ಪತ್ತಿ ಕಂಡುಬಂದಿರಬೇಕು. ಉಂರಾಗ ಒಂದು ಕಟ್ಟಡ ಬೇಕು ಅಂತ ಅಂದರ ಯಾರೂ ಒಪ್ಪತ್ತಿದ್ದಿಲ್ಲ. ಸಾಲಿಗೆ ಕಟ್ಟಡಬೇಕು ಅಂತರ ಸಾಲಿ ಕಟ್ಟಡ ಇದ್ದು ಇತ್ತು ಮತ್ತು ಇನ್ನೂ ಅನೇಕ ವರ್ಷಗಳ ಕಿಡಿಮೆ ಬೀಳುವ ಸಂಭವವೂ ಇದಿಲ್ಲ. ಹಾಂಗಾರ ಕಟ್ಟಡ ಎಂಥಿರಬೇಕಂ? ಸಹಜ ವಿಚಾರ ಮಾಡತ ಗರಡಿಮನಿ ಇರಬೇಕು ಅಂತ ಹೋಳಿತು. ಮುದುಗರಿಗೆ ಆಟಕ್ಕೆ, ದೊಡ್ಡವರಿಗೆ ಒಂದು ಕಡೆ ಕೂಡಲಿಕ್ಕೆ ಒಂದು ದೊಡ್ಡದಾದ ಗರಡಿಮನಿ ಕಟ್ಟಡಬೇಕು. ಅದರಾಗ ವಷ್ಮು ಸಂಸ್ಥಾನದ ಅರಸಿಗ ವ್ಯಾಯಾಮದ ಹುಚ್ಚು: ಅದರಲ್ಲಿ ವಿಶೇಷ ಅಸ್ತಿತ್ವ ಇದ್ದಿರಂದ ಕಟ್ಟಡಕ್ಕೆ ಸರಕಾರಿ ಸಹಾಯ ಸಿಗ್ಗುವ ಸಂಭವವಿತ್ತು ಅಥವಾ ಖಾಸಗಿ ಐಫಿಲಿಂದ ದೋರೆಯಬಹುದಾಗಿತ್ತು. ನಾ ಒಮ್ಮೆ ಈ ಉಂರಾಗ ಮಾಸ್ತರ ಇದ್ದೆ, ಅನ್ನವ ನೆನಪು ಉಳಿಯುವಂತಿತ್ತು.

ರಾಮೋಂಗೆ ಹೇಳಿ ರಾತ್ರಿ, ಉಂರವರನ್ನೆಲ್ಲರನ್ನು ಕರಿಸಿಕೊಂಡೆ. ರೂಟ್ಟಿ ತಿಂದಂ, ಬಾಯಿತುಂಬ ತಂಬಾಕ ಹಾಕಿ ಕಂಬಳ ಹೊತೆಗೊಂಡು ಸಾಲಿ ಬೈಲಿನ್ನಾಗ ಎಲ್ಲರೂ ಬಂದು ಕೂತರು. ಕಾರಭಾರಿನೂ ಬಂದಿದ್ದು. ರಾಮೂ ಬನಗರ ಇದ್ದು, ಶೇಕು ಇದ್ದು, ತಾತ್ಕಾಬಾನೂ ಬಂದಿದ್ದು. ಅದವ್ಯಾಗ ಏನೂ ಕುಲಸ ಇದಿಲ್ಲ, ಅಂತ ಎಲ್ಲರೂ ಬಂದಿದ್ದರು. ವೊದಲ ಅತಲಾಗಿನ ಇತಲಾಗಿನ ಮಾತಾದವು. ಬಾಲಟ್ಟು ನೆಟ್ಟಿಗಾಗಿದ್ದಿಲ್ಲ, ಮೈ ನುಗ್ಗಿ ನೋವಾಗಿತೆದು ತಿಳಿತ್ತಂ. ಹಾಸಿಗೆ ಬಿಟ್ಟು ಇನ್ನೂ ವಳುತ್ತಿದ್ದಿಲ್ಲ. ಅವಗ ಶಿಯಾದಿ ಮಾಡ ಅಂತ ಹೇಳಿದರು. ಆಗ ಅವ ಅಂದ,

"ಖಿಯಾದಿ ಮಾಡಿ ಹೊಡದವರು ಸಿಕ್ಕರೂ, ನನಗ ಹೊಡದದ್ದು ಏನಾರ ಹೋಗತ್ತೇನ್ನು?"

ಒಂದು ರೀತಿ ಇದೂ ನಿಜವಾದ ಮಾತೇ ಆಗಿತ್ತು. ಆ ಮ್ಯಾಲೆ ನಾ ಜನರನ್ನು ಕರಿಸಿದ ಉದ್ದೇಶವನ್ನು ಹೇಳಿದೆ. ನಾ ಅಂದೆ,

"ಈ ಉಂರಾಗ ಒಂದು ದೊಡ್ಡ ಕಟ್ಟಡ ಇರಬೇಕಂತ ಅನ್ನಿತದೆ. ಅದು ಹೀಗಿದ್ದ ನವ್ಮು ನಿಮ್ಮ ವಂಗೆಗಳಿಗಂತ ಗಟ್ಟಿಫೂಗಿರಬೇಕು. ಇಲ್ಲೆ ದಿನಾ ನಾವು ನೀವು ಧೂಳಾಗ

ಕೂಡತೇವಿ. ಚೆಳಿ ಇದ್ದುಗ ಹೋರಗ ಕೂಡೋದ ಆಗುದಿಲ್ಲ ಅಂತ ಕೂಡಂದಿಲ್ಲ. ಯಾರಾರ ಸಾಲಿ ಅಧಿಕಾರಿ ಅಥವಾ ಫೌಜದಾರರಂ ಬಂದರು ಇರಲಿಕ್ಕೆ ಜಾಗ್ ಇಲ್ಲ. ಹೊಲಗೆಯ್ಯಾಗೂ ಪಕ್ಕಾ ಇವಾರತ ಇರತಾದ, ಹಾಗಾರ ನಮ್ಮೊಂದಾಗ ಯಾಕಿರ ಬಾರದು? ಒಂದು ದೊಡ್ಡ ಗರಡಿಮನಿ ಉರಾಗ ಇರಬೇಕು ಅಂತ ನನಗ ಅನಸತದ. ನಿಮ್ಮ ಅಭಿಪ್ರಾಯ ಏನಾದ ಹೇಳಿರಿ."

ಕೂಡಿದ ಜನರಲ್ಲಿ ಗುಜುಗುಜು ನಡೆಯಿತು. ಮಾಸ್ತರಗ ಏನೋ ಹುಚ್ಚ ಹಿಡದದಂತ ಅವರು ತಿಳಿದಿರಬೇಕು. ತಮ್ಮ ತಮ್ಮೊಳಗ ಮಾತಾಡೋದು ಕೇಳಿ ನಾ ಒದರಿ ಹೇಳಿದೆ, "ಹಾಂಗ ಬರೀ ಗುಜುಗುಜು ಮಾತಬ್ಬಾಡ. ನಾ ಹುಚ್ಚ ಇದ್ದೇನಿ ಅಂತ ನಿಮಗನಿಸದರ ಹಾಂಗ ಹೇಳಿರಿ. ಮಾತಾಡೋದು ಹೇಳಿಂಬು ಬಿಚ್ಚ ಮನಸಿ ವಿಂದಾಗಲಿ. ಏನನ್ನೊಂದು ನನಗ ಹೇಳಿರಿ."

ಬಾಳಾ ಬನಗರ ಸಂಕೋಚ ಅನಿಸಕೋತ ಅಂದ,

"ಗರಡಿಮನಿ ಕಟ್ಟುಕ ಈ ಉರಾಗ ಅವ ಯಾವ ಪೈಲವಾನ ಅದಾನ?"

"ಸಾಲಿ ಸುರು ಆಗೋಮುಂದ ಹೀಂಗ ಅಂದರಿ. ಈ ಉರಾಗ ಹಂಡಗರು ಎಲ್ಲಿ ಅದಾವ ಅಂತ? ಆದರ ಈಗ ಹಂಡಗರು ಬರತಾವ ಅಲ್ಲ. ಮುಂದ ತಾಲುಕಾಕ್ಕೂನೂ ನಾಕೆಂಟು ಹುಡುಗರು ಹೋಗಬಯದು. ಯೋಳನೆ ಯತ್ತಾ ಪಾಸೂ ಆದಾವ."

"ಏನ ಪಾಸ ಆಗತಾವ? ಸ್ವಲ್ಪ ದೊಡ್ಡ ಪರಾದ ಕೂಡಲೇ ಕುರಿಹಿಂಡಿನ ಹಿಂದ ಹೋಗತಾವ. ಯೋಳನೆಯತ್ತಾ ಪಾಸಾಗಿ ಅವರಿಗೇನು ನಿನ್ನಾಗ ಮಾಸ್ತರ ಆಗೋ ದೃತೆನು? ನಮ್ಮ ಪೈಕಿ ಒಬ್ಬವನಾರ ಕಲ್ಲು ಅಮಲದಾರ ಆಗ್ಯಾನೇನು?"

ಕಾರಭಾರಿ ಎಲ್ಲಾರಿಗೂ ವಿಚ್ಚರಕೊಟ್ಟು ಅಂದ,

"ಏ, ಇವತ್ತ ಪೈಲವಾನ ಯಾರೂ ಇರಲಿಕ್ಕಿಲ್ಲ. ಆದರ ನಮ್ಮ ಹುಡುಗರ ಪಡಾತವ. ಆದ ಆಡತಾ ಅವರೊಳಗ ಯಾರಾರ ತಯಾರಾಗಿ ಅವನ್ನ ಪೈಲವಾನ ಅಂತ ಆರಸಬಹಂದು."

"ಒಂದು ವ್ಯಾಳ್ಯಾ ಯಾರನ್ನು ಆರಸಲಿಲ್ಲ ಅಂತಾ ತಿಳಿರಿ. ಕಟ್ಟಿದ ಆದರ ಉರಿಗಾರ ಅದರ ಉಪಯೋಗವಾಗತದಲ್ಲ. ನೀವು ಗಜ್ಜಕುಣಾತಾ ಮಾಡತಿರಿ. ಅದಕ್ಕ ಬೇಕಾಗೋ ಸಾಧನ ಅತ್ಯಿತ್ತ ಎಂಟ ದಿಕ್ಕಿಗೆ ಬಿದ್ದಾವ. ಒಂದುಕಡೆ ಧೋಲ ಇದ್ದರ, ರುಂಬಂಜ ಇನ್ನೊಂದು ಕಡೆಗೆ. ನಿಮ್ಮಲ್ಲಿ ಕೆಲವರು ದಾಂಡಪಟ್ಟಾ ಆಡಿದರ, ಇನ್ನೊಬ್ಬರು ಲೆರಿಧಾವ ಆಡತಾರ, ಮತ್ತೆ ಕೆಲವರು ಲಾರಿ ಕಲಿತಾರ. ಈ ಎಲ್ಲ ಸಾಧನ ಒಂದುಕಡೆ ಇಟ್ಟರ - ಗರಡಿಮನ್ನಾಗ ಇಟ್ಟರ ಎಲ್ಲಾರಿಗೂ ಅನುಕೂಲ. ಬಿಡುವಿನ ಕಾಲದಾಗ ಕುಣಿತ ಬರಾವ, ಲಾರಿ ಬರಾವ ಉಳಿದ ಹುಡುಗರಿಗೆ ಅವನ್ನ ಕಲಿಸತಾನ; ಕಲಿಸಾಕ ಒಂದು ಜಾಗ, ಹಾಂಗಾದರ ತಷ್ಣೇನಾಶು?"

“ಅದೆಲ್ಲ ನಿಜ. ಅದರ ಇರ್ಕು ದುಡ್ಡು ಬೇಕಲ್ಲ. ಅದನ್ನೀಗ ತರೋದು ?”

“ಶಾರಮು ಪಟ್ಟಿ ಎತ್ತಬೇಕು. ಮನಿಗೆ ಇವ್ವತ್ತು ರೂಪಾಯಿ ಕೊಡರಿ !”

“ಅವ್ಯಾ ರೋಕ್ತ ಯಾರ ಕಡಿಗೆ ಅವ ?”

“ಎಲ್ಲಾರ ಕಡೆ ಅವ. ನನಗ ಗೊತ್ತುದ. ಯಾರ ಕಡೆ ರೋಕ್ತ ಇಲ್ಲ, ಅವರು ಶ್ರಮದಾನ ಮಾಡಲಿ. ತಮ್ಮ ಅದವ್ಯಾಗಿನ ಗಿಡ ಕೊಡಲಿ, ಯಂತ್ರ ಚಕಡಿ ಕೊಡಲಿ. ದೈವ ಮನಸವಾಡಿದರ ಹತ್ತು ಬಣದ್ದು ಗರಡಿವಂಿ ಆಗೊದಕ್ಕು ಏನ ತಡ ಇಲ್ಲ.”

ನಾ ಹೇಳಿದ್ದು ಯಾರ ವಂಸಿಗೆ ಬಂದ್ದಾಗಿ ಕಾಣಲ್ಲಿ. ಅದರ ನನ್ನ ವಿರುದ್ಧ ನಿಂತು ಮಾತಾಡೋ ಧೈಯ ಯಾರಲ್ಲಿ ಇರಲ್ಲಿ. ಕಟ್ಟಡ ಆರ್ಥಿಕ್ಕು ಉಳಿದು, ಸಗೆಗಿಡಾಬಹುದೆಂಬ ಅಭಿಪೂರ್ಯವಿದ್ದುಂತೆ ತೋರಿತು. ನಾನು ಸುಮ್ಮನಿರದೆ ಈ ಮಾತನ್ನು ಬಗೆಬಗೆಯಿಂದ ತಿಳಿಸಿ ಹೇಳಿದ, ಹೇಳತಾನ ಇದ್ದೆ.

ಇನ್ನೊಮ್ಮೆ, ಶಾರ ಹಿರಿಯರನ್ನು ಕೂಡಿಸಿ ಅವರೊಳನೆ ವಿಚಾರ ವಿನಿಮಯ ಮಾಡಿದೆ. ಅಲ್ಲಲ್ಲಿ ಜನರು ಕಟ್ಟಿದ ಸಾಲೀಕಟ್ಟಿದ ಉದಾಹರಣೆ ಹೇಳಿದೆ. ಆ ಶಾರ ಹೇಗೆ ದೆಸ್ತು ಪಡೆದು ಸರಕಾರಿ ಸಹಾಯ ಪಡೆದದ್ದನ್ನು ತಿಳಿಸಿದೇಳಿದೆ. ಇವ್ಯಾಲಿ ಅದ ಹೇಳಿ ಶಾರ ಒಲಿಯರು ಒಷ್ಟಿದರು.

ಪಿರಿಯರು ಒಟ್ಟುಮೂಡನೆ ಶಾರವರು ಒಟ್ಟಿದರು. ಒತ್ತು ಚಕಡಿ ಅವನ್ನು ಕೊಡಲೇಂಬಿದರು, ಶ್ರಮದಾನ ಘಾಡಲು ಬಿಡ್ಡಿರಾದರು. ನಾಲ್ಕಾರು ತಿಂಗಳಲ್ಲಿ ಕಟ್ಟಡ ಚಱಗಿಸಿ. ರಾಜೀವಾದೇಬರನ್ನು ಉದ್ಘಾಟಿಸ ಮಾಡಲು ಕರಿಸಬೇಕೆಂಬ ನಿರ್ಣಯ ವರ್ಣಿಸಿ ಮಾಡಿ ಅಯಿತು. ಎಂಧೂ ಒಬರದ ರಾಜ್ಯ ಈ ಮಾಸ್ತರಸ ಕರಾಮತಿಯಿಂದ. ಶಾರ ಒಕ್ಕಟೆಗೊಂದ ಕುರುಬರ ಶಾರಿಗೆ ಬರತಾನ ಅನ್ನವ ಕಲ್ಪನೆಯು ಜನರನ್ನು ಉತ್ತಾಪಕಗೊಳಿಸಿತು. ಶಾರಾಗ ಗರಡಿದೂ ಆಗಿದ್ದ, ರಾಜ್ಯ ಬರತಾನ ಅನ್ನೊಮ್ಮೆ ಮಾನಿಸಾತಾಯಿತು. ಹೇಳಿಕೊಳ್ಳಬಂಥ ಇಂದೂ ಫುಟನೆ ಈ ಶಾರಲ್ಲಿ ಆಗಿರಲ್ಲಿ. ಇಂಥ ಒಂದು ಫುಟನೆ ಈಗ ಆಗುವದರಲ್ಲಿತ್ತು. ಇಸರು ಜಾಗ್ರತೆಯಿಂದ ತಮ್ಮ ಪಾಲಿಸ ವರ್ಗಾಯಿಸ್ತು ಕಾರಭಾರಿ ಕಡೆಗೆ ಕೊಡಪತ್ತಿದರು. ಸಹಾಯ ಧನಕಾರ್ಮಿ ನಾನು ಸರಕಾರಕ್ಕೆ ಅಜ್ಞಾವಾಡಿದೆ. ಗೌಂಡರು ಬಡಗೇರರನ್ನು ಮಾಡುಕಲ್ಕೆ ಸುರುಮಾಡಿದೆವೆ. ಇಂಥ ಕಸಬಗಾರರು ಯಂತ್ರಾಗ ಹಿಗೇಂದು ಮಾಸ್ತರ. ಅವರು ಹೇಳಿದಷ್ಟು ಮುಜೂರಿ (ಕೂಲಿವಳಿ) ಕೊಡಲೇಂಟ್ಟ ವರದನೆ ಶಾರಿಂದ ಅವರನ್ನು ತರುವಟಿತ್ತು. ಇದೂರಿತಿ ಕಟ್ಟಿಯಿ ಅವಶ್ಯಕತೆ ಇತ್ತು. ಮಾನಿಸ ಗುಡ್ಡಾಗಿನ ಕಲ್ಲು ತರಬೇಕಾಗಿತ್ತು. ಅದಕ್ಕಾಗಿ ಅಲ್ಲಿ ಒಡ್ಡರನ್ನು ಕೂಡಿಸಿ ಅವನ್ನು ಒಡಿಸಬೇಕಾಗಿತ್ತು. ಒಡೆದ ಕಲ್ಲು ದಿಂಡು ಮಾಡಲು ಗೌಂಡರು ಬೇಕಾಗಿದ್ದರು. ಒಡೆದ ಕಲ್ಲು ಮೊತ್ತು ತಂದು ವಾಕಲು ಚಕಡಿಗಳು

ಬೇಕಾಗಿದ್ದವು. 'ಮನಿ ಕಟ್ಟಿ ನೋಡು' ಅನ್ನು ಪ ಮಾತು ಸುಳ್ಳಲ್ಲ. ಒಂದೊಂದು ಶಣ್ಣಿ ಶಣ್ಣಿ ಮಾತಿಗಾಳಿ ಕೆಲಸ ನಿಲ್ಲುತ್ತಿತ್ತು. ಇದೆಲ್ಲ ಹೇಳುವುದೂ ಕಷ್ಟ.

ಬೇಕಾಗುವ ಮಾಲನ್ನೆಲ್ಲ ಕೂಡಿಸುವದಂ ಭರದಿಂದ ನಡೆಯಿತು. ಗರಿಧಂಡಿನಿಂದಲ್ಲಿ ಕಟ್ಟಿಸಬೇಕು? ಜಾಗಾದ ವಿಚಾರ ನಡೀತಂ. ಉರಾಗ ಎಲ್ಲಾರ ಜಾಗಾ ಸಿಕ್ಕಿತೆಂದು ಯೋಖಿಸಿದ್ದು. ಆದರೆ ಪ್ರತ್ಯೇಕ ನಿರೀಕ್ಷೆಗೆ ಮಾಡಿದಾಗ, ಈ ಮಾತು ಅಷ್ಟು ಸುಲಭ ವಲ್ಲವೆಂದು ಕಂಡುಬಂದಿತು. ಯಾವ ಸ್ಥಳವೂ ಯೋಗ್ಯವೆಂದನಿಸಲಿಲ್ಲ. ಅದರಾಗ ಎಲ್ಲರಿಗೂ ಅನುಕೂಲ ಒಂದು ಜಾಗಾ ನನ್ನ ನಜರಿಗೆ ಬಂದಿತು. ಆದರೆ ಆ ಜಾಗಾದಾಗ ನಾಲ್ಕು ಅಕ್ಷಾದೆ ಒಂದು ಗೀಳಾದ ಮನ್ ಇತ್ತು. ಅದಕ್ಕೆ ಕೇಲಿ ಹಾಕಿತ್ತು. ಇದ್ದಾಗಾ ಯೋಗ್ಯವೆಂದು ನನ್ನ ಮಂಸಿನಾಗ ಗಟ್ಟಿಮಾಡಿಕೊಂಡು, ನಾನು ಈ ಮಾತನ್ನು ರಾಶಿ ದ್ಯೇವದಿದುರು ಇಟ್ಟಿ.

"ಹೊದು, ಜಾಗಾ ಆತು. ಯೋಗ್ಯನೂ ಇದ್ದಿಂತು, ಆದರ ಅದು ಬೇರೆಯವರದದ" ಕಾರಭಾರಿ ಹೇಳಿದ.

"ಯಾರ ಜಾಗಾ ಅದು?" ನಾ ಕೇಳಿದ.

"ಪರಿಣಾರ ಶೆಟ್ಟಿ ಒಬ್ಬವ ಇದ್ದ; ಆವ ಈ ಮನಿ ಕಟ್ಟಿ ಅಲ್ಲಿ ಇರತ್ತಿದ್ದ."

"ಈಗ ಆವ ಎಲ್ಲಿ ಇದ್ದಾನ? ಆವನಿಂದ ವಿರೀದಿ ಹಿಡಿಯೋಣ." ನನ್ನ ಮಾತು ಕೇಳಿ ಎಲ್ಲರೂ ನೆಕ್ಕುತ್ತಿರು. ಒಬ್ಬವ ಹೇಳಿದ.

"ಶೆಟ್ಟಿ ಸತ್ತೆ, ಚ್ಯಾ-ಚೆಟ್ಟ್ಯಾದ ಕಾಲಾಗ ಸತ್ತೆ!"

ಬೀಂಗ ಹೇಳಿ ಆ ಮನಿಮಾಲಕನ ಕಥಿ ಹೇಳಿದರು. ಸಿಡವಾಗಿ ಸದ್ಯ ಶೆಟ್ಟಿ ಚ್ಯಾ-ಚೆಟ್ಟ್ಯಾದ ಕಾಲಾಗ ಸತ್ತಿದ್ದ! ಹೆಡ್ಡ, ಹೆಣ್ಣು ಹೆಡ್ಡ ಕಾಲಾಗ ಸತ್ಯಾನಾಶ ಆದ ಉದಾಹರಣೆ ಬಹಳವು ಅವೆ. ಆದರ ಜೊ ಚೆಟ್ಟ್ಯಾದಂಥ ಕ್ಷುಲ್ಲಕ ವ್ಯಾಸವಗಳಿಗೆ ತುತ್ತಾಗಿ ಸದ್ಯ ಶೆಟ್ಟಿ ಹ್ಯಾಂಗ ಸತ್ತೆ? ಇದರಾಗ ಇವನ ಅವಶಾರ ಹ್ಯಾಂಗ ಮಂಗಿತು? ಇವ ಉಟನ ಮಾಡತಿದ್ದಿಲ್ಲಂತ. ಯಾವಾಗಲೂ ಕಡಕ ಚಹಾ ಮಾಡಿ ಕುಡಿಯವ ಮತ್ತೆ ಚೆಟ್ಟ್ಯಾ ಒಂದರೆ ಹಿಂದ ಒಂದು ಹೇದಾವ. ಮನಾಗ ಒಂದು ಮಂದಂಕಿ. ಆಕಿ ಹೇಳಿ ಹೇಳಿ ಬೇಸತ್ತುಳು, ಆದಮೂ ಸದ್ಯ ಕೇಳಲಿಲ್ಲ. ಏದ್ದು ಮಿನಿಟೆಗೆ ಒಮ್ಮೆ ಚಹ ಕುಡಿಯವ ಮತ್ತೆ ಚೆಟ್ಟ್ಯಾ ಸೇಡಿಕೊಳ್ಳ ಕೂಡಾವ. ಇದನ್ನು ಬರಿ ತಾ ಒಬ್ಬನ ಮಾಡಾವ ಅಲ್ಲ. ಹತ್ತಿಪ್ಪತ್ತೆ ಚಾಂಡಾಳ ಚೌಕಡಿಯವರನ್ನ ಕೂಡಿ ಮಾಡಾವ. ಜನರಿಗೇನೂ ಘುಕಟಿ ಸಿಕ್ಕರ, ವಿಷಾನೂ ಬಿಡವರಲ್ಲ. ಸದ್ಯ ಕರಿಯವ ದಂತ್ತ ಈ ಜನ ಹೋಗವರು. ಆವನ ಚಹಾ ಕುಡಿಯವರು, ಚೆಟ್ಟ್ಯಾ ಹೇದವರು ಮತ್ತೆ ಮ್ಯಾಲಿ ಅವನ್ನು ಬಯಾಂವರು.

"ಹುಣ್ಣಿ ಆದ ಆತು, ಹೀಂಗ ಮಾಡಿ ಭಿಂಬಾರಿ ಆಗಿ ಹೋಗತಾನ ಆತು!"

ಈ ಮಾತಂ ಕೇಳಿ ಸದ್ಯಾಗ ಏನೂ ಅನಿಸುತ್ತಿದ್ದಿಲ್ಲ. ಅವ ದಾನಶೋರನ ಆಗಿದ್ದ. ಇದೇ ರೀತಿ ಅನೇಕ ವರ್ಷ ನಡೆತೆ. ಕೃಮೇಣ ತಾ ದುಡಿದು ಮಾಡಿದ ಗಂಟು, ಅಪ್ಪ ಅಜ್ಞ ಮಾಡಿದ ಗಂಟು ಸಾಹಿತ್ಯಕಾರ ಕರಗತ್ತಿತು. ಅದೂ ತೀರಿ ಮನ್ಯಾಗಿನ ಚಲೋ ಆಳ, ಒಂದು ಹೋರಿನೂ ಮಾರಿದ. ಮಾರೋದು ಚಪ ಕಂಡಿಯೋದು, ಚುಟ್ಟೂ ತೇದೋದು ನಡದ ಇತ್ತೂ. ಮಾರಲ್ಕೂ ಏನೂ ಉಳಿಯಲ್ಲ! ಒಳ ಚಲೋ ದೇಹವಿದ್ದ ಶೆಟ್ಟಿ ಕಂಗಾಲಾಗಿ ಎಲುಬಿನ ಹಂದರ ಅಪ್ಪ ಉಳಿತು. ಚುಟ್ಟೂದ ಹೊಗೆಯಿಂದ ಏದಿ ಸಾಣಿಗಿಯಾಗಿತ್ತು. ಚಪದಿಂದ ಹಸಿಮೆಯಾಗುತ್ತಿದ್ದಿಲ್ಲ. ಕೇವಿಂತು ಬಂತು, ದಮ್ಮು, ಪತ್ತಿತು. ಮುದುಕಿ ಸತ್ತುಮೇಹಿಯಿತೆ. ಕೇಳಿವರ ಇಲ್ಲದ್ವಾಗಿ ಆದರು. ಭಾವಣ್ಯಾಗ ಬರೋ ಹೋಗವರಸ್ಯೇಲ್ಲ ಚುಟ್ಟೂ ಕೇಳಿತಿದ್ದ. ಕನಿಕರಪಟ್ಟಿ ಓಟಾನ ದೇಣಮಕ್ಕಳಂ ಯಾವಾಗರ ಬೆಲ್ಲಿದ ಚಪಾಮಾಡಿ ಕೊಡತಿದ್ದರು. ಇಂಥಂದು ರವಸ್ಸಿಯಲ್ಲಿದ್ದ ಒಂದು ದಿನ ಅಡಬುಹತ್ತಿದ ನಾಯಿಹಾಂಗ ಸತ್ತಾಬಿದ್ದಿದ್ದ !

ಸದ್ಯಾನ ಈ ವಿಲಕ್ಷಣ ಕಥಿ ಕೇಳಿ ನಾ ಅಂದೆ,

“ಹಾಂಗಾರ ಈ ಅಸ್ತಿಗೆ ಯಾರೂ ವಾರವಾರರ ಇಲ್ಲ. ಗರಿವಂಸಿ ಕಟ್ಟಲಿಕ್ಕೆ ಜಾಗ ತಗೋಳಿಕ್ಕೆ ಯಾವ ಅಡ್ಡಿನೂ ಇಲ್ಲ.”

ಆದರ ಇದಕ್ಕಾಗಿ ಯಾರೂ ಒಪ್ಪಲಿಲ್ಲ. ಶೆಟ್ಟಿ ಜಾಗ ನಾವು ಹ್ಯಾಗಿ ತಗೋಳಿಕ್ಕೆ ಇಲ್ಲಿದೆ ಅಂತ ಅಂದು ವಲ್ಲರೂ ಸುಂದರ ಇದ್ದರು. ನಾ ತಿಳಿ ಹೇಳಿದೆ, ಗೀಳಾದ ಮನಿ ಕೆಡವಿ ಜಾಗಾ ಸಾಫ ಮಾಡಿದರ ಸಕ್ಕಾರ ಮಾಡಲಿಕ್ಕೆ ಅನುಕೂಲ ಅದಿತೆಂದು ತಿಳಿಸಿದೆ. ಯಾರೂ ಆತ್ಮ ಗಮನಕೊಡಲಿಲ್ಲ. ನಾನೇ ಒಂದಂ ದಿನ ಸಾಲಿ ಹುಡುಗರಸ್ಯ ಕರಕೊಂಡು ಹೋಗಿ. ಗೀಳಾದ ಗೋಡೆಗಳನ್ನು ಕೆಡವಲು ಸುರುವು ಮಾಡಿದೆ. ವಾನರಸೇನಾ ಕೆಲಸಕ್ಕ ಹತ್ತಿತು. ಸಲಿಕ ಗುಡ್ಲಿ ತಗೋಂಡು ಮಾಡುಗರು ಮನಿ ಕೆಡವಿ ನೆಲಸಮ ಮಾಡಪಡಿದರು. ಮಾಸ್ತರ ಕೈಯಾಗ ಗುಡ್ಲಿ ತಗೋಂಡು ಮನಿ ಕೆಡವಾಕ ಹತ್ಯಾನ; ಕೆಡವೇ ಹಾವ ಅವನ ಪಾಲೆಗೆ ಅಂತ ಅಂದಂಕೊಂಡು, ಉಂರವರು ಈ ಕೆಲಸದಲ್ಲಿ ನೇರವಾದರು. ಜಾಗಾ ಸಾಫ ಆತು. ನಾಲ್ಕಾರ ದಿನದಾಗ ಶೆಟ್ಟಿ ಮನಿ ಇಕ್ಕೊಂತ್ತೂ ಇಲ್ಲಿನ್ನೂ ಎಂಬುದರ ಗುರ್ತ ಉಳಿಯಲ್ಲ.

ಅಪೇಕ್ಷೆ ಇಮಾರತಿ ಕಟಗಿ ಕೆಲಸಕ್ಕ ಪತ್ತಾಚೇಕಾತು. ಉಂರ ಹಿರಿಯರನ ಕಟಗೊಂಡ ಅಡವಿಅಡವಿಗಳಿಗೆ, ಹೊಲಹೊಲಗಳಿಗೆ ಹೋದೆ. ತೊಲೆಗಳಾಗಿವಂಥ ಬೇವಿನಮರ ಇದ್ದವರು, ತಕ್ಕಾರ ಮಾಡಿಯಾದರೂ ಕೊಡಪಡ್ತಿದರು. ಆದಮ್ಮೆ ಪ್ರೌಢಿಗನ ತೋರಿಸಾವರು. ಅವು ತೊಲಿಗೆ ನಿರುಪಯಂಕ್ರಾಗಿದ್ದವು. ಅವರ ಕೂಡ ವಾದಾವಾಡಿ ಚಲೋಗಿರ ದೊರಕಿಸಬೇಕಾಗಿತ್ತು. ನಾನು ಇದನ್ನೇಲ್ಲ ಕಂಡು ಬೇಸತ್ತಿದ್ದೆ. ನಾ ಏನು ನನ್ನ ಮನಿ ದಶಿಂದ ಕೇಳತಾ ಇರಲಿಲ್ಲ. ಒಟ್ಟ ಜನರಿಗೆ ಕೊಡೋದ

ಬೇಡಾಗಿತ್ತು. ಅತ್ಯಂತೊಂದರೆ ಕೊಡವರು ಇರಲಿಲ್ಲವೆಂದ್ಲೂ; ಆದರೆ ಈ ಮಾತು ತೆಹಂದರೆಯಂದಾಯಿತು. ಗಿಡ ಸಿಕ್ಕಮ್ಮಾಲೆ ಕಬಿಯುವವರನ್ನು ಹಂಡಿತತ್ತಂದು, ಅವನ್ನು ಕಡಿಸಿ, ಯಾರಧಾರ ಚೋಡಿ ತಂದು ಜಾಗಾನುಕ ಹೊರಿಸಿ, ಬಡಗೀರಿಗೆ ಒಟ್ಟಿನ ಬೇಕಾಗಿತ್ತು. ಈ ಕ್ರಮ ಹೀಗೇ ನಡೆದಿತ್ತು. ಅದಕ್ಕಾಗಿ ಬೇಸರಿತ್ತದ್ದೆ, ಜನರಿಗೆ ವಿನಂತಿಮಾಡಿಕೊಳ್ಳತ್ತದ್ದೆ, ಪ್ರಸಂಗ ಬಂದರೆ ಬೆದರಿಸೋದು ಮಾಡತಿದೆ. ಏಂತಿಮಾರಿ ತ್ರಾಸಾದಾಗ ಒಮ್ಮೆಯ್ಮೆ ನಾನು ಕಾರಭಾರಿಗೆ ಅನ್ನತ್ತದ್ದೆ.

“ಅಜ್ಞಾ, ಸಾರು ಈ ಗರಡಿವನಿ ಕೆಲಸ. ನಾ ರಚಾ ತಗೊಂಡು ಹೋಗಿತ್ತೇನಿ. ನಿಮ್ಮ ಗರಡಿವನಿಯೇನು, ನೀವೇನು, ಕಟ್ಟರಿ ಇಲ್ಲದರ ಬಿಡರಿ. ನಿಮಗೆ ಬ್ಯಾಡಾಗಿದ್ದರ ನಾ ಯಾಕ ನನ್ನ ರಕ್ತ ಸುಡಲಿ?”

ಕಾರಭಾರಿ ತಿಳಿಸಿ ಹೇಳಿದ.

“ಹೌದೊ ಮಂಗನ. ನೀ ಹೋದರ ಎಲ್ಲಿ ಇವರಾಶು ಎಲ್ಲಿ ಕಟ್ಟಿಡ? ಮಾಡಿದ್ದೀಲ್ಲ ಹೊಳ್ಳಾಗ ಹುಣಿಹಣ್ಣು ತೊಳುದಾಗಂ ಅದೀತು. ಕಟ್ಟಿಗಿ ಕೊಳ್ಳತ್ತಹೋದಾವು. ಕಟ್ಟಿದ ಗೋಡಿ ಕಿತ್ತಿ ಜನ ಕಲ್ಪ ಹೊರತಾರ; ಯಾವ್ಯಾ ಕಟ್ಟಿದ್ದು ಸಸಾರ ಅಲ್ಲ. ತರಾಸ ಅಗೋಡ. ದ್ಯುವದ ಕೆಲಸ ಅದರಾಗ ಹೊಲಗೇರಿ ಇರೋಡ. ಕೈಯಾಗ ಹಿಡದ ಕೆಲಸ ನಡಾಕ ಬಿಡಬ್ಯಾಡ ಪೂರಾ ಮಾಡು.”

ನಾನಾರ ಯಳ್ಳಿ ಬಿಡಾವ ಇದ್ದೆ. ಅದು ಅಸಾಧ್ಯವಾದ ಮಾತು. ಗರಡಿವನಿ ಅಂದರ ನನ್ನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಬಸಗರವಾದಿಯ ಮಾನಸಿಂದುವಾಗಿತ್ತು. ಸಣ್ಣ ಸಣ್ಣ ಹಳ್ಳಿಯವರು ಬಸಗರವಾದ ಕಡೆ ಕುತೂಹಲದಿಂದ ನೋಡತಾ ಇದ್ದರು. ಈ ಹುಟ್ಟುಕೂರಿ ಏನು ಕೆಲಸ ಮಾಡಾವು? ಇವರಿಂದ ನೀಗೋ ಮಾತಲ್ಲ. ಮಾಸ್ತರ ಉತ್ಸಾಹ ಅದಾನ. ಆದರ ಬರೀ ಉತ್ಸಾಹದಿಂದ ಆಗೋ ಕೆಲಸವಲ್ಲ. ಹೀಗೆ ನೇರಹೋರಿಯ ಹಳ್ಳಿಯವರು ಅಡತಾ ಇದ್ದರು. ಕೆಲಸ ಮುಗಿಸೇ ಅವರಿಗೆ ಹೊರಸೋದೂ ಇತ್ತು. ಹತ್ತಿಪ್ಪತ್ತು ಹಳ್ಳಾಗ ಇಲ್ಲದಂಥ ಗರಡಿವನಿ ಕಟ್ಟಿ ತೋರಿಸುವಿತ್ತು.

ಗಿಡದ ಕೆಲಸಕ್ಕೆ ನಾ ಒಮ್ಮೆ ಬಾಳ್ಳಾ ಬಸಗರ ಅಡವಿಗೆ ಹೋಗಿದೆ. ನನ್ನ ಜೊತೆ ಅಯಂಬಾ ವಂತ್ತು ಅನಂದ ಇದ್ದರು. ಅವನ ಅಡವ್ಯಾಗಿದ್ದ ಒಂದು ಗಿಡ ನಿಮಗೆ ಬೇಕಾಗಿತ್ತು. ಅದರೊಳಗಿಂದ ಉತ್ಸಾಹವಾದ ತೊಲಿಗಳು ಹೊರತುತ್ತಿದ್ದವು. ಹಾಡ್ಯಾಗ ಅನಂದ ಗಲೊಳಿದಿದ್ದ ಒಂದು ಹಕ್ಕಿ ಹೊಡೆದ. ಹೊಡತ ತಾಳಲಾರದ ಆ ಹಕ್ಕಿ ಚಡವಡಿಸುತ್ತ ಬಿದ್ದಿತ್ತು. ಆಗ ಅಯಂಬಾ ಅದನ್ನ ಕೈಯಾಗ ತಗೊಂಡ. ಅನಂದ ಹಾಂಗ ಬ್ಯಾಟಿ ನೋಡಿಕೊತ ಹೊರಟಿ. ಅಯಂಬಾ ಹಕ್ಕಿ ಪ್ರಚ್ಚ ತೇಕ್ಕಾತ ಹೊರಟಿ. ನಾ ಒಟ್ಟಿನ ಮುಂದೆ ನಡೆದಿದೆ. ಮಧ್ಯಾನ್ತ ನಾಲ್ಕು ನಾಕುವರೆ ಘಂಟೆಯಾಗಿರಬೇಕು. ಬಾಳಾನ ಅಡವಿ ವಂಟ್ಟಿದೆವು. ಆಗ ಅವ ಹಳೆ ಕಣಿಹಗ ನಟ್ಟಿಗ ಮಾಡಿಕೊತ ಕೂಡಿದೆ.

ನಮಗೆ ಬೇಕಾದ ಬೇವಿನ ಮರದ ನೆರಳಾಗ ಕೂತಿದ್ದು. ಬರಿಮೈಲೆ ಇದ್ದು ಧೋತರ ಉಟಗೊಂಡಿದ್ದು. ಅಡ್ಡಗಲ ಮಂಗಳು, ಕರಿದಾದ ದಣ ಪರಿತ್ಯ ಸಮಾಜಾದ ಗಡ್ಡ ಇದ್ದ ಬಾಳಾ, ಏಕಾಗ್ರತೆಯಿಂದ ಹಗ್ಗ ನಟ್ಟಿಗ ಮಾಡತಿದ್ದು.

ನಾನು ಯಾಕ ಬಂದಿದ್ದೆಂಬುದು ಅವ ಮೊದಲ ತಿಳಕೊಂಡಿದ್ದು. ಅವ ಸ್ವಾಗತದ ಯಾವ ಭಾವನ್ನೂ ತೋರಿಲ್ಲ. ಕೂಡಿ, ಅಂತ ಸದ ಅನಲಿಲ್ಲ. ಏನಾರ ಮಾತಾದ ಬೇಕಂತ ಅವ ಅಂದ,

“ಯಾತಳಾಗ ಪ್ರಾಂಟಿದ ಮಾಸ್ತರ ಸಂಖಾರಿ?”

“ಇಲ್ಲ ನಿನ್ನ ಕಡೆನ ಬಂದಿದ್ದೆ.”

ಹೀಗಂದಂ ಹೆಂಡಿ ಸರಿಮಾಡಿ ಕೂತೆ. ಬಾಳಾ ಸುಮೃತ ಇದ್ದು. ನಾ ಧೈಯರ ಮಾಡಿ ಅಂದೆ,

“ಗರಡಿಮಳಿಗೆ ಗಡ ಬೇಕಾಗ್ಗಾದ, ಯಾವಾಗ ಕೊಡತಿರಿ?”

“ಯಾವ ಗಿಡ?”

ಇಂಥಾ ಮಾತಿನ ಅಭ್ಯಾಸ ನನಗ ಅಗಿತ್ತು. ಅದರೂ ಮಾತಿನಿಂದ ಎಲ್ಲಿಯೋ ನೋವನಿಸಿತು. ಆ ಭಾವನೆ ಮುಖಿದ ಮೇಲೆಯೂ ತೋರಿರಬೇಕು. ಮೇಲಿನ ಬೇವಿನವರದತ್ತ ನೋಡಿ ಅಂದೆ,

“ಮತ್ತಾವ ಗಿಡ?” ಈಗ ನಾವು ನೆರಳಾಗ ಕೂತ ಗಿಡವ ಆದು.”

ಇಲ್ಲ ಅಂತಾ ಗೋಣ ಅಗಳಾಡಿಸಿ ಬಾಳಾ ಅಂದ,

“ಅದೇನು ಸಿಗ್ಗಾಂಗಿಲ್ಲ ಅಂದೆ !”

“ಅದ್ವಾಕ?”

“ನನ್ನ ಮಜ್ಜೆ.”

“ಹೀಗಂದರ ಡ್ಯಾಂಗ ಸಡಿದೀತು?”

“ಅಡ್ಡಾಗಿಗ ನಡಿಯುದಿಲ್ಲ ನೋಡತೇನೆ. ಮುಂಗೈ ಜೋರ ಇದ್ದಾವ ಒಂದ ಬೇಕಾರ ತಗೊಂಡಂ ಹೋದಾನು ಗಿಡ.”

“ಮುಂಗೈ ಜೋರಿನ ಪ್ರಶ್ನೆ ಇಲ್ಲ. ಇದು ಅವರವರ ಸಂತೋಷದ ಮಾತು.”

“ಹಾಂಗಾರ, ನನ್ನ ಶಿಂಪಿ ಇಲ್ಲ. ನನಗ ನಿಮಿಂದ ಬ್ಯಾಡ, ಗರಡಿಮನೀನೂ ಬ್ಯಾಡ. ಅಡವಾಗಿ ನೆಳ್ಳಿಗೆ ಇರೋದು ಇದೂಂದ ಗಿಡ ಅದ. ನನಗ, ನನ್ನ ಮಕ್ಕಳಿಗೆ, ದನಕರಗಳಿಗೆ ನೆಳ್ಳಿಗೆ ಇರೋದು ಇದ ಒಂದು ಗಿಡ. ಅದನ್ನು ನೀವು ಕಸಕೋಬೇಕು ಅಂತ ಮಾಡಿರಿ? ಗಡಕ್ಕ ಕೊಡ್ಡಿಪಟ್ಟಿ ಹಾಕೋದಕ್ಕಿಂತ ಮೊದಲ ನನ್ನ ಕುತ್ತಿಗೆ ಕೊಡ್ಡಿಪಟ್ಟಿ ಬೀಳಲಿ, ಅಮ್ಮಾಲೆ ತಗೊಂಡಹೋಗಿರಿ.”

“ಒಳ್ಳಿದು !”

ನಾ ಎದ್ದು ಉರಿಕಡೆ ಹೋರಬೇ, ಹಾಡ್ಯಾಗ ಆಯಬೂ, ಅನಂದ ಕೂಡಿದರು.
“ಬಾಳಾನ ಗಿಡ ಸಿಕ್ಕತೇನು?”

“ಇಲ್ಲ, ಮೊದಲ ತನ್ನ ಕುಟಿಗೆ ಕೊಡ್ಡಿಪೆಟ್ಟು, ಆಮ್ಮಾಲೆ ಗಿಡಕ್ಕ ಅಂತ ಹೇಳಿದ!
ಹೀಗೆ ಅಂತಾನ ಆವ.”

ಆಮ್ಮಾಲೆ ಒಮ್ಮೆ ನಾನೆ, ಕಾರಭಾರಿ, ರಾಮೂ ಮತ್ತು ಉರಾಗಿನ ಇಬ್ಬರು
ಮುಂಪರನ್ನ ಕರಕೊಂಡ ಬಾಳಾನಕಡೆ ಹೋದೆ, ಆಗ್ಯಾ ಅವ ಹಣಹಗ್ಗಿ ನೆಟ್ಟಿಗ
ಮಾಡಿಕೊತ ಕೂಟಿದ್ದ. ಅವ ಗಿಡದ ನೆರಳಾಗ ಕೂಟಿದ್ದ, ಒಂದೇರಡು ಕುರೀನೂ
ಕಿವಿ ಅಗಳಾಡಿಸಿಕೊತ ಅಲ್ಲಿ ಕೂಟಿದ್ದವು. ಯಶ್ವಾ ನೆರಳಾಗ ಕಟ್ಟಿದ್ದ. ಹಂಡತಿಪರಕ್ಕಳೂ
ಅಲ್ಲೇ ಇದ್ದರು. ನಮ್ಮನ್ನ ನೋಡಿ ಬಾಳಾ ಕೈಯಾಗ ಕೊಡ್ಡಿ ಪಿಡಕೊಂಡು ಎದ್ದ.
ನಾವು ಬೆರಗಾಗಿ ನಿಂತೆಲ್ಲೇ ನಿಂತೆವು. ಈ ದೊಡ್ಡ ಆಳು ಹಾಣಾಹಾಣೆಗೆ ಬರತಾನೇನ್ನೂ
ಎಂಬ ಸಂಶಯ ಬಿಂದಿತು. ಅದನ್ನ ನೋಡಿ ನಾ ತಣ್ಣಾಗಾದೆ. ಅವನ್ನ ನೋಡಿ
ಕಾರಭಾರಿ ಮುಂದ ಆವ. ಉಳಿದವರೆಲ್ಲ ನಿಂತಲ್ಲೇ ನಿಂತೆವು. ವಯಸ್ಸಾದ ಕಾರಭಾರಿ
ಕಾಲಾಗಿನ ವಣಿಕ್ಕಿ ಜಿಕ್ಕಾತ ಮುಂದೆ ಆದ. ಬಾಳಾ ತನ್ನ ಕೈಯಾಗಿನ ಕೊಡ್ಡಿ ಅವನ
ಕೈಯಾಗ ಕೊಟ್ಟು ಅಂದ.

“ಗಿಡ ಕಡಿಯೋದಕಿಂತ ಮೊದಲ ನನ್ನ ಕುಟಿಗಿ ಹೋಗಬೇಕು ಅಂತ ಸಿನ್ನೇ
ಧಾಕ್ಕರಗ ಹೇಳಿನ, ನಿಮಗೂ ಹೇಳತೇನಿ.....” ಹೀಗೆಂದು ತಿರುಗಿ ನಿಂತಂ
ಮನಿಯ ಪರಕಡ ಬೊಟ್ಟಿಪೂರ್ವಾಡಿ ಅಂದ.

“ನನ್ನ ಮನಿಮುಂದಿ, ನನ್ನ ದನಕರ ಇವರೆಲ್ಲರ ಕುಟಿಗಿ ಕಡದಂ, ಆಮ್ಮಾಲೆ
ಗಿಡ ಕಡಿರಿ.”

ಬಾಳಾನ ಕೈಪೆದಿದು ಅವನ್ನ ಕೆಳಗೆ ಕೂಡಿಸಿ ಕಾರಭಾರಿ ಅಂದ,

“ಬಾಳಾ ಸುಮೃದಿನು, ನನ್ನ ಮಾತಾರ ಕೇಳು.”

ಮುಂದಕನ ಕೈಸರಿಸಿ ಎದ್ದು ಕೈಮಾಡಿಕೊತ ಬಾಳಾ ಅಂದ,

“ನಾ ಯಾರ ಮಾತೂ ಕೇಳವ ಅಲ್ಲ. ನನ್ನ ಯಲ್ಲಾರ ಹುಗದುಬಿಡು. ನಾ ಏನು
ಎಮ್ಮು ಗರಡಿಮನಿಗೆ ಗಿಡ ಕೊಡವ ಅಲ್ಲ. ನಂದೇನು ಆಗೋಡೈತಿ ಅದಾಗಲಿ.”

ಕಾರಭಾರಿ ಶಾಂತನಾಗಿದ್ದು ಕಡಲದೆ ನಿಂತು ಅಂದ,

“ಬಾಳಾ, ಸೋಕ್ಕಿನ ಮಾತ ಬ್ಯಾಡ. ದೃವಕ್ಕ ಒಂದು ಗಿಡ ಕೊಟ್ಟರ ನಿನ್ನ ಮನಿ
ಮನ ಹಾಳಾಗುದಿಲ್ಲ.”

“ನನ್ನ ಮನಿ ಹಾಳಾಗಲಿ ಬಿಡಲಿ, ನಾ ಏನು ಗಿಡ ಕೊಡವ ಅಲ್ಲ.”

“ಈ ಮಾತು ಪಕ್ಕಾ ಹೋದಲ್ಲ?”

“ಹೋದು, ಪಕ್ಕಾ! ಪಂತ ಸರಕಾರ ಬಂದರೂ ಕೊಡವ ಅಲ್ಲ. ಇಗ್ನೇಷ ಸಾಹೇಬ

ಬಂದರೂ ಕೊಡಾವ ಅಲ್ಲ. ನನಗ್ಯಾವ ಬಂದು ಗಲ್ಲಿಗೇರಿಸತಾನ ಆವ ಏರಸಲಿ! ”
ಇದನ್ನೆಲ್ಲ ಕೇಳಿ ಕಾರಭಾರಿ ತರ್ಲನೂ ಕೆಟ್ಟಿತು ಮತ್ತು ಅವನೂ ಕೈಮಾಡಿ ಅಂದ,
“ಮಾಂ, ನಡಿರಿ ತರುಗಿ.”

ಬಾಳಾನ ಸೋಕ್ಕುನ ಮಾತು ಕೇಡ ಎಲ್ಲರೂ ಸಿಟ್ಟಿಗೆದ್ದಿದ್ದರು. ಅವನ ಅಡವ್ಯಾಗ
ಇದೇನು ಒಂದ ಗಿಡ ಇತ್ತೀಯಲ್ಲ. ಬಹುವಿನ ಮ್ಯಾಲೆ ಚಿಕ್ಕಪ್ಪಟ್ಟಿ ಬೇವಿನಿಡ ಇದ್ದ
ಇದ್ದವು. ಈ ಗಿಡ ಕೊಟ್ಟಿದರ ಅವಗ ಬಿಸಲಾಗ ನಿಂದರೂ ಪ್ರಸಂಗನೂ ಇದ್ದಿಲ್ಲ.

ಕಾರಭಾರಿ “ನಡಿ” ಅಂದರೂ ರಾಮಾ ಬಂಗರ ಜಾಗಾ ಬಿಟ್ಟು ವಳಲ್ಲ. ಅವ ಸಿಟ್ಟಿಗೆದ್ದು ಅಂದ,

“ಬಾಳಾ, ನೆಟ್ಟಗಾಗಲೆಕ್ಕಿಲ್ಲ. ನೇನು ದೃವಕ್ಕಿನ ತರುಗಿಬಿದ್ದೀರಿ! ದೃವದ
ಮಾತ ವಿನಿರೀದಿ!”

ಬಾಳಾ ಹಿಂದಿಕೊಂಡ ಅಂದ,

“ನಿನ್ನ ದೃವ ತಗ್ಗಿಂಡ ನನಗೇನು ವಾಚೋದ ಆದ? ಎಂಟ ವರ್ಷ ನಿನ್ನ
ಭೂಮ್ಯಾಗ ನಾ ಆದೇನಿ. ವಂಂದೂ ಇಲ್ಲಿ ಇರತೇನಿ. ನನಗೇನು ದೃವದ ಅಂಚಿಕಿ!
ರಾಮ್ಯಾ, ತೊಯಿಸಿಕೊಂಡವಗ ಮಳ ಅಂಚಿಕಿ ಏನು?”

ಈ ಮಾತು ಕೇಳಿ ರಾಮಾ. ಅನಂದ ತಲಿತರುಗಿದಾಂಗ ಆಗಿ ಬಾಳಾನ ಮೈಮ್ಯಾಲೆ
ವರಿಹೋದರು. ಈಷ್ಟರಾಗ ಕಾರಭಾರಿ ಕೈಯನಿಗೆ ಬಡಗಿತೆ ಅವರನ್ನು ಹಿಂಡೆಸರಿಸಿ
ಹಿಂಡಿತವಾಗಿ ಅಂದ,

“ಬಾಳಾ, ಆದಿದ ಮಾತು ಕಡಿತನಕ ಉಳಿಲೆ. ದೃವದ ಪತ್ತರ ಮಾತ್ರ
ಎಂದೂ ಬರಬ್ಯಾಡಿ.”

ನಾವೆಲ್ಲರೂ ಏನೂ ಮಾತನಾಡಿದೆ ಉಂಟಾಗಿ ಬಂದೆವು. ಉಂಟ ಪತ್ತರ ಬಂದ
ಕೂಡಲೆ ಕಾರಭಾರಿ ಅಂದ.

“ಬಾಳಾನ ಜೋಡಿ ಯಾರೂ ಸಂಬಂಧ ಇವಬ್ಯಾಡರಿ. ಅವನ ದಂಕರ ನಿಮ್ಮ
ಅಡವ್ಯಾಗ ಬರಗೊಡಬ್ಯಾಡರಿ. ಅವಗ ತೊಂದರ್ಘಾದರ ಯಾರೂ ಸಹಾಯ ಮಾಡ
ಬ್ಯಾಡರಿ. ನೊಡ್ಡಾರ ನೋಡೋಣ ದೃವದ ಏರುಧ್ವ ಏಟ್ಟು ದಿನ ಇರತಾನ?”

ಉಂಟಂಬ ಈ ಸುದ್ದಿ ಪಟ್ಟಿತು. ಬಾಳಾಗ ದೃವ ಜಾತಿಹೂರಗ ಇಟ್ಟಿದ
ಅನ್ಮ್ಯಾ ಸುದ್ದಿ ಎಲ್ಲ ಹುಡುಗಿರಿಸು ಗೊತ್ತಾತು. ಅದು ಅಮಲಿನ್ಯಾಗನೂ ಬಂತು.
ಹುರಿಕಡಿಯಲ್ಕೆ ಬಾ ಅಂತ ಬಾಳಾನ ಮಾಗ ಅಯಬೂಗ ಕರಿಲ್ಕೆ ಬಂದ. ಅಯಬೂ
ಅಂದ,

“ಉಂಟವರ ನಿಮ್ಮಪ್ಪನ ಜಾತಿ ಹೂರಗ ಹಾಕ್ಕಾರ, ನಾ ಏನು ಬರಂದಿಲ್ಲ.”

“ನಿನಗೇನು ಉರಿನ ಸಂಬಂಧ! ಕೊಟ್ಟಿ ರೊಟ್ಟಿಚೂರಿಗೆ ಕೆಲಸ ಮಾಡವ.

ನಾ ಏನು ನಿನಗ ಪ್ರಕಟ ಕೆಲಸ ಮಾಡೂಂತೆ ಹೇಳುದಿಲ್ಲ. ಶೇರ ಎರಡು ಶೇರು ಕಾಳ ಹೇಳಂ ಬೇಕಾದರ."

"ನಿನ್ನ ಶೇರ ಎರಡು ಶೇರನ ಗರಜು ನನಗಿಲ್ಲ. ಹೋಗು ನೀ." ಮಗ ಹೇಳಿದ ಮಾತು, ಕೇಳಿ ಬಾಳಾ ಅವನ ಮ್ಯಾಲೆ ಒಡಕ್ಕಾಡಿದ. ಪಂಗನನ್ನು ತಾಲೂಕಿಗೆ ಕಳಿಸಿ ಕಟಕರವನ್ನು ಕರಿಸಿದ ಮತ್ತು ಕುರಿಕಿಸಿದ.

ಅವನ ಹೊಲದಾಗ ಕೂಲಿಯವರು ಕೆಲಸ ಮಾಡೋದನ್ನು ಬಿಟ್ಟರು. ಎರಡನೇ ಉಂರವರನ್ನು ಹೇಚ್ಚು ಕೂಲಿ ಕೊಟ್ಟಿ ಕರಿಸಿದ. ಬಾಳಾನ ಬಾವಿನೀರು ಸವಳಿತ್ತು. ಉಂರಾಗಿನ ಬಾವಿಯೊಳಿಂದ ಅವನ ಹೇಡತಿ ಎರಡು ಮೂರು ಕೊಡ ಸೀನೀರು ಬಯ್ದುತ್ತಿದ್ದಳು. ಅದನ್ನು ತಗ್ಗೊಂಡ ಹೋಗೋದನ್ನು ಜನ ಬಂದಮಾಡಿದರು. ಬಾಳಾ ತಾನ ಹೋಗಿ ಎರಡು ದುಹರು ಚ್ಯಾಲಿನ ಮ್ಯಾಲೆಂದ ಸೀನೀರು ತರಹತ್ತಿದನು. ಉಂರವರ ಆಡವಾಗ ದನ ಕಳಸೋದೂ ಬಂದಮಾಡಿದ. ಅವನ ಮುಕ್ಕಳು ಸಾಲಿಗೆ ಬರದ್ದಾಗಿ ಆದರು. ಇಷ್ಟಾದರೂ ಬಾಳಾ ದೈವದ ಮಾತು ಕೇಳಲೊಪ್ಪಲಿಲ್ಲ! ಈ ಜಿಗಿಟ ಮಂನಷ್ಟೆ ತನ್ನ ಮಾತೆ ನಡಿಸಿದ. ಹೀಂಗ ಎಷ್ಟ ದಿವಸ ನಡಿತದ ಹೋಡೋಣು ಅಂತ ಉಂರ ಜನ ಅನ್ನತಿದ್ದರು.

ನಾನು ಮಾಡಿದ ಅಂದಾಜು ತಪ್ಪಿತಂ. ಹಂರುಚಿನಿಂದ ಕೈಗೊಂಡ ಗರಡಿಮನಿ ಕಟ್ಟಡದ ಕೆಲಸವು ಅತಿ ಮಂದಗತಿಯಿಂದ ನಡೆಯಿತು. ಇಮಾರತ ಕಟ್ಟಿ ದೊರಕಿಸುವದರಲ್ಲಿ ಬಹಳಪ್ಪು ಕಾಲ ಹಾಳಾಯಿತು, ಒಡ್ಡರು ವಿಣಿಯೋಳಿಗಿನ ಕಲ್ಲು ತಗದುಕೊಟ್ಟಿರು. ಅನ್ನ ಮೊತ್ತಿತಂದು ಡಾಕಲು ಬಿದ್ಭಷ್ಟು ಕಾಲ ಬೇಕಾಯಿತು. ಅದಕ್ಕೆ ಬಹಳ ಕವ್ಯಸೂ ಮಾಡಬೇಕಾಯಿತು. ಸುಣ್ಣ, ಉಸುಗು ತಂದು ಗಾಣಗೆ ಹಾಕಿ ಗಚ್ಚು ಮಾಡೊದರೊಳಗೂ ಕಾಲವರಗಾವಾಯಿತು. ಮಂಳಿ. ಸ್ವಾರ ಮೊದಲಾದ ಕಟ್ಟಣ ಸಾಮಾನ ಕಿಗಲು ತೋಂದರಿಯಾಯಿತು. ಕಟ್ಟಡ ಕಟ್ಟುವ ಆನಂಭವ ನನಗಿಲ್ಲದ್ದರಿಂದ, ಸುಮ್ಮನೆ ವ್ಯಾಳ್ಯಾ ಕಳಿತಾರಲ್ಲ ಅಂತ ಅಸಿಸಿ ಜನರ ಮ್ಯಾಲೆ ಹರಿಹಾಯಂತಿದ್ದೇ; ಆದರೆ ವಾಡಿಯ ಜನರಿಗೆ ಸಾವಕಾಶ ಕೆಲಸವಾಗುವದರ ರೂಢಿ ಇತ್ತು. ಕಟ್ಟಡ, ಭಾವಿ ಮೊದಲಾದ ಕೆಲಸ ಹಳ್ಳಾಗ ಸುರುಮಾಡಿರ, ಆವು ಮಂಗಿಯೋದ ಆಪರಾಪ ಮತ್ತು ಮುಗದರ ಅಂಥ ಮಂತ್ರದ ಘಟನೆ ಇನ್ನೊಂದಿಲ್ಲ. ಹಂರುಚಿನಿಂದ ಕೈಕೊಂಡ ಇಂಥಾ ಕೆಲಸ ಅರ್ಥಕ್ಕ ನಿಂದರಿತಾವ. ವಾನಿಕಟ್ಟಿ ಆದರ ಬಾಗಿಲ ಇರುದಿಲ್ಲ, ಒಮ್ಮೊಮ್ಮೆ ಗೂಟು ಹಾಕಿರುದಿಲ್ಲ, ಒಮ್ಮೊಮ್ಮೆ ಮುಂದಿನ ಮಳಗಿ ಅರ್ಥಕ್ಕ ಉಳಿತದ. ಭಾವಿ ಆಗಿರತದ, ಆದರ ಗೋಡಿ ಕಟ್ಟಿರುದಿಲ್ಲ. ಇಂಥಾ ಅರ್ಥಕ್ಕ ನಿಂತ ಕೆಲಸ ಹಳ್ಳಾಗ ಅನೇಕ ಇರತಾವ. ಹಾಡಿ ಜನರಿಗೆ ಇದೆಲ್ಲ ಗೊತ್ತು. ಕೆಲಸ ಲಗ್ಗಾ ಆಗತ್ತಾ ಇಲ್ಲ. ಇದರಲ್ಲಿ ಅವರಿಗೇನು ವ್ಯಾಸವೆನೆಸುತ್ತಿರಲಿಲ್ಲ. ತಮ್ಮ ಕೆಲಸ ಮಂಗಿಸಿ, ಆಮ್ಯಾಲೇ ಈ ಕಟ್ಟಡದ ಕೆಲಸಕ್ಕ ಬರಾವರು.

ಕೈಕೊಂಡ ಕೆಲಸದಾಗ ತೊಡಗಿದಾಗ್ನ ನಾ ಹಸಿವು ನೀರದಿಕೆ ಸವ ಮಂರಿತು, ದಂಡದ ದಂಡಿತಿದ್ದೆ. ಒಮ್ಮೊಮ್ಮೆ ಉಂಟ ಮಾಡಿತ್ತಿದ್ದಿಲ್ಲ. ಎಂಟೆಂಟು ದಿನ ಗಡ್ಡ ಮಾಡತಿದ್ದಿಲ್ಲ, ವ್ಯಾಳ್ಯಾಕ್ಕ ಸರಿಯಾಗಿ ರುಖಕ ಆಗತಿದ್ದಿಲ್ಲ, ಸೂಟ್ಯಾಗ ವಂಗಿಸೂ ಇಂಗಾಗತಿದ್ದಿಲ್ಲ. ತಲ್ಲಾಗ್ ಬರಿ ಸುಣ್ಣ, ಬಣ್ಣ, ಕಲ್ಲು, ವಂಟ್ಟಲ, ಕಟ್ಟಿ ಇವ ಬಿದ್ದವು.

ಕಲ್ಲು ಹೇರಹೇರಿ ವಾಡ್ಯಾಗಿನ ಚಕ್ಕಡಿ ಗೀಳಾದವು, ಕೆಲವು ವಯರಿದವು. ಗೌಂಡೆರ ಕಲ್ಲು ಕಟಿಯುವ ಸಪ್ಪುಳ ಕೇಳಿಕೇಳಿ, ಜನರ ಕಿವಿ ಚೆಂಬ್ ಅನ್ನು ತಿಂಡುವು. ನೋಡಿದಲ್ಲಿಲ್ಲಿ ಕಲ್ಲಿನಚೊರು, ತಂಡು,

ಅಡ್ಯಾಡಿ ಅಡ್ಯಾಡಿ ಅಯಬುನ ಕಾಲು ಸಾಣಗೆಯಂತಾಗಿದವು. ಹೇಳಿದ ಕೆಲಸ ಎಲ್ಲ ಮಾಡಿ ಮಾಡಿ, ಆವನ ವ್ಯೈ ಕಡಿಮೆಯಾಗಿತ್ತು. ಹಗಲೆಲ್ಲ ಕೆಲಸ ತಪ್ಪಮೊ

ಅನಂದ ಈಗ ಕೆಲಸಮಾಡಲೇಕ್ಕೆ ಹತ್ತಿದ್ದು. ಅತಲಾಗ ಇತಲಾಗ ಓಡ್ಯಾಡೋ ಕೆಲಸ ಅವಂದ ಇತ್ತು. ಬರೀ ಗರಡಿಮನಿ ಕೆಲಸದಾಗ ತೊಡಗ್ಯಾನ, ಮನಿಕೆಲಸದ ಕಡೆಗೆ ನೋಡುವಲ್ಲ ಅಂತ ರಾವಂನ ಮಗ ತಕ್ಕಾರ ಮಾಡತಿದ್ದು. ಕಾರಭಾರಿದೂ ಕುರಿಹಿಂದಿನ ಕೆಲಸದ ಕಡೆ ಅಲಕ್ಷ್ಯವಾಗಮತಿತು. ಗರಡಿಮನಿ ಬ್ಯಾಗಿ ಎಲ್ಲರಿಗೂ ಹತ್ತಿತು. ಈ ಕೆಲಸದೊಡನ ಸಂಬಂಧ ಬಾರದ ಒಂದೂ ಮನಿ ವಾಡ್ಯಾಗ ಇದ್ದಿಲ್ಲ.

ಎರಡನೆ ಸುಗ್ರಿಯಾಯಿತು. ನೋಡನೋಡೋದರೋಳಗ ಒಂದು ವರ್ಷ ವಾಯಿತು. ರಂಟಿಕುಂಟಿ ಕೆಲಸ ಘಣಿಯಿತು. ಕುರುಬರು ಉಣಿ ಕತ್ತೆರಿಸಿ ಆಯಿತು. ಅವರ ಹೇಣಪಕ್ಕಿಳು ಉಣಿ ಸ್ವಸ್ಥಮಾಡಿ ನೂಲಲಿಕ್ಕೆ ಹತ್ತಿದರು, ವ್ಯಾಟಿಗೆ ಹೋಗಿ ನೂಲ ಮಾರಿ ವರ್ಷದ ಅರಿವಿ-ಶೀರಿ, ಪಟಕಾ, ಧೋತರ ಅಂಗಿ—ಖರಿದಿಯಾದವು; ಕೆಲವರು ನೂಲು ನೇಕಾರರಿಗೆ ಕೊಟ್ಟು ಕಂಬಳ ನೇಯಿಸಿಕೊಂಡರು. ಮತ್ತೊಮ್ಮೆ ಕುರಿ ಈಯಿವು. ಮೊದಲೆನ ಮರಿ ತಾಯಿನ್ನ ಮರಿತೆವು. ಬ್ಯಾಸಿಗಿ ಮುಗಿದು ಮುಳಿಗಾಲ ಸಮಿಂಪ ಚಿಂತಂ. ಇನ್ನೂ ಗರಡಿಮನಿ ಕೆಲಸ ಘಣಿಲ್ಲ. ನನ್ನ ಮ್ಯಾಲೆ ನಾನು, ಮಿತಿಮಿರಿ ಸಿಟ್ವ್ಯಾಡೆ. ಎರಡನೆಯವರ ಹೇಳು ಚರಿಹಾಯಿಹತ್ತಿದೆ. ಆದರೂ ಕೆಲಸ ಹೇಗದಿಂದ ಸಾಗಲಿಲ್ಲ.

ಇವ್ಯಾ ದಿವಸ ಕಳೆದರು ಕಟ್ಟಿದ ವಂಂಗಿಲ್ಲ ಏಂದು ಹೊರಿನ ಜನ ಟೀಕಿನ ಹತ್ತಿದರು, ಮಾಸ್ತುರ ಮಂಬು ಕುರುಬರನ್ನ ಕಾಡಿ ರೋಕ್ಕೆ ಕೂಡಿಸಿದ. ಖನಗರಮಾಡಿಗೆ ಗರಡಿಮನಿ ಅವಕ್ಕೆಕೆತೆ ಇರಲಿಲ್ಲ. ಈ ಸಣ್ಣ ಉರೀರಿಗೆ ಯಾಕೆ ಈ ಹವ್ಯಾನ? ಆಡುವ ಹಂಡುಗರು ಅಡವ್ಯಾಗನೂ ಅಡತಾವ, ಉಸಂಗನ್ನಾಗನೂ ಅಡತಾವ. ಅಪರೋಳಿಂದ ಪೈಲವಾನನ್ನ ಅರಿಸಲಿಕ್ಕೆ ಬರತಿತ್ತು. ಗರಡಿಮನಿ 'ಇಲ್ಲದಿದ್ದರ ಪೈಲವಾನ ಆಗಾವ ಏನಾರ ನಿಲ್ಲತಾನೇನು?' ರೋಕ್ಕೆ ತಿನಲಿಕ್ಕೆ ಮಾಸ್ತುರ ಹೂಡಿದ ಆಟ ಇದು. ಪಗಾರ ಸಾಲುದಿಲ್ಲ, ಅದಕ್ಕೆ ಈ ಹಂಂಬ ಕುರುಬರನ್ನ ಹುರಿದುಬಿಸಿ, ತನ್ನ ಕಿಸೆ ತುಂಬೋ ಗತ್ತಿದಂ! ಇಂಥ ಮಾತು ಕೇಳಿ ಬೇಸರಪಟ್ಟು ನಾನು ಹೇಳಿದಿಕಾರಿಗಳಿಗೆ ಬರದೆ, "ಗರಡಿಮನಿ ಕೆಲಸ ಮುಗಿದಿದೆ. ಪಂತಸರಕಾರದವರು ಡಯುವಿಟ್ಟು ವಾಡಿಗೆ ಭೇಟಿ ನೀಡಿ ಅದರ ಉದ್ದ್ಯಾಟನೆ ಮಾಡಬೇಕು." ಹೀಗೆ ಬರೆದು ಟಪಾಲಿಗೆ ಹಾಕಿ ವಾಡಿ ಜನರಿಗೆ ಹೇಳಿದೆ. "ವಂಂದಿನ ಶಿಂಗಳ ಪಂತಸರಕಾರದವರು ಬರುತ್ತಾರೆ. ಗರಡಿಮನಿ ಮುಗಿಸಿರಿ, ಇಲ್ಲದಿದ್ದರೆ ಅವರಿಗೆ ಹೋಗಿ ಹೇಳಿರಿ, 'ಸರಕಾರ ನಮ್ಮ ತಪ್ಪಾಯಿತು. ಈ ಕೆಲಸ ನಮ್ಮೀಂದ ಮುಗಿಸೋದು ಆಗುದಿಲ್ಲ'" ಅಂತೆ.

ಧಾದೂ ಬಾಲಟ್ಯಾ ಇನ್ನೂ ಹಾಸಿಗಿ ಬಿಟ್ಟು ವಿನ್ಯಾಸಿಸಿದಿಲ್ಲ. ಆವನ ಹೆಂಡತಿ ತಾಯಿತಾ ಕಟ್ಟಾವರನ್ನ, ವಂಂತ್ರ ಮಾಡಾವರನ್ನ, ಹೇಳಿ ಹೇಳಿವರನ್ನ ಕರಿಸಿ ಪ್ರಯತ್ನ ಮಾಡಿದಳು. ಆದರೆ ಸಂಧಾರಣೆಯಾಗಲಿಲ್ಲ. ಬಾಲಟ್ಯಾ ಮಾತಾಡದ ಹಾಸಿಗೆಮ್ಯಾಲೆ

ಒದ್ದಿದ್ದು. ಏರಡಂಹೊತ್ತು ಚೆಲೊ ತನ್ನಲ್ಕೆ ಬೇಡಟ್ಟಿದ್ದು. ತಂಪ್ಪಾ, ಹಾಲು, ಕಂರಿ ಕೋಳಿ, ಸಕ್ಕರಿ ಕೇಳವ. ಅವನ್ ಸಮಾಧಾನವಾಗಲೆಂದು ವಂನಿಯವರು ಅವನ್ನೆಲ್ಲ ಕೊಡತಿದ್ದರು, ತಿಂದರ ಪಚನವಾಗಿರಲಿಲ್ಲ. ಒಂಗ ತಿಂದರ ತಾ ವಂತ್ತ ಹೊದಲಿ ನ್ನಾಗಂ ಗಟ್ಟಿಯಾಗತೇನಿ ತಿಳಿದಿದ್ದು. ಹೊಟ್ಟಾಗ ಇದಾವದೂ ಉಳಿಯದೆ ಏಳಿವ ತ್ವಾಣನೂ ಬರಲಿಲ್ಲ.

ಬಾಳಾ ಬಸಗರ ದೈವಕ್ಕೆ ಬಾಗಲಿಲ್ಲ, ಜನರು ಅವನನ್ನು ಇರುಹನಲ್ಲಿ ತಂದರೂ ಅವ ಹಣಿಯಲಿಲ್ಲ. ಜೀಗಟ ಬಾಳಾ ಶಿಶಿದ ಇದ್ದು,

ಶೇಕು ಮತ್ತು ಅವನ ಎತ್ತರವಾದ ಹೆಂಡತಿ ದಂಡಿಯುತ್ತಾ ಇದ್ದರು. ಕಾರಭಾರಿ ಅಂಜೀ ಕಣ್ಣ ಹೊಡಿಕೊತ ಅಡ್ಡಾ ತಿದ್ದಳು. ಬಿಕ್ಕಪ್ಪಟಿ ಕಳವು ಮಾಡಿಕೊತ ಆನಂದ ಇದ್ದೇ ಇದ್ದು, ರಾಮೂ ಬನಗರ ಹಾರ್ಗ ಉದ್ದಾಷಿಯಾಗಿ ಇದ್ದು. ವಾಸನೆಮ್ಮಾಲಿಂದ ತೋಳನ ಗುತ್ತಾ ಹಿಡಿಯೋ ಅವನ ಅಪ್ಪ ಕುರಿಹಿಂಡಿನ ಹಿಂದ ಹೋಗತಿದೆ. ತರುಣ ಹೆಡುಗರು ಬೆಳಗಾಗೋಣದರೊಳಗ ಕುರಿಹಿಂದ ಅಟಿಕೊಂಡು ಅಟವಿಗೆ ಹೋಗವರು. ದಿನವಿಡೇ ಕುರಿಮೇಯಿಸಿಕೊಂಡು ಸಂಜಿಹೊತ್ತು ವಂನಿಗ ಬರಾವರು. ತಿರುಗಿಬಂದು ತಮ್ಮತಮ್ಮು ಕುರಿ ಜೋಡಂಮಾಡಿ ದಡ್ಡಿ ಸೇರಿಸಾವರಂ. ರಾತ್ರಿ ಎಚ್ಚರದಿಂದ ಮಂಲ ಗಾವರಂ. ಕುರುಬರ ಹೆಣಮಕ್ಕಳು ಹೊಟ್ಟಿ ಬಡಿಯಾವರು. ಉಣಿ ನೂಲಾವರು, ಮಕ್ಕಳಿಗೆ ಹಾಲುಕುಡಿಸಿ ಮಲಗೊಂಡರು.

ಒಂಗ ನಡಿದಿತ್ತು ಹಾಡಿಬೇವನ. ಸರಕಾರಕ್ಕೆ ಬರೆದ ಪತ್ರದ ಉತ್ತರ ಬಯಂ, ರಾಜೀಸಾಹೇಬರು ಸ್ವತಃ ಎಷ್ಟಿಲ ಇಪ್ಪತ್ತನೇ ತಾರಿಖಿಗೆ ಬಂದು ಗರಡಿವಂನಿ ಉದ್ಘಾಟನೆ ಮಾಡಲು ಒಷ್ಟಿದರು. ಒಮ್ಮೆಲೆ ಗಾಳಿ ಬದಲಾಯಿತು. ತಾಲೂಕಿನಿಂದ ವಾಡಿಗೆ ಬರುವ ರಸ್ತೆ ದುರಸ್ತಿಮಾಡಲಾಯಿತು. ಕಾಲುದಾರಿಯಲ್ಲಿ ಫಲಕಗಳು ಹಚ್ಚೆಲ್ಪಟ್ಟಿವು. ಮಂಸಿಪಾಲಿಟಿ ಜನ ಬಂದು ಬೀಡಾಡಿ ನಾಯಿ ಕೊಂಡರು. ಅಲ್ಲಲ್ಲಿದ್ದ ತಿಪ್ಪಿ ತೆಗೆಯಲ್ಕೆ ಹೇಳಿದರು ಮತ್ತು ಅದನ್ನು ಅಮಲನಲ್ಲಿಯಾ ತಂದರು. ಸಾಲೆಕಟ್ಟದ ದುರುಸ್ತುಗಿ ಸುಣ್ಣ ಬಣ್ಣ ಕಂಡಿತು. ಕಸಾಕಡಿ ಹೊಲಸುಗಳನ್ನೆಲ್ಲ ತಗಿಸಿ ಉರ್ಲಲ್ಲ ರಘುಳರಘುಳ ವಾಯಿತು, ಉರಾಗ ಬರೋವಂದ ಎಲ್ಲಾರ ರಾಮೋಶಿ ಗುಡಿಸಣ ಹೊಕ್ಕು ರಾಜಾ ನೋಡಬಹುದು. ಅದಕ್ಕೆ ಶ್ರಮಪಟ್ಟಿ ರಾಮೋಶಿ ಓಟೆ ಸ್ವಚ್ಛಮಾಡೆ ಲಾಯಿತು, ಪ್ರತಿಯೊಂದು ಮನಿಸಾರಿಸಿ, ರಾಮೋಶಿ ಜನರು ತಮ್ಮ ಮನಿ ನಿಚ್ಚಳ ಮಾಡಿದರು. ಬೀಳಾದ ಮನಿ ದಂರುಸ್ತಿ ಕಂಡವು, ಮಣ್ಣ ಕಾಣಿದ ಮನಿ ಹೆತ್ತ ಲಾದವು. ಅಲ್ಲಲ್ಲಿ ಬಿದ್ದ ಕಲ್ಲುಗಳನ್ನು ಬಂದರೆ ಕಣಡಿಸಿ ನೆಟ್ಟಿಗಿಟ್ಟಿರು. ಎಂದೆಂದೂ ಆಗಂ ಕೆಲಸ ಆದವು. ರಘುಳರಘುಳ ಏರಿಕೊಂಡು, ಕೂದಲ ಬಾಚಿ, ಮೈತುಂಬ ಬಟ್ಟಿ ಹೂಕೊಂಡ ಕುರುಬರ ಹುಡುಗಿ ಹಾಂಗ ವಾಡಿ ಕಾಣಹತ್ತಿತು.

ಗರಡಿವಂನಿ ಕೆಲಸವು ಮಂಗಿಯುತ್ತ ಬಿಂದಿತು. ಗೋಡೆಗಳಾಗಿ ಅಡ್ಡಪಟ್ಟಿ ಉದ್ದಪಟ್ಟಿ ಹಾಕಿ ಆಗಿದ್ದವು. ಗೌಂಡಿ ಕೆಲಸ ಮಂಗಿದಿತ್ತು. ಹೆಚ್ಚಾಗಿ ಉಳಿದೆದ್ದು ಬಡಿಗೇರ ಕೆಲಸ. ಅವರು ಹಲಗಿಗಳಿಗೆ ರಂಧಾ ಹೊಡೆಯುಂತಾ ಇದ್ದರು, ಗೂಟಗಳನ್ನು ಕೈತ್ತು ಇದ್ದರು ಮತ್ತು ಬಗಿಲ ಚೋಕಟ ಕೂಡಿಸಿಕ್ಕೆದ್ದರು.

ಸ್ವತಃ ರಾಜ್ಯ ತಮ್ಮ ಉರಿಗಿ ಬರತಾನ ಅಫ್ಝಾವ ಕಲ್ಪನೆಯಿಂದ ಬಸಗರವಾಡ ಯಲ್ಲಿ ಹೊಸ ಗಾಳಿ ಬೀಸಿತು; ಈ ಉರಾ ಒಬ್ಬ ಕುರುಭನೂ ರಾಜಾನ್ನು ನೋಡಿದ್ದಿಲ್ಲ. ಅವ ಬರವ ಇದ್ದ ಅಂತ ಯೂರೂ ಉದಾಹಿಸಿನರಾಗಿರಲಿಲ್ಲ. ಇದೊಂದು ಎಂದೆಂದೂ ಆಗದ ಘಟನೆಯಾಗಿತ್ತು. ಇದರಿಂದ ವಾಡಿಯಲ್ಲೆಲ್ಲ ಹೊಸ ಮರುಷ್ಟ ಬಂದಿತ್ತು. ಸುತ್ತುಮಂತ್ರಲಿನ ಹಳ್ಳಿಯವರಲ್ಲಿ ಪಂಕ್ಷರದ ಭಾವನ ಮೂಡಿತ್ತು. ಈ ಉರಿಗೆ ಎಂದೂ ಬಾರದ ಅಧಿಕಾರಿ, ಪಾಟೀಲ, ಕುಲಕರ್ನ, ಘೋಜದಾರ ಎಲ್ಲರೂ ಬಂದುಬಂದು ಹೋಗಬೇಕಾಯಿತು. ದಿನಕಳಿದಂತೆ ಅನೇಕಬಾರಿ ಅವರಿಗೆ ಬರಬೇಕಾಗತ್ತಾ ಇತ್ತು. ನಮಗೂ ಬಹಳ ಗಡಿಬಿಡಿ; ಶುಚೀ, ಚೇಂಬಲ, ಹಾರ-ತಂರಾಯಿ ತರ್ಕೋದು. ಸಾಲಿ ಹಂಡುಗರಿಗೆ ಹೊಸ ಅರಿವಿ ಹೊಲಿಸೋದು, ಉರಜನರಿಗೆ ಕಪ್ಪು ಮಾಡಿಸಿಕೊಳ್ಳಲು ಹೇಳೋದು ಇವೇ ಮೊದಲಾದ ಅನೇಕ ಚಿಕ್ಕಪಟ್ಟಿ ಕೆಲಸಗಳಿದ್ದವು. ರಾಜ್ಯ ಬರಾವ ಅಂದರ ಅನೇಕ ಮಾತು, ಭಾಸಗಡಿ ಇರತಾವ. ಅವನ್ನೆಲ್ಲ ನಾವು ಓಡಾಡಿ ಪೂರ್ಯಸ್ತಾ ಇದ್ದವು.

ಒಟ್ಟಿಲ ಇಪ್ಪತ್ತು ಮುಂಜಾನೆ ಎಂಟು ಗಂಟೆಗೆ ಉದ್ಘಾಟನ ಸಮಾರಂಭ. ಗರಡಿಮನಿ ಮಾತ್ರಲೇ ಭಪ್ಪರ ಬೀಳೊಡಿತ್ತು, ಮಂನ್ಯಾದಿನ ಮಂಧಾನ್ಯ ಮೂರಾಗಿದ್ದರೂ ಭಪ್ಪರ ಇದ್ದಿಲ್ಲ. ಉದ್ಘಾಟನ ಬಂದರೂ ಈ ಕೆಲಸ ಉಳಿದಿತ್ತು. ನಾನು ಹೋಹಾರಿ ಹೋದೆ. ಬೆಳಗಿನೊಳಗಾಗಿ ಈ ಕೆಲಸ ಮಂಗಿಯಿದ್ದಿದ್ದರ ಮಂಹಾರಾಜರು ಪನ್ನು ಬಹಂದು. ನನ್ನ ಮಾನ ಹೋಗಿ, ವಾಡಿ ನಗೀಡಾಗಬಿಮಂದು. ಹೀಗಾಸಿ ನಾ ಕಾರಭಾರಿಗೆ ಅಂದೆ,

“ಮಂಗಿತು, ನಮ್ಮಾರ ಮಾನ ಉಳಿಯೋದಿಲ್ಲ. ಗರಡಿಮನಿ ಭಪ್ಪರನ ಆಗಿಲ್ಲ. ಮಾತ್ರಲೇ ಮಣ್ಣಿಬೀಳಬೇಕಾಗಿದೆ. ರಾಜ್ಯ ಅನಕಾ ನಾಳಿ ಬೆಳಗ್ಗೆ ಬರವರು.”

ಕಾರಭಾರಿ ಗಡಿಬಿಡಿಲೆ ವಿದ್ದ ಅಂದ,

“ಆ! ಏಂತಿದೇನು ಮುಡಬಿಗ? ಕರಿ ಎಲ್ಲಾರನ, ಉರಕೊಡಿಸು. ಮಣ್ಣ ಕಲಸರಿ. ಮಣ್ಣನ ಭಪ್ಪರ ಹಾಕಾಕ ಎಷ್ಟುತ್ತು?”

ಜನರನ್ನು ಓಡಾಡಿ ಕರಿದಾಯಿತು. ಉರಕೊಡಿತು. ಮಣ್ಣ ಕಲಸಿ ಆಯಿತು. ಕಲಸಿದ ಮಣ್ಣನ ಜಾಗಾದಿಂದ ಕಟ್ಟಿದದ ವರೆಗೆ ಅರವತ್ತು ಎಪ್ಪತ್ತು ಆಳು ಸಾಲಕ ನಿರ್ಮಿತಂ. ದಂಣ್ಣ ಹಾಕಲ್ಕಿ ಸುರುವಾಯಿತು. ಬಿರುಪ್ಪು ಕುರುಬರು ಒಬ್ಬರ ಕೈಯಾಗಿದ

ಒಬ್ಬರು ಮಣ್ಣನ ಬುಟ್ಟಿ ತಗೊಂದಂ, ಹೊತ್ತು ಮಣ್ಣಹಾಕಲಿಕ್ಕೆ ಹತ್ತಿದರು. ಸಮಿಂಬದ ಹಳ್ಳಿ ಢೋಲ ಬಾರಸಾವರಸ್ಸು ಕರಿಸಿದ್ದರು. ಅವರು ಢೋಲು ಬಾರಸತ ಇದ್ದರಂ, ಮತ್ತು ಅದರ ತಾಲಿನ ಮಾತ್ರಲೇ ಮಣ್ಣ ಹೊರೋದು, ಹಾಕೋದು ನಡೆದಿತ್ತು. “ಹಾ - ಹಂಂ - ತಗೊಳಿಲೆ ಮಣ್ಣ - ಹಾಕಲೆ ಮಣ್ಣ - ತಗೊ - ಬಂತಲೆ ಮಣ್ಣ” ಹೀಗನಕೆಲತ, ಒದರಿಕೊತ ಕೆಲಸ ಸಾಗಿತ್ತು. ಸಂಚೇ ಅತು, ರಾಶಿ ಅತು, ಗ್ಯಾಸಬುತ್ತಿ ತಂದು ಅದರ ಬೆಳಕಿನ್ನಾಗ ಕೆಲಸ ಸಾಗೇಸಾಗಿತ್ತು. ಗದ್ದಲ ನಡದ ಇತ್ತು, ಉರಲ್ಲಿ. ಉರಹೊರಗ ತಳಿರುತ್ತೋರು ಕಟ್ಟೊದು ನಡೆದಿತ್ತು, ಎಲ್ಲ ಎತ್ತುಗಳನ್ನೂ ಒಂದುಕಡೆ ಕೂಡಿಸಿದ್ದರು. ಅರಸ ಅಗಿಗೆ ಬಂದಮಾತ್ರಲೇ ಅವನ್ನ ಇಪ್ಪತ್ತೊಂದ ಯತ್ತಿನ ರಥ ದಾಗಿಂದ ಮರಸೂದಿತ್ತು. ಬುಂಧೊಬಿಸ್ತಿಗಾಗಿ ಬಂದ ಪೂಲೀಸರು ತಮ್ಮ ಅಧಿಕಾರದ ಪ್ರದರ್ಶನ ಮಾಡತಾ ಇದ್ದರು. ಏನಿಂದ ನಾಳಿ ವಂಂಬಣನೆ ಅರಸ ಬಿರಾವ, ಇನ್ನೊ ಏನೂ ತಯಾರಿನ ಇಲ್ಲಲ್ಲ? ಗ್ಯಾಸ ಚಟ್ಟಿ ಭಪ್ಪರದ ಕೆಲಸ ನಡೆದಿತ್ತು. ಮಣ್ಣನ ಬುಟ್ಟಿ ಹಿಡಿಯತಾ ಒಡಿಯತಾ ಅಯುಬೂ ಕೆಳಗ ಕಲ್ಲರೂಪಿ ಮಾತ್ರಲೇ ಬಿದ್ದ. ‘ಅಯ್ಯೊ ಸತ್ತೆ!’ ಎಂದು ಬಿಳುವಾಗ ಅಂಡಕೆ ಬರೊಡಾಗ ಒದರಿದ. ಉದ್ದೃಢಿನ ಸಮಾರಂಭದ ಕೆಲಸ ನಾನು ಸಾಲಿಯಲ್ಲಿ ಕೂತು ನಡೆಸಿದೆ. ರಾಮಾ ತಳಿರುತ್ತೋರಿಂದ ಕೆಲಸ ನಡೆಸಿದ್ದ, ಅಯುಬೂ ಬಿದ್ದಾಗ ನಾವ್ಯಾರೂ ಅಲ್ಲಿರಲ್ಲಿ. ಅವ ಬಿದ್ದ, ಎಚ್ಚರನೂ ತಪ್ಪಿತ್ತು. ಮಣ್ಣಹಾಕುವ ಕೆಲಸ ನಿಂತಿತು. ಎಲ್ಲರೂ ಕೆಲಸ ಬಿಟ್ಟು ಅಯುಬೂನ ಸತ್ತೆ ನಿಂತರು. ‘ಮಂಲಾನಿ ಸತ್ತೆ, ಮಂಲಾನಿ ಸತ್ತೆ’ ಎಂಬ ಗದ್ದಲನ ಗದ್ದಲ. ಮೊದಲ ಗದ್ದಲ ನಡದ ಇತ್ತು, ಅದರಾಗ ಇದೊಂದು ಕೂಡಿತ್ತಂ. ಏನ ಗದ್ದಲ ನಮಗ ಗೊತ್ತೆ ಆಗಲ್ಲಿ. ಅನಂದ ಒಡಿಕೊತ ಬಂದು ಕಾರಭಾರಿಗೆ ಅಂದ,

“ಅಯುಬ್ಯಾ ಮುಲಾನಿ ಬಿದ್ದಾನ, ರಕ್ತ ಸೇರತದ!”

ಗರಡಿಮಾನಿ ಕೆಲಸ ನಿಂತದ್ದ ನೋಡೆ ಕಾರಭಾರಿ ಅಂದ,

“ನೀವ್ಯಾಕ ಇಲ್ಲಿ ನಿಂತೀರಿ? ಮಂಲಾನಿ ಬಿದ್ದರ ಬೀಳುವಲ್ಲ ನ್ನಾಕ. ನಡೆರಿ. ನಿಮ್ಮ ಕೆಲಸ ನೀವು ನಡೆಸಿರಿ.”

ಹೀಗ ಹೇಳಿ ಜನರಿಗೆ ಮತ್ತು ಕೆಲಸಕ್ಕೆ ಕಳಿಸಿದ. ಅಯುಬೂ ಅಮಾತ ಎತ್ತಿ ನನ್ನ ಕೊಟ್ಟಾಗ ವಂಲಿಸಿದ. ಇತಲುಗ ಕೆಲಸ ನಡೆದಿತ್ತು. ಇಪ್ಪರಾಗ ಪೂರ್ವ-ಪೂರ್ವ ಅನಕೊತ ರಾಜನ ಮೋಟರ ಬಂದಿತು. ಸಾಯಲಿಕ್ಕೂ ಯಾರಿಗೂ ಬಿಡುವಿದ್ದಿಲ್ಲ. ಅಂದಮಾತ್ರಲೇ ಅಳೋಸದು ಯಾರಿಗೆ? ಉಳಿಗಾಡ್ಡೆ ಒಡೆದು ಅಯುಬೂನ ಮಂಲಾಗಿಗೆ ಹಚ್ಚಿದರು, ತಲಿಗೆ ನೀರು ಬಡೆದೆವು. ಅಯುಬೂ ಕಣ್ಣು ತಗೀಲ್ಲ. ಅವನ್ನ ಅಲ್ಲಿ ಬಿಟ್ಟು ಬಾಗಿಲ ಮಂದಮಾಡಿ, ಕಾರಭಾರಿ ಮತ್ತು ಕೆಲಸ ಸುರುಮಾಡಿದ. ಇದೊಂದು ವಂದುವಕಾಯ್ ಇದ್ದಾಗ ಇತ್ತು. ಹೇಳಿ ಮಂಟ್ಟಿಟ್ಟಾದರೂ ಮುಗಸಬೇಕಾಗಿತ್ತು!

ಮಂಣಿ ಒಗೆದದ್ದಾಯಿತ್ತು. ಮೈ ರಾಡಿ ಅದ ಕೆಲಸದವರೆಲ್ಲ ಲಗುಲಗು ರಘುಳಕಾ ಮೊಡಲಿಕ್ಕೆ ಹೋದರು.

ನಾಕಾರು ರಾಮೋಶಿಯವರನ್ನ ತಾಲುಕದ ರಸ್ತುದ ಮ್ಯಾಲೆ ಬಿಟ್ಟೇವು. ಕಾಳಿ ಬಾರಸಾವಗ ಒಂದು ಎತ್ತರದ ಗಿಡದ ಮ್ಯಾಲೆ ಕೂಡಿದೆವು. ಅಲ್ಲಿಂದ ಮೈಲ ಎರಡು ಮೈಲು ದಾರಿ ಕಾಣತಿತ್ತು. ಮೋಟರ ಬರೋದು ಕಂಡಕೂಡಲೆ ಅವ ಕಾಳಿ ಬಾರಸೊದಿತ್ತು.

ಎಂಟು ಗಂಟೆ ಹೊತ್ತಿಗೆ ಕಾಳಿಬಾರಿಸಿದ. 'ಬಂದ, ನಮ್ಮ ರಾಜ ಬಂದ' ಎಂದು ಒಂದೇ ಗದ್ದಲ. ಒಗಲಾಗ ಹಂಡುಗರನ್ನ ಕೂಡಿಸಿಕೊಂಡು ಕುರುಬರ ಹೆಣ್ಣುಮಂಕ್ಕಳು ಅಗತ್ಯಕಡಗೆ ಓಡಿದರು. ಬಂದೊಬಸ್ತಿಗಾಗಿ ಒಂದ ಪ್ರೋಲೀಸರು ಅವರನ್ನ ಬೆದರಿಸಿ ಕಳಿಸಿದರು. ರಥ ಸಚ್ಚಾಗಿ ನಿಂತಿತ್ತು. ಅದಕ್ಕೆ ಇಪ್ಪತ್ತೊಂದು ಎತ್ತು ಹೂಡಿದ್ದರು. ರಾಜಾ ಉಂರಿಗೆ ಒಂದ ಅಂದರ ಉಂರಗೊಡ ಒಂದು ಕಾಯಿ ಮತ್ತು ಒಂದು ರೂಪಾಯಿ ಬೆಳ್ಳಿತಾಟಿನಾಗ ಹಾಕಿ, ಅವನ್ನು ಇದುರುಗೊಂಬುವದಿತ್ತು; ಇಂಥೆ ಒಂದು ರೂಡಿ ಇತ್ತು. ಅದರ ನಮ್ಮೂರಿಗೆ ಗೌಡನೂ ಇದ್ದಿಲ್ಲ, ಕುಲಕರ್ಣಿನೂ ಇದ್ದಿಲ್ಲ. ನೇರೆಹಳ್ಳಿಗೊಡ ಬಂದ ಗದ್ದಲ ನಡೆಸಿದ್ದ. ನಾ ತವನ ಬದಿಗಿರಿಸಿ, ಕೆಂಪು ಮುಂಡಾಸ, ಹೊಸ ನಿಲುವಂಗಿ ಹಾಕಿವ ಕಾರಭಾರಿಗೆ ಈ ಕೆಲಸ ಒಟ್ಟಿಸೋದು ಅಂತಾ ನಿರ್ಧರಿಸಿದೆ. ಅಗತ್ಯಿ ಪತ್ತುರ ಸುಮಂಗಲೆ ಯರು ಆರತಿ ತಗೊಂಡು ನಿಂತಿದ್ದರು. ತುದಿಗಾಲ ಮ್ಯಾಲೆ ನಿಂತು ಎಲ್ಲಾರೂ ಮೋಟರ ಬರೋ ದಾರಿ ನೋಡಿಕೊತ ನಿಂತಿದ್ದರು, ಹಾದಿ ಮ್ಯಾಲೆ ನಿಲ್ಲಿಸಿದ ರಾಮೋಶಾರು ಓಡಿಕೊತ ಬಂದು ಅಂದರು,

“ಮೋಟರ ಬಂತು, ಮಾವಲ್ಯಾಯಿ ದಿನ್ನಿ ಹತ್ತುರ ಬಂದದ !”

ಎಲ್ಲಾರೂ ತಮ್ಮ ತಮ್ಮ ಪಟಕಾ, ಟೊಹಿಗಿ ಸರಿಪಡಿಸಿದರು. ಅಧಿಕಾರಿಗಳು ಕೋಟನ ಗುಂಡಿ ಹಾಕಿದರು. ಹಾದಿಮ್ಯಾಲೆ ನಿಂತ ಪ್ರೋಲೀಸರು ಶೀಟೆ ಉದಿದರು. ಕೆಂಪು ಬೋರ್ಡ ಇದ್ದ ತಕತಕ ಹೋಳಿಯಂತ್ತಿದ್ದ ಹಂತಸರಕಾರದ ಮೋಟರ ಅಗಶ್ಯಾಗ ಬಂದು ನಿಂತಿತು. ಅವರೊಡನೆ ಶಿಕ್ಷಣಾಧಿಕಾರಿಯೂ ಬಂದಿದ್ದ. ನಾನು ಗಡಿಬಿಡಿಯಿಂದ ಮುಂದಾದೆ. ನಾನು ಬಾಗಿ ನಮಸ್ಕಾರ ಮಾಡಿದೆ, ಆಗ ಶಿಕ್ಷಣಾಧಿಕಾರಿ ಅಂದರು,

“ಇವರು ಈ ಉಂರ ಶಿಕ್ಷಣಕರು.”

ತುಂಬಾ ಉಂಗುರಗಳಿದ್ದ ಕೈಷೋಡಿಸಿ ನಮಸ್ಕಾರ ಮಾಡಿ ರಾಜರಂದರು,

“ಜಯದೇವಾ.”

ಎಲ್ಲರೂ ಬಾಗಿನಿತರು. ಕುರುಬರು ಭೂಮಿಗೆ ಕೈಹಚ್ಚಿ ತಮ್ಮ ಅರಸನಿಗೆ ಅಭಿವಾದನೆ ಸಲ್ಲಿಸಿದರು.

ಮಾಮೆಲೆದಾರ ಪಂಂದಾಗಿ ಆದರದಿಂದ ಅಂದರು,

“ಸರಕಾರ, ಇಲ್ಲಿಂದ ತಾವು ರಥದಲ್ಲಿ ಕೂತು ಮುಂದೆನಡೆಯಬೇಕೆಂದು ಉಂಟಾಗಿ
ನಷ್ಟ ಏನಂತಿ ಅದೆ.....”

“ಅವರ ಇಚ್ಛೆ ! ಹಾಗೇ ಆಗಲಿ.”

ಸೇವಕನು ಮೋಟರ ಬಾಗಿಲು ತೆಗೆದ, ರಾಜರು ಮೊರಗೆ ಬಂದಾರು. ಕೆಂಪಗಿಡ್,
ಭವ್ಯ ರಾಜಸನ್ನು ಕುರುಬರು ಕೆಲ್ಲಾಟಿಬ ನೋಡಿದರು. ತಲೆಯ ಮೇಲೆ ಕೆಂಪು ಪಗಡಿ
ಇತ್ತು. ಮೃಮ್ಮಾಲೆ ಉದ್ದ, ಬಿಳಿ ಯಾಡಿಕೊಂಡು ಇತ್ತು. ಕಾಲಲ್ಲಿ ಬಿಳಿ ಸಲವಾರ.
ಅಷ್ಟು ಕಟ್ಟುಗೊಳಿಸಿದ ಮೂರು ಕೆಲ್ಲಾಟಿ ಬಿಳಿ ಭಾಯೆ ಇದ್ದ ಏಂದೇ.
ಅರಸು ಕೋಲಿನ ಅಧಾರದಿಂದ ರಥದತ್ತ ರಾಜರಿಂದಿಯಲ್ಲಿ ನಡೆದ. ಕುರುಬರ
ದೊಂಬಕ್ಕುಳು ತಮ್ಮ ತಮ್ಮೊಳಗು, “ಅರಸ ದಾಳಾಸ ! ನಡಿಬೇಕಾರ ಕೋಲಿನ
ಅಧಾರ ಬೇಕು !” ಅಂತ ಅನಂತಿದ್ದರು.

ನಾನು ಕಾರಧಾರಿಗೆ ಸೊನ್ನೆವಾಡಿದೆ. ಅವ ಕಾಯಿ ರೂಪಾಯಿ ತಗ್ಗೊಂಡು
ಅದನ್ನು ತರಬ್ಬ ಇದುರು ಬಿಟಿದೆ. ಅರಸು ಅರಕ್ಕೆ ಕೈಚೆಚ್ಚಿ. ಕಾರಧಾರ ಹೆಗಲಿಮ್ಮಾಲೆ
ಕೈಣಿಕ್ಕು ಅಂದೆ,

“ಪಾನು ಗೌಡರೇ ವಲ್ಲಾಟ್ ಕ್ಕೇದುವೇ ?”

ಕಾರಧಾರ ಸಹಸರಕ್ಕು ಹೈದಿಂದೂ ನೀರ್ಲೂ ಅಗಳಾಡಿಸಿ ಅಂದರೂ,

“ಹೇದು ಸರಕಾರ, ಹೋದು.”

ಕಾರಧಾರ ಹೆಗಲಿಮ್ಮಾಲೆ ಕೈಯಿಂಟ್ಟು ಅರಸು ರಥ ವಶಿದ್ದ. ಅವನು ಕೂತಮ್ಮಾಲೆ
ಸೊನ್ನೆವಾಡಾಯಿತು. ರಥ ದುಂಡಸಾಗಿತು. ಕಾಳಿ ಹೊಡೆಯುಲಾಯಿತು. ಸಾಯಿನಿ
ಬಾರಿಸುತ್ತೆ ಮರಡಣಿಗೆ ದುಂಡಸಾಗಿತು. ಸರೆದ ಜನ ತರಸನ ಜಂಪಿಯಂಕಾರ
ಮಾಡಂತ್ತಿದ್ದರು. ದುಡುಗರು. “ದುಡಾರಾಜರಿಗೆ ಜಂಪುವಾಗಲಿ !” ಎಂದೆಸ್ತು ಶಿಫ್ಟರು.
ಸುಮಂಗಲೀಸುರು ತರಿಂದಿದ್ದರು. ಅರಸ ಉರಿಗೆ ಬಂದ ! ದುಡುತ್ತು
ನಾಲ್ಕುತ್ತು ಸುಡಿಸಲಗಳಿದ್ದ ಉರಿಗೆ ಬಂದ !

ಗರಿಡಿದು ಬಾಗಿಲನ್ನು ರಾಜರು ತಮ್ಮ ಪಸ್ತುಪಿಂದ ತರೆದರು. ಬಜಂತ್ರ
ಸಸಾಯಿ ಬಾರಿಸಿದ. ಕಾಳಿ ಉಡಾಲಾಯಿತು. ಆ ಪಿಡಾಲ ಗರಿಡಿದುನಿ. ಕಂಗ್ರೆಕ್ಕಿ,
ಅದರಲ್ಲಿಯು ಕೆಂಪುಮುಣ್ಣು ಇಷನ್ನೆಲ್ಲ ಕಂಡು ತರಸನಿಗೆ ಸಂತ್ಹಾರವೇಸಿತು. ಅವರಂದರು.

“ವಲ್ಲಾಟ್ ಅವ ಮಾಸ್ತರ ?”

ನಾನು ಕೈಯುಗಿದು ಬಾಗಿ ನೀತೆ.

“ಶಾಖಾಸ, ಒಳ್ಳಿ ಕೆಲಿಸ ಮಾಡಿದ ದುಡುಗ ! ಸೊನ್ನ ಹೆಸರೇಸಾ ?”

“ರಾಜಾರಾಮ ವಿಶ್ವಲ ಸಾಂದರ್ಭಿಕರ್.”

“ಇವ ನಮ್ಮ ಬಾರನಿ ಕಾರಕಾನ ವಿಶ್ಲೇಷಣೆ ಹೊಂಡೋನ ಮಗ.” ಮಾವಂಲೆ ದಾರರು ಅಂದರು.

“ಹೀಗೋ! ಒಳ್ಳೆದು, ಜ್ಞಾನೋಪಾಸನೆ ಜೊತೆಗೆ ಬಲೋಪಾಸನೆಯೂ ಬೇಕು!” ಎಂದು ರಾಜರು ಅಂದರು.

ಅನಂದದಿಂದ ನನ್ನ ಎದೆ ತಂಬಿತು. ಹೃದ್ಯ ನವಿರೆದ್ದಿತು. ಗಂಟೆಲ ತುಂಬಿ ಬಂದಿತು. ಅನಂದಾಶ್ರು ಬರುವಂತೆನಿಸಿತು.

ಗರಡಿಮನಿ ಹನಮಂತದೇವರಿದುರು ಮಹಾರಾಜರು ಕಾಯಿ ಒಡೆದರು. ಆಮೇಲೆ ಸಫೇ ಪ್ರಾರಂಭವಾಯಿತು. ನನ್ನ ಭಾವಣವನ್ನು ನಾನು ಓದಿದೆನು. ಅದನ್ನು ಸ್ವಷ್ಟವಾಗಿ ಓದಿದೆನು. ಓದುವಾಗ ಎದಿ ದವಡವ ಆನ್ನತಿತ್ತು.

ಆಟಕ್ಕೆಂದು ಎಲ್ಲರೂ ಒಂದಂಕಡೆ ಸೇರಬೇಕು ಮತ್ತು ಆಟದೊಡನೆ ಅಭ್ಯಾಸದ ರುಚಿಯೂ ಬೀಳಿಯಬೇಕು ಎಂಬ ಫೆನ ಉದ್ದೇಶವನ್ನು ಇಟ್ಟುಕೊಂಡು ನಾವು ಗರಡಿಮನಿ ಕಟ್ಟುವ ಕೆಲಸವನ್ನು ಕೈಕೊಂಡಿವು. ಉಂಟಿನ ಜನರು ಈ ಕೆಲಸದಲ್ಲಿ ತೋರಿದ ಉತ್ಸವ ಮತ್ತು ಮಾಡಿದ ಕೆಲಸ ಕೌತಕಾಸ್ತಿದವಾಗಿವೆ. ಅವರು ತೋರಿದ ಷಕ್ತಿಪು ಶಾಘನೀಯ ವಾಗಿದೆ, ಹೀಗೆ ಹೇಳಿ ಕೊನೆಗೆ ನಾನು ರಾಜರ ಆಶೀರ್ವಾದಗಳನ್ನು ಕೊರಿದೆ.

ರಾಜೇಸಾಹೇಬರು ಎದ್ದೂ ಬೆಕ್ಕ ಭಾವಣವನ್ನು ಮಾಡಿದರು. ಅವರಂದರು, “ನನ್ನ ಕಂರುಬ ಪ್ರಜಿಗಳು ಇಂಥ ತಮ್ಮ ವಸತಿಯಲ್ಲಿ ಇಂಥ ಸುಂದರವಾದ ಗರಡಿಮನಿ ಕಟ್ಟಿದ್ದನ್ನು ನೋಡಿ, ಅಭಿಮಾನದಿಂದ ನನ್ನ ಎಧಿ ತುಂಬಿಬಂದಿದೆ. ನನಗಾದ ಆನಂದವನ್ನು ತೋರಿದೆ ಇರಲಾರೆ. ಜ್ಞಾನ ಸಂಪರ್ಖನೆ ಮತ್ತು ಬಲೋಪಾಸನೆ ಇವರಡೂ ನನ್ನ ಸಂಸ್ಥಾನದ ಧೈಯಗಳಾಗಿವೆ. ನನ್ನ ಸಂಸ್ಥಾನದ ವಿದ್ಯಾರ್ಥಿಗಳ ಎದೆ ವೀಶಾಲ ವಾಗಿರಬೇಕು, ತೋಳು ಸಮರ್ಥವಾಗಿರಬೇಕು ಮಂತ್ರ ಬುದ್ಧಿ ಚುರುಕಾಗಿರಬೇಕು. ಈ ಮಾತು ನಾನು ಆಗ್ರಹಪೂರ್ವಕವಾಗಿ ಹೇಳತಾ ಇದ್ದೇನೆ. ಈ ಮಾತು ನನ್ನ ಕುರುಬ ಪ್ರಜಿಗಳ ಕಿರಿ ಮುಟ್ಟಿರಬೇಕಿನಿಸಲಿಲ್ಲ. ಆದರೆ ಆ ಮಾತು ಅವರತನಕ ಮುಟ್ಟಿದೆ ಇಷ್ಟೇ ಅಲ್ಲ, ಅದು ಅವರಿಂದ ಕೃತಿಯಲ್ಲಿಇದಿದೆ. ಇದನ್ನು ಕಂಡು ನನಗೆ ಆಶ್ಚರ್ಯವಾಗಿದೆ. ನಿವ್ಯಾ ರಾಜನ ಎದೆ ಏರಡಂತಿಲ ಅಗಲಾದಂತೆ ಆಗಿದೆ. ಜಗದಂಬೆ ನಿಹಂಗಿ ಸದ್ಗುರ್ದಿ ಕೊಡಲಿ ಮತ್ತು ನಿಮ್ಮ ಕಲ್ಯಾಣವನ್ನು ಬಂಯಸಲಿ.”

ನಾನು ಆಭಾರ ಮಂನ್ಯಿಸಿದೆ. ಎಲ್ಲರ ಆಭಾರಗಳನ್ನು ಹೃತಿಷ್ಯವರ್ಕವಾಗಿ ಮನ್ಯಿಸಿದೆ. ಮಂತ್ರಳು ‘ಮಂದೇ ಮಾತರವ್ರ’ ಅಂದಮೇಲೆ ಸಮಾರಂಭವು ಮಂಕ್ರಾಯಿಗೊಂಡಿತು. ರಾಜರ ಮೇಟರ ಧೂಳ ಆರಿಸುತ್ತ ‘ಫ್ರಾಂಫ್ರೋ’ ಎಂದು ಹೋಯಿತು. ಮನೆಮನೆ ಯಲ್ಲಿ ರಾಜು ಹ್ಯಾಗ್ ಇದ್ದಾನ, ಹ್ಯಾಗ್ ಮಾತಾಡಿದ, ಹ್ಯಾಗ್ ಕಂಡ ಇದರ ಮಾತ ಮಾತಂ. ಆರಸ ಬಂದ ಸಮಾರಂಭವು ಮಳಗಿಯಿತು. ಆದರೆ ಕಂರುಬರ ಆನಂದ

ಸಂತೋಷ ಕಡಿಮೆಯಾಗಲಿಲ್ಲ. ಅವರು ಅದನ್ನು ಗುಂಪುಗುಂಪಾಗಿ ನಿತ್ಯ ಚಚ್ಚೇಮಾಡಿ ತೋರುತ್ತಾ ಇದ್ದರೂ. ಈ ಅನಂದ ಸಂತೋಷಗಳ ಸೆಪು ಅನೇಕದಿನ ಸಾಕಾಗುವಂತಿತ್ತು.

ದಾದೂ ಬಾಲಟ್ಯಾ ಮತ್ತು ಬಾಳಾ ಬನಗರ ಇವರಿಭ್ಯರೂ ಸಮಾರಂಭವೈಕ್ಕೆ ಬರಲಿಲ್ಲ, ಬಾಳಾಗ ರಾಜು ಬರತಾನ ಅನ್ನೊದು ಗೊತ್ತಿತ್ತು. ಯಾರೋ ಅವಗ ರಾಜಾನ ನೋಡಲಿಕ್ಕೆ ನಡೆ ಅಂತ ಅಂದಾಗ, “ರಾಜು ಬಂದರ ಬಂದಿದ್ದಾನು, ನನ್ನ ಕೆಲಸ ಬಿಟ್ಟು ನಾ ಯಾಕ ಬರಲಿ. ನನ್ನ ಹೊಟ್ಟಿಗೆ ಅವ ಏನಾರ ಕೊಡತಾನೇನು? ” ಅಂತ ಅವ ಅಂದನಂತೆ.

ಬಾಲಟ್ಯಾ ಬರಬೇಕೀಂದ ಚಡಪಡಿಸತ್ತಿದ್ದು. ಅದರ ಅವಗ ಏಳಾಕ ಬರತಿದ್ದಿಲ್ಲ. ಕಾರಭಾರಿನ್ನ ಮನೆಗೆ ಕರಿಸಿ,

“ರಾಜಾನ್ನ ನೋಡಬೇಕು, ನನ್ನ ಹೆಗಲವ್ಯಾಲೆ ಕೂಡಿಸಿ ಬಯ್ಯಿರಿ” ಅಂತ ಹೇಳಿದ.

ಅದರೆ ಕಾರಭಾರಿ ಮನಸಿಗ್ಗಾನ ಬ್ಯಾನಿ ಬೇರೆ ಇತ್ತು. ಈ ವೋಡಿ ಏನಾರ ಮಾತಾಡಿ ತನಗ ಹೊಡೆದದ್ದನ್ನ ಹೇಳಿ ಸಮಾರಂಭ ಕೆಡಸ್ಯಾನು. ಅದಕ್ಕೆ ಅವಗ ಯಾರೂ ಬರಗೊಡಲಿಲ್ಲ. ಬಾಲಟ್ಯಾ ಎಲ್ಲಾರಿಗೆ ಬ್ಯಾದ, ಒದರಿದ ಆದರ ಯಾರೂ ಅವನ ಕಡೆಗೆಮನ ಕೊಡಲಿಲ್ಲ.

ಸಮಾರಂಭ ಮುಗದ ಮ್ಯಾಲೆ ನನಗ ಅಯಂಬೂ ಬಿದ್ದದ್ದು ಬಂದ ಹೇಳಿದರು. ಆವಗ ಭಾರಿ ಪೆಟ್ಟ ಬಿದ್ದಿತ್ತು. ನನ್ನ ಕೋಟ್ಯಾಗ ಇಟ್ಟಾರಿಂತ ತಿಳಿತು. ನನಗಾದ ಅನಂದದ ಮ್ಯಾಲೆ ತಣ್ಣೀರು ಎರಚಿದಾಂಗ ಆತು. ನಾನು ಬೆದರಿ ಕೊಣಿಯತ್ತೆ ಓದಿದೆ, ಚಿಲಕಾ ತಗದು ಒಳಗೆ ಹೋದೆ, ಮುಖ ಕೆಳಗೊಮಾಡಿ ಆಯಂಬೂ ಬಿದ್ದಿದ್ದು. ನನ್ನ ಏದಿ ಡವಡವ ಅನ್ನಲಿಕ್ಕೆ ಹತ್ತಿತ್ತು. ರಾಜು ಉಂರಿಗೆ ಬರಲಿಕ್ಕೆ, ಆಯಂಬೂನ ಬಲಿದಾನ ಮಾಡಬೇಕಾಯಿತೇ? ನಾನು ಜೋರಿಲೆ ಒದರಿದೆ,

“ಆಯಂಬೂ, ಆಯಂಬೂ, ಎಚ್ಚರಿದ್ದಿ ಅಲ್ಲ....?”

ಅವನ ಮುಖ ಮ್ಯಾಲೆ ಮಾಡಿದೆ. ಕ್ಷಿಣಿ ತೆರೆದು ನನ್ನ ಕಡೆ ನೋಡಿದೆ. ಅವನು ತೀರ ಕ್ಷೀಣವಾಗಿ ಉಸಿರಾಡಿಸುತ್ತಿದ್ದು. ಅದರ ಉಪ್ಪತೆ ನನ್ನ ಗಲ್ಲಗಳಿಗೆ ಅನಿಸಿತು, ಒಮ್ಮೆ ಕಣ್ಣರೆದು ಮತ್ತೆ ಮುಚ್ಚಿ ನಿಟ್ಟುಸುರು ಬಿಟ್ಟು. “ಆಯಂಬೂ, ಭಾರಿ ಪೆಟ್ಟ ಹತ್ತಿತ್ತೇನು? ಆಯಂಬೂ, ಆಯಂಬೂ ಏನಾಗಿದೆ? ” ಆಯಂಬೂ ಮತ್ತೆ ಕಣ್ಣರೆದು ಕ್ಷೀಣ ದಸಿಯಲ್ಲಿ ಅಂದ,

“ಮಾಸ್ತರ, ರಾಜು ಬಂದನೇನು? ”

“ಬಂದ, ಅಷ್ಟ ಅಲ್ಲ ಬಂದ ಹೋದ. ನಿನಗೇನಾಗ್ಯಾದ? ಹ್ಯಾಂಗ ಬಿದ್ದಿ? ” ಅಯಂಬೂಗ ಬಹಳ ದಂಃಖಿವಾಯಿತು. “ರಾಜು ಬಂದ ಆದರ ನನಗ ನೋಡಲಿಕ್ಕಿಗಳಿಲ್ಲ..... ” ಮತ್ತೆ ಕೆಳಗ ಮಾರಿಮಾಡಿ ಬಿದ್ದು.

ರಾಜು ಬಂದು ಹೋದ. ಗರಡಿವನಿ ಸುರುವಾಯಿತು. ಅನೇಕ ತಿಂಗಳ ನಡೆದ ಕೆಲಸ ಒಮ್ಮೆ ಮುಗಿಯಿತು. ಉರ ಹಂಡುಗರು ವ್ಯಾಯಾಮ ಮಾಡಲು, ಕುಸ್ತಿ ಕಲಿಯಲು, ಅಟಪಾಟವಾಡಲು ಗರಡಿವನಿಗೆ ಬರಹತ್ತಿದರು. ಉತ್ತಾಬೈಸು, ಲೇರಿಧಿಮ, ಲಾರಿ, ದಾಂಡಪಟ್ಟು ಮೊದಲಾದ ಅಟ ಸುರುವಾದವು. ಉರುಳೊಳಗೆ ಅಲ್ಲಲ್ಲಿ ಇದ್ದ ವ್ಯಾಯಾಮದ ಸಾಮಾನವನ್ನೆಲ್ಲ ಗರಡಿವನಿಗೆ ತರಲಾಯಿತು. ನಡಂವರುಷ್ನಿನವರೂ ಕೆಲವರು ಕೆಂಪುವಂಣಿನಲ್ಲಿ ಉರುಳಾಡತ್ತಿದರು. ಸಾಲಿಯೂ ಹೆಚ್ಚಿನ ಸೆಟ್ಟಿಗೆ ನಡೆದು, ತಪ್ಪದೇ ಇಪ್ಪತ್ತು ಹಂಡುಗರು ಬರಹತ್ತಿದರು.

ಬಿದ್ದದ್ದರಿಂದ ಅಯಬೂನ ಕೈವಲುಬು ಮುರಿದಿತ್ತು. ಅವರ ತಾಂಡ ಪೆಟ್ಟುಭಾರಿ ಇತ್ತು. ಅವನ ಪುರಿದ ಎಲುಬು ಕೂಡಿಸಲು ಅನಂದ ಬಿಬ್ರಿ ರಾಮೋಶಿನ್ನು ಕಳಿಸಿದ್ದು. ಅವನ ಹೇಸರು ಜಗನ್ನಾ, ಕಾಣಿಲ್ಕೆ ಒಳಿ ಬಂದ ಮತ್ತು ಉತ್ಸಾಹಿ ಆಳು. ಅವ ದಿನಾ ಬಂದು ಅಯಬೂನ ಕೈ ತಿಕ್ಕತಿದ್ದ. ಇವ ತಮ್ಮ ಅಪ್ಪನಿಂದ ಎಲುಬು ಕೂಡಿಸುವ ಕಲೆಯನ್ನ ಕಲಿತ್ತದ್ದ. ಹೀಗೆ ಅನಂದ ಹೇಳಿದ್ದ. ಜಗನ್ನಾನ ಅಪ್ಪ ಅಂದರ ವಾಡ್ಯಗಿನ ಹೇಸರಾದ ಬ್ಯಾಟಿ ಅಡಾವ. ಹೊಟ್ಟಿಮ್ಮಾಲೆ ಸರಕೊತ ಹೋಗಿ ಬಂದೂಳಿ ಚಿಗರಿ ಹೂಡೆಯುತ್ತದ್ದ. ಅವ ಬಯಳಷ್ಟು ಚಿಗರಿ ಹೂಡೆದಿದ್ದ. ನಾಲ್ಕು ವಿಳಾದ ಮನಿ ತಂಬೊವಮ್ಮೆ ಚಿಗರಿ ಕೋಡು ಅವನಲ್ಲಿದ್ದವು. ಮುಟ್ಟಿನ ಮುಂದುಕ ಆದ ಮ್ಮಾಲೆ ಭೂಮಿಗೆ ಬಿದ್ದ ಚಿಗರಿ ಹಾಂಗ ಚೇರಾಡಾವ. ಸೂರಾರು ಚಿಗರಿ ಹೂಡೆದ ಈ ತಾತ್ಯಾಭಾ ರಾಮೋಶಿ ಕೊನೆಗೆ ಚಿಗರಿ ಹಾಂಗ ಒರಾಡಿ ಚೇರಾಡಿ ಪ್ರಾಣಾಖಿಟ್ಟಿ !

ಅಯಬೂನ ಎಲುಬು ಸರಿಯಾಗಿ ಕೂತಿತು. ಜಗನ್ನಾ ಕೈ ತಿಕ್ಕಿತಿಕ್ಕಿ ಸರಿಮಾಡಿದ. ಪೆಟ್ಟುತ್ತಿಂದ ಮೈ ಸಡಿಲಾಗಿ ಅಯಬೂ ಹದಿನ್ಯೆದು ದಿನದಾಗ ಅಡ್ಯಾಡಲಿಕ್ಕೆ ಹತ್ತಿದ. ಮಂಲಾಣಿ ಸತ್ಯಸತ್ಯ ಉಳಿದ. ಇದೆಲ್ಲ ನಡೆದಾಗ ಜಗನ್ನಾ ನಡುವ ಬಂದು ದೊಡ್ಡ ಭಾನಗಡಿ ಮಾಡಿದ್ದ. ಉರಿಗೆ ಮೂಳ ಆಗಿ, ಅದನ್ನ ಮಂಗಿಸಬೇಕಾರ ಸಾಕಷಾಕಾಯಿತು.

ಬನಗರವಾಡಿಯಿಂದ ನಾಲ್ಕಾರು ಹರದಾರಿ ಮ್ಮಾಲೆ ವಾಗಿ ಅಂತ ಬಂದ ಉರಿತ್ತು. ಇಡೀ ತಾಲೂಕಿನಾಗಿ ಗುಂಡಾ ಅಂತ ಪ್ರಸಿದ್ಧ ಉರು. ಶೊನು, ಹಾಣಾಹಾಣಿಗೆ ಎತ್ತಿದ ಕೈ, ಪರಾಖಾರವರು ಆ ಉರಿಗೆ ಹೋದರ ಜೀವಾ ಕೈಯಾಗ ಹಿಡಕೊಂಡು ಹೋಗಾವರು. ಸಾಲಿಮಾಸ್ತರ, ತಲಾಟಿ — ಎಲ್ಲರೂ ಈ ಉರಿಗೆ ಬದಲಿ ಆಗ್ಗೆದ ಅಂದರ ಅಂಜಿ ನಡುಗಾವರು. ವಸೂಲಿಗೆ ಹೋದ ಮಾಮಲೆದಾರನೂ ನಾಲ್ಕು ಸವಿಮಾತ ಆಡಿ ತಿರಂಗಿ ಹೋಗಾವ, ಭಿಕ್ಷುದವರ್ಣಾಂಗ ಸರಕಾರಿ ಹಪ್ತೆ ಕೇಳಾವ. ಕೆಲಸಕ್ಕಂತ ಜಗನ್ನಾ ವಾಗಿಗೆ ಮ್ಮಾಲಿಂದಮ್ಮಾಲೆ ಹೋಗತಿದ್ದ.

ಒಂದು ದಿನ ಮಧ್ಯಾನ್ತದಾಗ ಎಂಟಿ ಹತ್ತು ಚೋಣ್ಣಾರು ವಾಡಿ ಸೇರಿದರು. ಇವರ ಕೈಯಾಗ ಲಾರಿ, ಕೊಡ್ಲಿ, ಬರಡಿ ಇದ್ದವು. ಉದ್ದನ ಪಟಕ ಸುತ್ತಗೊಂಡು, ಮಂಲಮಲ ಅಂಗಿ ಹಾಕೊಂಡು ಈ ಗುಂಡಾಜರು ವಾಡಿ ಸೇರಿ, ಸರಳ ರಾವೇಶಿ ಓಟಿಗೆ ಹೋದರು. ಎಲ್ಲ ಗುಡಿಸಲದಾಗ ಹೊಕ್ಕು ಹುಡಿಕಿದರು. ಹೆಣ್ಣಾ ಲುಗಳನ್ನು ಬೆದರಿಸಿದರು. ಒಬ್ಬಿಬ್ಬಿ ರಾಮೋಶಿಯರಿಗೆ ಕೊಡ್ಲಿಕಾವಿಲೆ ಹೊಡೆದರು. ರಾವೇಶಿ ಓಟಾಗ ಚೀರಾಟ, ಒದರ್ಭಾಟ ಕೇಳಿಸಿತು. ಬೆದರಿದ ಹೆಣುಮಕ್ಕಳು, ಮಂಡಗರು ಸಾಲಿಕದೆಗೆ ಅಶ್ರಯಕ್ಕೆ ಬಂದರು. ಕುರುಬರು ಅಡವಿಗೆ ಹೋಗಿದ್ದರು. ದೊಡ್ಡವರು ಯಾರೂ ಉರಾಗ್ನಿ. ಇದ್ದಲ್ಲ. ಇಂಥಾದರಾಗ ಈ ಗುಂಡಾ ಜವಾನರು ಗುಡಿಸಲ ಗುಡಿಸಲ ಹೊಕ್ಕು ಏನೋ ಹುಡುಕತ್ತಾ ಇದ್ದರು.

ನಾನು ಸಾಲ್ಯಾಗಿದ್ದೆ. ಅನಂದನೂ ಅಲ್ಲಿ ಇದ್ದು. ತಮ್ಮ ಓಟಾಗ ಯಾರೋ ಹೊಕ್ಕಾರ ಅಂತ ಕೇಳಿ ಅವ ಅತಲಾಗ ಒಬಿದ. ನಾನೂ ಸಾಲಿಯಂದ ಅಲ್ಲಿ ಹೋದೆ.

ಅಪ್ಪರಾಗ ಗುಡಿಸಲ ಮಂಡಿಕೋದು ಪುಗಿಸಿ ವಾಂಗಿ ಜವಾನರು ರಸ್ತೆದಾಗ ಬಂದ ನಿಂತಿದ್ದರು. ಅನಂದ ಮುಂದೆ ಬಂದು ಅಂದ.

“ಏನು ಗಡಿಬಿಡಿ ನಡಿಸಿರಿ?”

ಇವರು ವಾಂಗಿ ಜನರೆಂದು ಅವ ಅಗಳೆ ತಿಳಕೊಂಡಿದ್ದು. ಅನಂದ ಹೀಗೆ ಕೇಳಿಚೊಡನೆ ಅವರಲ್ಲಿ ಒಬ್ಬಿವು, ಅವನಪ್ಪಾಲೆ ಏರಿಹೋದ ಹಂತ್ತ ಅಂದ,

“ನೀ ರಾಮೋಶಿ ಹೌದಲ್ಲಿ?”

ಅನಂದ ಹೌದ ಅಂದಕೂಡಲೆ, ಅವನ್ನು ಏರಿಸು ಪಟು ಲಾರಿಲೆ ಹೊಡೆದು ಮ್ಯಾಲೆ ಬೈದು ಅಂದ,

“ಜಗನ್ನಾ ಎಲ್ಲಿ ಅದಾನೆ?”

ಉಂಟಿ ಹೊಡೆತ ತಾಳಿ ಜಾಗಾ ಬಿಡದ ಅನಂದ ಅಂದ,

“ಯಾಕ? ಅವ ಏನು ಮಾಡ್ಯಾನೆ?”

ಇದನ್ನು ಕೇಳಿ ಅವ ಅನಂದಗ ಇನ್ನೊಂದು ಪಟು ಬಿಗಿದ. ನನಗೆ ಇದೆಲ್ಲ ತಡಿಯೊದು ಆಗಲಿಲ್ಲ. ನಾ ಮುಂದೆ ಬಂದು ಆ ಮಂಡಗನ್ನ ಹಿಡಿದು ಕೇಳಿದೆ,

“ನಿವ್ಯಾರು? ಎಲ್ಲಿ ಅವರು? ಒಂದ್ದು ಲೂರಹೊಕ್ಕು ಬಡಿದಾಟಕ್ಕು ಸಂರು ಯಾಕ ಮಾಡಿರಿ? ನಿಮಗೆ ಯಾರ ಕೇಳಿವರ ಇಲ್ಲೇನು?”

ಹಾಂಗ ನೋಡಿದರ ನಾನು ಬೆಳ್ಳಿರ ಆಳು. ಆದರ ನಾನು ಈ ಮಾತ್ರ ಒಳೇ ಧೈರ್ಯದಲೆ ಆಡಿದ. ಒಂದು ಕ್ಷಣಿ ತನ್ನ ಕೈ ಬಿಡಿಸಿಕೊಳ್ಳುಂದು ಆ ಮಂಡಗ ಆಗಲಿಲ್ಲ.

ಒಂದಾಗಡೆ ಅವರಲ್ಲಿಯವ ಗಿಡ್ಡ, ಲರ್ಪ ಆಳು ಮುಂದೆ, ಆ ಮಂಡಗನ್ನ ಒಂದು ಬದಿಗೆ ಜಗ್ಗಿ, ನನ್ನ ಎದಿಗೆ ಎದೆವಚ್ಚಿ ಅಂದ.

“ನೀ ಯಾರೋ? ಒಳೇ ಜೋರಿಲೆ ಮಾತಾಡತೀದಿ!”

“ನಾನು ಸರ್ಕಾರಿ ನೊಕರಿದ್ದೇನೆ. ಈ ಉರ ಸಾಲಿಮಾಸ್ತುರ ನಾನು. ನಿಮಗ್ನಾರ ಬೇಕಂ, ಏನು ಬೇಕು, ಸರಳವಾಗಿ ಕೇಳಿರಲ್ಲ. ಹೊಡೆದಾಟ ಮಾಡಲಿಕ್ಕೆ ಇದೇನು ಮೋಗಲಾಯಿ ಅಲ್ಲ!”

ಅವ್ಯಾರಾಗ ವಂರಕ ಕೈಯಾಗ ಲಾರಿ ಹಿಡಕೊಂಡು ಆಯಂಬೂ ಬಂದ. ಗಟ್ಟಿಳಿ
ನಾಲ್ಕಾರು ಹಂಡಗರು ಗರಡಿವಂನಿಯಂದ ಲಾರಿ ತಗೊಂಡು ಬಂದ ನಿತರು,

ನನ್ನ ಎದಿಗೆ ಎದಿಕೊಟ್ಟಿ ನಿಂತದ ಈ ವಾತಾವರಣ ಕಂಡು ಸ್ವಲ್ಪ ಹಿಂಜರಿದ;
ಮಂಗ ಉಭ್ಯಾಸಿ ಅಂದ,

“ನಿಂದಿಗ ಜಗನ್ಯಾ ಬೇಕಾಗ್ನಾನೆ.”

“ನಾಲ್ಕಾರು ದಿನ ಆಗ್ನಾವ, ಅವ ಉರಾಗ ಇಲ್ಲ” ನಾ ಹೇಳಿದೆ.

“ನೀ ಹೇಳೊ ಮಾತಂ ಹ್ಯಾಂ ಖಿರೆ ಅವ ಅಂತೇವಿ.”

“ನಾನು ಹೇಳತೇನಿ ಅಂತ.”

“ವಿ ಮಾಸ್ತರಾ, ರಗಡ ಸೋಕ್ಕು ತುಂಬ್ಯೆತಿ ನಿನ್ನ ಪ್ಯಾಯಾಗ !”

ಅವ್ಯಾರಾಗ ವಾಡ್ಯಾಗಿನ ವಂದಕಿ ಒಬ್ಬಕ್ಕಿ ಬಂದಂ, ಆ ಪಟಕಾ ಸುತ್ತಿದವನ
ಗದ್ದು ಹಿಡಿದು ಅಂದಳು,

“ಆಯ್ದೂ ನನ್ನ ಮಗನ್ತರ ಈ ಬಡ ರಾಮೇಶ್ವಾರ ಮ್ಯಾಲೆ ಯಾಕೊ ನಿನ್ನ
ಕೊಡ್ಡಿ ಬಚ್ಚೆ ನಡಸತಿ? ಭಪ್ಪನ್ನ ಕುಳಿ ಮರಾಲಾ ನೀನು! ರಾಮೇಶ್ವಾರು ನಿನ್ನ
ಕಾಲಾಗಿನ ಜಂಡು ಇದ್ದಾಗ.... ಅ! ನೆಟಿಗ ಕೂಡಂ. ಬಿಸಲಾಗ ಬಂದೀದಿ.
ಬಂದಿಪ್ಪಿ ನೀರು ಕುಡಿ. ಏನು ಬೇಕು ಅದನ್ನ ಮಾಸ್ತರಗ ಹೇಳು.”

ಆಮ್ಯಾಲೆ ರಾಮೋಶಿ ಹೊಮುಕ್ಕೊಳ್ಳೂ ಬಂದರು. ಪಟಕಾವಟಾ ಬಂದಳತಿ
ಮಾತಾಡಹತ್ತಿದರು. ಕುರುಬರ ಹೊಮುಕ್ಕೊಳ್ಳು ಬಂದು ವಾಂಗೀ ಜನರನ್ನ ಬಯಲಿಕ್ಕೆ
ಹತ್ತಿದರು.

ನಾ ಈ ಜನರಿಗೆ ಅಂದೆ,

“ಗರಡಿವಂನಿ ಕಡೆ ನಡಿರಿ. ನೀವು ಯಾಕ ಬಂದಿರಿ, ನಿವಂಗೇನು ಬೇಕು
ಇದನ್ನೆಲ್ಲ ಕೂತಂ ಮಾತಾಡೋಣ. ಸುವಂಧನ ಬಂದಂ ಬಡುದಾಟಕ್ಕ ನಿಲ್ಲೆಣಿದು
ನಿಮ್ಮಂಥವರಿಗೆ ಹೋಭಿಸುದ್ದಿಲ್ಲ.”

ಅವರಿಗೆ ಏನ ಅನಿಸಿತೊ ಏನೋ ‘ನಡಿರಿ’ ಅಂದರು. ಹಾಗೆ ಎಲ್ಲರೂ
ಗರಡಿವಂನಿ ಕಡೆಗೆ ನಡೆದೆವು. ಹೊಮುಕ್ಕೊಳ್ಳು ಹಂಡಗರು ಬೆಸ್ಸುಹತ್ತಿದರು. ನಾ
ಅವರನ್ನ ಬೆದರಿಸಿದೆ. ಅವರು ತರುಗಿ ಹೋದರು. ನಾನು, ಅನಂದ, ರಾಮಾ
ಮತ್ತು ಅವರೆಲ್ಲರೂ ಕೂಡಿ ಗರಡಿವಂಸಿಗೆ ಹೋಗಿ ಕೂತೆವು.

“ನಿಮಗೆ ಏನು ಹೇಳಿದ್ದು ಕೇಳಿದ್ದು ಅದ ಅವನ್ನೆಲ್ಲ ಹೇಳಿರಿ” ನಾ ಅಂದಿ.
ಅವರಲ್ಲಿ ಒಬ್ಬವ ಅಂದ.

“ನಮ್ಮಾರು ವಾಗಿ. ನಮ್ಮಾರ ಜಗನ್ನಾ ನಮ್ಮಾರ ಒಬ್ಬ ರಂಡಿವಂಂಡಿನ್ನ
ಒಡಿಸಿಕೊಂಡ ಹೋಗ್ಯಾನ. ಅವರನ್ನ ಮಂಡುಕಲ್ಪಿ ಬಂದೇವಿ.”

ಈ ಜನ ಇಮ್ಮು ರವಸಿನಿದ ಯಾಕ ಪರಿಬಂದರು, ಇದರ ಕಾರಣ ಈಗ
ತಿಳಿದಂತಾಯಿತು. ಅವರು ಸಿಟ್ಟಿಗೆ ಪಳ್ಳಿದ್ದು ಸಹಜವಾದದ್ದು ಜಗನ್ನಾ ಇಂಥಾ
ಭಾನಗಡಿ ಮಾಡ್ಯಾನ ಅಂತ ನಮ್ಮು ಕನಸಮನಿನ್ನಾಗೂ ಇರಲಿಲ್ಲ. ಇದನ್ನ ಕೇಳಿ ರಾಮ.
ಅನಂದ ಇಬ್ಬರೂ ಅಚ್ಚರಿಗೊಂಡರು. ಜಗನ್ನಾಗ ಎರಡಂ ಬೈದು ಅನಂದ ಅಂದ,

“ಹೊಳೆಮಗನ್ನ ತಂದು, ಮನ್ನಾಗ ತಿನ್ನಾಕ ದಿಕ್ಕಿಲ್ಲ ಮತ್ತು ಮ್ಯಾಲೆ ಇಂಥ
ಲಘಂಗಿರಿ ರಾಂಡಬಾಜಿ ಮಾಡಲಿಕ್ಕೆ ಹೋರಟಾನ. ಅವ ಸಿಕ್ಕರ ಅವನ್ನ ಕೊಂದಬಿಡಿರಿ.
ಪಾಟೀಲ, ಈ ವಾಡಿಯವರು ಯಾರೂ ನಿಮಗೆ ಅಡ್ಡ ಬರ್ನಾದಿಲ್ಲ.”

ಅನಂದನ ಮಾತು ಕೇಳಿ ಈ ಜನ ಹಾಡಿಗೆಂದು ಮಾತಾಡಹತ್ತಿದರು.
ಹೊಮಗಳಿಂ ರಂಡಿವಂಂಡಿ ಇರಬಹುದು, ಆಕಿಗೆ ಯಾರೂ ಇರಲಿಕ್ಕಿಲ್ಲ ಅದರ ಇದು
ನಮ್ಮು ಉಂಟ ಮಾನದ ಪ್ರಶ್ನೆ ಅದ. ಒಬ್ಬ ರಾಮೋಃಿ ಬಂದಂ ನಮ್ಮಾರ
ಹೊವಂಗಳನ್ನಿ ಒಡಿಸಿಕೊಂಡ ಹೋಗತಾನ ಅಂದರ ನಮ್ಮಾರಿಗೆ ಕಲಂಕ ಹತ್ತಿದ್ದಾಗಂ.
ಹೀಗಿತ್ತು ಅವರ ವಾತಿನ ಸಾರಾತೆ. ವಂತ್ತು ತದು ಯೋಗ್ಯವೂ ಆಗಿತ್ತು.
ಅನೀಂದ ಅಂದ.

“ಅದ ಈ ಉರಾಗ ಇದ್ದರ ನಿಮ್ಮ ವಂಂದ ತಂದ ನಿಂದರಸತ್ತಿದ್ದೆ. ನಮ್ಮು
ಕ್ಕೀರೇನ ಅವನ ತಲಿಮ್ಯಾಲೆ ಕಲ್ಲಹಾಕತಿದ್ದೇವು. ಹಾಂಡಾ”

“ವಲ್ಲ ಹೋಗತಾನ! ಇದ್ದಲ್ಲಿಂದ ಮಂಡುಕಿ ಅವನ್ನ ಹೊಡಿತೇವು” ಆ ಜನ
ಅಂದರು.

“ಬಡಪ್ರಾಣ ಅದಲ್ಲಿ ಹೋಗತದ! ನಿಮಗ್ಯಾಗ ಈಡಾದೀತು. ಅವನ ಸೂಕ್ಷ್ಮ
ನಿವಂತ ವಂಂದ ಹ್ಯಾಂಗ ನಡದಿತ್ತಾನ?”

ಏನು ಮಾತಾಡಬೇಕೆನ್ನು ವದು ನನಗೆ ತೋಚುವಲ್ಲದು. ನಾಯಿ ಬೆನ್ನಹತ್ತಿದ್ದಾಗಂ
ಈ ಜನ ಜಗನ್ನಾನ ಬೆನ್ನಹತ್ತಿದ್ದರು. ಕೈಯಾಗ ಸಿಕ್ಕಿದ್ದರ ಅವನ ಕೊಂದಬಿಡತ್ತಿದ್ದರು.
ಅದಕ್ಕೀನು ಒಂದಮುಂದ ನೋಡತಿದ್ದಿಲ್ಲ.

ಕೊನೆಗೆ ಆಸಂದ ಅಂದ.

“ಈ ವಾತು ನಿಮ್ಮ ಉರಿಗೆ ಕಲಂಕ ಇದ್ದಾಗ, ನಮ್ಮ ರಾಮೋಃಿಯವರಿಗೂ
ಬಿತಿ. ಖಿಂಡೋಬಾನ ಆಣಿ. ಇನ್ನ ಎಂಟಿ ದಿನದಾಗ ಜಗನ್ನಾ ವಂತ್ತ ಹೊವಂಗಳನ್ನ
ಹಂಡುಕಿತ್ತಂದು ನಿಮಗೆ ಒವ್ವಸತೇನಿ.”

ಡಾಗೀ ಜನ ವಿಚಾರದಾಗ ಬಿಡ್ಡರು.

“ಫನಂತಿರಿ ಮಾಸ್ತರ?” ಆನಂದ ಕೇಳಿದ.

“ಒಳ್ಳೀದು, ಜಗನ್ನಾ ತಪ್ಪವಾಡ್ಯಾನ. ಅವನ್ನು ಇವರಿಗೆ ಒಟ್ಟಿಸಲಿಕ್ಕೆ ಯಾವ ಅಡ್ಡಿ ಅತೆಕೆಗಳಿಲ್ಲ.”

ಆಯಬೂ ಶಾರತುಂಬ ಅಡ್ಡಾಡಿ ಮರತುಂಬ ಶೇಂಗಾಕಾಳು ಮತ್ತು ಒಂದು ಹಿಡಿ ಬೆಲ್ಲ ತಂದ. ಅದನ್ನ ವಾಂಗಿಜನರ ಮುಂದಿಟ್ಟಿ, ಅಷ್ಟರಾಗ ಒಂದು ಚರಿಗಿ ತುಂಬ ಚಹಾನೂ ಬಂತು. ಅವರು ಶೇಂಗಾಕಾಳು ತಿಂದು, ಚಹಾ ಕುಡಿದರು. ಅವರಿಗೆ ನಾವೆಲ್ಲ ಆಗ್ರಹ ಮಾಡಿದವು.

ಅನಂದನ ಮಾತನ್ನು ಸಂಭಿ, ನನ್ನ ಜಾಮಿನ ತಗೊಂದು ಅವರು ತಮ್ಮಾರಿಗೆ ಹೋದರು. ನಾವು ಅಗ್ರಿತನೆಕ ಕೆಲಸಲಿಕ್ಕೆ ಹೋಗಿದ್ದೇವು. ಅವರು ಕಾಣದಂತಾದ ಮೇಲೆ ನಾವು ತಿರುಗಿದ್ದೇವು. ನಾನು ಅನಂದಗ ಕೇಳಿದೆ,

“ಜಗನ್ನಾ ಸಿಗದಿದ್ದರ್ಥ ಹ್ಯಾಂಗ !”

ಅನಂದ ಖ್ಯಾತರಿಸಿ ಉಗುಳಿ ಅಂದ,

“ರಾಮೋಶ್ಯಾರ ಗುಟ್ಟು ಹೇಳೋ ಹಾಂಗಿಲ್ಲ. ಅವ ಸುಡಗಾಡದಾಗ ಹೋಗಿರಲಿ. ಅವನ ಬೆನ್ನಹತ್ತಿ ಹಿಡಿವ ತರತೇನಿ, ಮಾಸ್ತರ !”

ನೆಕೆನ್ನಾಗ ಎದ್ದು, ತನ್ನ ಸಂಗಡಿಲೆ ವಾರಿಗಿ ಹುಡುಗರನ್ನು ಕರಹೊಂಡು, ಕೊಡ್ಲಿ, ಕುಡಗೊಳಿಲು ಮತ್ತು ಲಾರಿ ತಗೊಂದು ಅನಂದ ಚಿಗರಿ ಬ್ಯಾಟಿಗೆ ಹೋರಟಾಂಗ. ಜಗನ್ನಾನ್ನ ಹುಡುಕಲಿಕ್ಕೆ ಹೋರಬಿ. ವಾಡಿ ರಾಮೋಶಿಯರು ಯಲ್ಲಿಲ್ಲ ಹೋಗತಾರ ಅದೆಲ್ಲ. ಅವಗ ಗೊತ್ತಿತ್ತು. ಜಗನ್ನಾ ಉಂರಬಿಟ್ಟು ಎರಡ ದಿನ ಆಗಿದ್ದೇವು. ಇಷ್ಟರಾಗ ಅವ ಗಾಡಿಹತ್ತಿ ಮುಂಬಿಯಿಗೆ ಹೋಗೋದು ಸಾಧ್ಯವಿದ್ದಿಲ್ಲ. ತನ್ನ ಬೆನ್ನಹತ್ತಿ ಜನ ಬರಾವರ, ಸ್ವೇಶನ ಸ್ವೇಶನ ಹುಡುಕಾವರ ಅನೇಕೂದು ಜಗನ್ನಾಗ ಗೊತ್ತಿತ್ತು. ಅದಕ್ಕೆ ಅದಷ್ಟು ದೂರ ಇದ್ದ ಅಪ್ಪರ ಕಡೆ ಹೋಗಿರಬೇಕು. ಉರೂರೂರಿಗೆ ಅವನ ಗುರತಿನ ಜನ ಇದ್ದ ಇತ್ತು. ಜಗನ್ನಾನ ತಂಗಿನ್ನ ಹನ್ನೆರಡು ಹರದಾರಿ ವ್ಯಾಲೆ ಕೊಟ್ಟಿತ್ತು. ಆ ಉರಕಡಿಗೆ ಅನಂದ ಹೋರಬು ಮಧ್ಯಾನ್ನ ಹನ್ನೆರಡಕ್ಕ ಅವ ಜಗನ್ನಾನ ಬೀಗನ ಮನಿಬಾಗಿಲದಾಗ ಹೋಗಿ ನಿಂತ.

ಇವರನ್ನ ನೋಡಿ ಜಗನ್ನಾನ ತಂಗಿ ಗೊಂದಲದಾಗ ಬಿಡ್ಡಣ. ನೇರಹೋರೆ ಯವರಿಂದ ಹಿಟ್ಟಿ ತೆಂದು ರೂಟ್ಟಿ ಬದದು ಇವರಿಗೆ ಉಟಕ್ಕ ಹಾಕಿದಳು. ಹೊಟ್ಟಿ ತುಂಬ ಉಟವಾಡಿ ತೆಗಿ, ಯಲೀಲಾಪಕಿ ತಿಂದು ಅನಂದ ಜಗನ್ನಾನ ಬೀಗನ ಕೇಳಿದ,

“ಜಗನ್ನಾಧ ಬಂದಿದ್ದನೇನು?”

“ಇಲ್ಲ, ಅವ ಇಲ್ಲಿ ಬಂದಿಲ್ಲ !”

ಈ ಉತ್ತರ ಅನಂದ ಅವೇಳೆಸಿದ್ದ. ಹೇಳುವಾಗ ಬೀಗನ ಮುಖಿದ ಮೇಲೆ ಆಗುವ ಬದಲನ್ನ ಅವನು ಸೂಕ್ಷ್ಮವಾಗಿ ನಿರೀಕ್ಷಿಸುತ್ತಿದ್ದನು. ಅದರಮ್ಮಾಲಿಂದ ಜಗನ್ನಾ ಇಲ್ಲಿ ಬಂದ ಹೋಗ್ಯಾನ ಅನ್ನೊಂದು ತಿಳಕೊಂಡ. ಹೇಣಮಗಳನ್ನು ಓಡಿಸಿ ಕೊಂಡ ಬಂದದ್ದೂ ಬಿಗಗ ಗೊತ್ತಿರಬೇಕು ಅಲ್ಲಂತಹ ತಿಳಕೊಂಡ. “ನಿಮ್ಮ ಮುಂದ ಯಾಕ ಸುಳ್ಳ ಹೇಳಲಿ. ಜಗನ್ನಾ ಒಂದು ಹೇಳಿಕೊಂಡ ಪೂರ್ವಾನ. ವಾಂಗಿ ಉರಾಗಿನ ಒಂದು ದೊಡ್ಡ ಮನೆತನದ ಹೇಣಮಗಳನ್ನು ಓಡಿಸಿಕೊಂಡ ಹೋಗ್ಯಾನ. ಆ ಉರಾರವರು ಒಂದು ನೂರುಮಂದಿ ನಮೂರಿ ಮ್ಯಾಲೆ ಬಚ್ಚ, ಕೊಡ್ಡಿ, ಕುಡಗೋಲು ಮತ್ತು ಲಾರಿ ತಗೊಂಡು ದಾಳಪಾಡಲು ಬಂದರು. ಅವರಿಗೆ ಕೂಲು ಬಿದ್ದು ಹೇಳಿಕೊಂಡಿದೆ. ಜಗನ್ನಾನ್ನ ಮತ್ತು ಆ ಹೇಣಮಗಳನ್ನು ಅವರಿಗೆ ಒಟ್ಟುಸತೇವಿ ಅಂತ. ನಮೂರಿಗೆ ಶ್ರಾಸಕೊಡಬ್ಯಾಡರಿ ಅಂತ ಅಂಗಲಾಚಿ ಚೇಡಿಕೊಂಡಿದೆ. ಅವರು ಈಗ ತಿರುಗಿ ಹೋಗ್ಯಾರ. ಇಲ್ಲದ್ದರ ನಮೂರಾಗ ನಾಲ್ಕಾರು ಖೊನ ಬೀಳತಿದ್ದವು.” ಅನಂದ ಜಗನ್ನಾನ ಬೀಗಗ ಹೇಳಿದ.

ಈ ವಾತಿನ ತಿರುಳು ಅವರಿಗೆ ತಿಳಿಯದೆ ಇರಲಿಲ್ಲ. ಅವ ವಿಚಾರದಾಗ ಬಿದ್ದಾಂಗ ಕಂಡಿತು. ಒಳಗ ಜಗನ್ನಾನ ತಂಗಿ ಎದಿ ಪವಡವ ಅನ್ನತಿತ್ತು. ಅದರ ಜಗನ್ನಾ ತನ್ನಲ್ಲಿ ಬುದಿದ್ದ ಅನ್ನೊಮ ಒಪ್ಪಡಸ ಬೀಗ ತಾವ,

“ಜಗನ್ನಾಥ ತಪ್ಪುಮಾಡಾಂ. ತನಗ ವಿನಿರಿದ ಮಾತಿಗೆ ಕ್ಷೇತ್ರಾಕ್ಷಾನ. ಹೆಂಗಸನ್ನು ಓಡಿಸಲಿಕ್ಕೆ ಅಡ್ಡಿ ಇಲ್ಲ. ಅದರ ತಮ್ಮ ಜಾತಿ ಅಕಿನ್ನೆ ಓಡಿಸಬೇಕಾಗಿತ್ತು. ಏನ ಇದ್ದರೂ ಈಗ ಅವನ್ನ ಓಡಿದ ಏನು ಆಗೇಂದರದ? ಹೆಣ್ಣಿನ ಮಾನ ಹೋದದ್ದು ತಿರುಗಿ ಬರತದೇನು? ಅವರು ಆಕಿನ್ನ ಏನ ತಿರುಗಿ ಜಾತ್ಯಾಗ ಕರಕೊಳ್ಳುದಿಲ್ಲ. ಜಗನ್ನಾಥಗ ತಗೊಂಡು ಆದರ ಆವರೇನು ಮಾಡಾವರು? ಹೊಡಯೆಂದರು ಇಲ್ಲದಿದ್ದರ ಕೊಲ್ಲು ವರು. ಇಷ್ಟೆಲ್ಲ ಆದರೂ ಹೋದ ಮಾನ ತಿರುಗಿ ಬರತದೇನು?”

“ಮಾನ ಬರುದಿಲ್ಲ ಇದು ನಿಜ” ಅನಂದ ಅಂದ.

“ಹಾಂಗಾರ ಸೇವ್ಯಾಕ ಇಷ್ಟು ಕಷ್ಟಪಡತಾ ಇದ್ದೀರಿ. ಅವರಿಬ್ಬರೂ ಸುಖಿದಿಂದ ಚೈನಿಮಾಡುವಲ್ಲರು. ‘ಮಿಯ್ಯಾ ಬಿಬಿ ರಾಜ ತೋ ಕ್ಯಾಕರೇ ಕಾಂಡು’ ಗಂಡು ಹೇಣ್ಣ ರಾಚಿ ಇದ್ದರ ಯಾವ ಏನ ಮಾಡಾವ?”

ಅವನು ಹೇಳಿದ ಮಾತು ಇರೇ ಇದ್ದವು. ಅದರ ಒಂದು ಮಾತು ಮರೆತಿದ್ದರು. ಜಗನ್ನಾ ಚೈನಿಲೆ ಇರಬಹುದಾಗಿತ್ತು. ಅದರ ವಾಂಗಿ ಜನ ಅವನ ಮನಿ ಮಂದಿನ್ನು ಹೊಡೆದು, ಗುಡಿಸಲ ಸುಟ್ಟಿಬಿಡಿದ್ದರು. ಇಡೀ ರಾಮೋಂಡಿ ಓರೇನ ಸುಟ್ಟಿಬಿಡಿ ತಿದ್ದರು. ಇಡೀ ಉರಿಗೆ ಸಂಕಟ. ಸಣ್ಣ ಉರು ಅದನ್ನೆಲ್ಲ ತಡೆಯುವದು ಹೇಗೆ?

ಅನಂದ ಇದನ್ನೆಲ್ಲ ಅವರಿಗೆ ತಿಳಿಸಿ ಹೇಳಿದ. ಅದರ ಅವ ಒಪ್ಪಲಿಲ್ಲ. ಎಪ್ಪು

ಸಾರೆ ಕೇಳಿಕೊಂಡರೂ ಹೇಳಲಿಲ್ಲ. ಅವನು ಅನಂದನತ್ತ ಗಮನ ಕೊಡಲಿಲ್ಲ. ಇದನ್ನೆಲ್ಲ ನೋಡಿ, ಅನಂದ ಎದ್ದು ಅಧದನು,

“ಹಾಂಗಾರ ನಾವೇನು ಮಾಡಬೇಕು ಅದನ್ನ ಮಾಡತೇವಿ ರಾಮರಾವಂ” ಇವ್ಯಂದು ಹೂರಡಬೇಕೆಂದು ಮಾಡಿದ. ಅವೃತ್ತಾಗ ಜಗನ್ನಾನ ತಂಗಿ ಆತಕೊತ ಹೂರಗ ಬಂದು ಅಂದಳು,

“ಅನಂದ, ಜಗು ಬುದಿದ್ದು.”

ಗಂಡ ಕೆಂಪುಕಣ್ಣ ಮಾಡಿ ಅವಳತ್ತ ನೋಡಿದ, ಅದರೂ ಅಕೆ ಸಂಮೃದ್ಧಿಸಿ ಅಂದಳು,

“ಚೀಶನಿಗೆ ಹೋಗ್ನಾನ. ಆ ಹೆಣವಂಗಳನ್ನ ಕರಕೊಂಡು ಸಾಂಗಲಿಗೆ ಹೋಗಬೇಕು ಅಂತಿದ್ದು. ಏನ ಅದರೂ ಅವನ ಜೀವಕ್ತ ಅಪಾಯ ಅಗದಾಗಿ ನೋಡಿಕೊ, ನನ್ನಾಣಿ!”

ಅನಂದ ಅಂದ,

ಆಣಿ ಚಿಟ್ಟಿತು. ನಮಗೂ ದೇವರು ಒಟ್ಟು ಬುದ್ಧಿಕೊಟ್ಟಾನ! ನಾವ್ಯಾಗ ಅವನ್ನ ಕೊಲಗೊಟ್ಟೇವು. ಇಲ್ಲಿಂದ ಯಾವಾಗ ಹೋದ?”

“ನನ್ನಕು ಹರಿಯಾದರಾಗ ಹೋಗ್ನಾನ. ಇನ್ನೂ ಗಾಡ್ಯಾಗ ಕೂತಿರಲಿಕ್ಕಿಲ್ಲ.”

ಮಿರಜಿ ಗಾಡಿ ಮುಖ್ಯಾನ್ನ ಮುಂಬಿಕ್ಕ ಇತ್ತು. ಅನಂದ ಜಗನ್ನಾನ ತಂಗಿಗೆ ಧೈಯರ್ ಹೇಳಿ, ಗಡಿಬಿಡಿಯಿಂದ ಅವರಿಂದ ಪಾರಾದ. ಗಂಡಗಟ್ಟಿ ಹಾಕಿ, ಕೈಯಾಗ ಚಪ್ಪಲ (ಮೆಟ್ಟು) ಹಿಡಿದು ಚೀಶನ ದಾರಿ ಹಿಡಿದ. ಬಿಸಲಾಗ ಕಾವ ಹಾಡ್ಯಾಗ ಈ ಜಗಟ, ಗಬ್ಬಿಳ್ಳ ರಾಮೋಶಿಯಂರು ಓಡಹತ್ತಿದರು. ನೋಡ ನೋಡುವದರಲ್ಲಿ ಮೂರು ಹರದಾರಿ ನೇಲ ದಾಟಿದ್ದರು. ದೂರ ಹಾದಿಮಾಲಿನ ಒಂದು ಅಲದವಂರದ ಬುಡಕ ಬಿಬ್ಬ ಹೆಣಮಗಳು ಮಂತ್ತು ಬಿಬ್ಬ ಗಂಡಮಗ ಕೂತದ್ದು ಅವರಿಗೆ ಕಂಡಿತು.

ಜಗನ್ನಾ ಜಿಗಟ ಇದ್ದ ಮತ್ತು ಚುರುಕೂ ಇದ್ದ. ಆದರ ಅವನ ಜೋಡಿ ಹೆಣವಂಗಳು ಚೆಲುವಿ ಇದ್ದರೂ ಲರ್ಟ್ ಇದ್ದಳು. ಮೋಡಲ ಹೆಣ್ಣು, ಅದರಾಗ ಮೈಬಿಟ್ಟಾವಳು. ಇವ್ಯಂತಿ ಅಂಜಿದ್ದರೂ ಇಬ್ಬರಿಗೂ ಮುಂದಮೋಗೊದು ಸಾಧ್ಯವಿದ್ದಿಲ್ಲ. ಹಾಗ ಹಾಡ್ಯಾಗ ಕೂತಕೊತ, ಎದ್ದಕೊತ ಹೂರಟಿದ್ದರು. ನಡನಡುವೆ ನೇರಳಾಗ ವಿಶ್ವಾಂತಿ ಪಡೆಯುತ್ತಿದ್ದರು.

ಅನಂದ ಸ್ವಲ್ಪ ನಿಂತ. ಹಣಗಿ ಕೈಹಚ್ಚಿ ನೀಟಾಗಿ ನೋಡಿದ, ತನ್ನ ಸಂಗಡಿಲ್ಲಿ ಬಂದ ಹುಡಂಗರಿಗೆ ಅಂದ,

“ಅಲ್ಲಿ ಕೂತವ ಜಗನ್ನಾ. ಆ ಕೆಂಪು ಪಟಕ ಅವಂದೆ. ಆದರ ಈಗೇನು ಮಾಡಬೇಕು. ಅವ ಓಡಿಹೋಗಾವೆ.”

ಹಂಡುಗರಂದರು,

“ಬ್ಯಾಕ್ ಹೋಗಲಿ. ಹೊಲಕೆಡವಿದ್ದೀರು ಕೆಡವತವಿ ಅವನ್ನು.”

“ಕೆಡವತಿರಿ?”

“ಹೋದು. ಅವ ಓಡಿದರೂ ಆ ಹೆಣವಂಗಳು ಎಲ್ಲಿ ಹೋಗತಾಳಿ?”

“ಅಕ್ಕಿನ್ನ ತಗೊಂಡ ಏನ ಚಾಡೋದು? ನಮಗ ಬೇಕು ಜಗನ್ನಾ! ”

“ಅವನಾರ ಎಲ್ಲಿ ಹೋಗತಾನ? ತಳಗ ಸೋಡಕೊತ ಮುಂದನದಿ.”

ನಾಕುದಿಕ್ಕಿಗೆ ನಾಕು ಹುಡುಗರು ಹೊರಟವು. ಹಾಗ ಮುಂದಹೋಗಿ ಜಗನ್ನಾನ್ನು ಆ ಹೆಣವಂಗಳನ್ನು ಸುಶ್ರುತವರೆದರು. ಸಾವಕಾಶ ಸದ್ಗುಲ್ಲದ ಜಾಗರೂಕತೆ ಯಂದ ಜಗನ್ನಾ ಇದ್ದಕಡೆ ನಡೆದರು.

ಜಗನ್ನಾ ನೆತ್ತಿಮೂಲೆ ಬಂದ ಸೂರ್ಯನ ನೋಡಕೊತ ಅಂದ,

“ಲಂಗು ಪಳಕ ಗಾಡಿ ತಟ್ಟೀತು.”

ನಡೆದಂ ನಡೆದು ನುಗ್ಗಾದ ಆ ಹೆಣವಂಗಳು, ತನ್ನ ಒಣಿದ ನಾಲಿಗೆಯಂನ್ನು ಒಡೆದ ತುಟಿಮೂಲೆ ಆಡಿಸುತ್ತ ಅಂದಳು.

“ಇನ್ನೊಂದು ಸ್ವಲ್ಪ ನೆಲ್ಲು. ಇಲ್ಲದರ ನಾ ಸಾಯತೇನಿ.”

ಅಪ್ಪರಾಗ ಜಗನ್ನಾ ಬೆದರಿ ನಿಂತ. ಅವ ಸುಶ್ರುತ ನೋಡಿದ. ಕೆಲವು ಅಂತರದ ಮ್ಯಾಲೆ ನಿಂತ ಅನಂದನ್ನು ಕಂಡ. ಹೆಣವಂಗಳ ಕೈಪ್ಪಿಡಿದು ಜಗ್ಗಿ ಅಂದ,

“ಬಿಳು, ಓಡು ನಮ್ಮೊನ್ನು ಹಿಡ್ಡಾಕ ಜನ ಬಂದಾರ.”

ಇಬ್ಬರೂ ಗಟ್ಟಿಮುನಸು ಮಾಡಿ ಓಡಾಕಹತ್ತಿದರು. ಅನಂದ ಒದರಿದ,

“ಎ ಜಗನ್ನಾ ಒಡಬ್ಯಾಡ, ಸಿಂದರು.”

ಜಗನ್ನಾ, ಆ ಹೆಣವಂಗಳಂ ಇಬ್ಬರೂ ವ್ಯೇವಂಡಿತ್ತಿದ್ದರು. ಸರಳ ಹಾದಿ ಬಿಟ್ಟು ಹೊಲದಾಗ ಅಡ್ಡಬಿದ್ದ ಓಡಾಕಹತ್ತಿದರು, ಅವಳ ಸೆರಗು ಮತ್ತು ಜಗನ್ನಾನ ಪಟಕಾದ ಭುಂಗು ಗಾಳಾಗ ಪಟಾ ಹಾರಿದ್ದೀರು ಹಾರಿದ್ದವು. ಕಲ್ಲು, ವಂಣ್ಣಿ, ತಗ್ಗಿ, ದಿನ್ನಿ ಗಳನ್ನೂ ಲೇಕ್ಕಿಸದೆ ಅವರು ಓಡಿಡಿತ್ತಿದ್ದರು. ಅನಂದ ಅವರ ಬೆನ್ನಹತ್ತಿದ್ದ.

ಓಡತಾ ಓಡತಾ ದಣೆದು ಆ ಹೆಣವಂಗಳು ಕೆಳಗೆ ಬಿದ್ದಳು. ಯಾರಿ ಹೊಲದಾಗ ಬಿದ್ದಳು. ಜಗನ್ನಾ ತಿರುಗಿ ಬಂದು ಆಕಿನ್ನ ಬಿಬಿಸಲಿಕ್ಕೆ ಹತ್ತಿದ. ಅಪ್ಪರಾಗ ಹಂಡುಗರಂ ಸಮಿಪ ಬಂದದ್ದು ಕಂಡ. ಬಿದ್ದ ಹೊಚೆಗರಿ ಬಿಟ್ಟು, ಜೀವ ಉಳಿಸಲು ಓಡಂವ ಗಂಡಚಿಗರಿ ಹಾಂಗ, ಜಗನ್ನಾ ಆಕಿನ್ನ ಅಲ್ಲಿ ಬಿಟ್ಟು ಓಡಲಿಕ್ಕೆ ಹತ್ತಿದ.

ಹೆಣವಂಗಳ ಹತ್ತಿರ ಬಂದು ಹಂಡುಗರಂ ನಿಂತವ. ಅನಂದ ಜಗನ್ನಾನ ಬೆನ್ನಹತ್ತಿದ. ಅವರಿಬ್ಬರ ನಡುವೆ ಪಂದ್ಯಾಟ ನಡೀತು. ತರುಣ ಜಗನ್ನಾ ಅನಂದಗ ಬಗ್ಗಲಿಲ್ಲ. ಆದರ ತಮ್ಮ ನಡುವಿನ ಅಂತರ ಕಡಿಮೆ ಆದದ್ದು ನೋಡಿ, ಅನಂದ

ಗುರಿ ಇಟ್ಟು ಜಗನ್ನಾನ ಮೈಮ್ಯಾಲೆ ಕೊಡ್ದಿ ಜೋರಲೆ ಬಗೆದ. ಓಡೋ ಚಿಗರಿ ಗಾಯ ಅಗಿ ಬಿದ್ದೂಂಗ. ಜಗನ್ನಾ ನೆಲಕ್ಕೆ ಬಿದ್ದ. ಓಡಿ ದಣೆದ ಜಗನ್ನಾ ವೆಟ್ಟ ಹತ್ತು ದನದ್ದೂಂಗ ಒಡರಿದ.

ಚಕಡ್ಯಾಗ ಜಗನ್ನಾನ ಹಾಕಿ ಅನಂದ ವಾಂಗಿಗೆ ತಂದ. ರಕ್ತ ಸೋರಿ ಜಗನ್ನಾ ಬೆಳ್ಗಾಗಿದ್ದ. ಆ ಹೊಮಗಳು ಸತ್ತಾಂಗ ಆಗಿದ್ದಳು. ಆನಂದ ಅಂದ.

“ನಿಮ್ಮ ಹೊಮಂಗಳು ಜಗನ್ನಾ ಇಬ್ಬರನೂ ತಗೊಳ್ಳಿರಿ. ನಿಮಗ ಒಪ್ಪಿಸೇನಿ. ನಮ್ಮ ಜಗನ್ನಾಗ ನಾನ ನನ್ನ ಕೈಲೆ ಹೊಡದೇನಿ. ಉಳಿದ ಜೀವ ಬೇಕಾರ ನೀವು ತಗೊಳ್ಳಿರ ಇಲ್ಲದರ ಬಿಡರಿ !”

ಜಗನ್ನಾ ಮೂರ್ಖೆಬಿದ್ದಿದ್ದ. ಅವನ ಅಂಗಿ ಧೋತರ ರಕ್ತ ಮುಳುಗಿದ್ದವು. ಆ ಹೊಮಂಗಳಿಗೆ ಲಾರಿಲೆ ಹೊಡಕೊತ ಆ ಜನ ಹೋದರು. “ಜಗನ್ನಾನ್ನ ನಿಮ್ಮಾರಿಗ ಒಯ್ಯಿರಿ” ಅಂತ ಹೇಳಿದರು.

ಅನಂದ ಅವನ್ನ ಕರಕೊಂಡು ವಾಡಿಗೆ ಬಂದ. ಉಂರಜನ ತೊಪ್ಪಲ ಕಟ್ಟಿ ಅವನ ಗಾಯ ಮಾಯಿಸಿದರು. ವಾಂಗಿ ಜನ ಆ ಬೀಲುವ ಹೊಮಗಳ ಮೂಗಿಕ್ಕುರಿಸಿ ಹೊರಗ ಹಾಕಿದರು. ಮೂಗಿಗೆ ಪಟ್ಟಿ ಕಟಗೊಂಡು ಆಕಿ ಜಗನ್ನಾನ ಪಂನಿಗೆ ಬಂದು ಅತ್ತಿಅತ್ತಿಕ್ಕಂ. ರಾಮೋಶಿಯವರು ಯಾರೂ ತಮ್ಮ ಓಟಕ್ಕಾಗ ಇಟಕೊಳ್ಳಲಿಕ್ಕ ಒಪ್ಪಲಿಲ್ಲ. ಬಂದು ದಿನ ಉರ ಬಿಟ್ಟು ಹೋದಾಕಿ, ತಿರುಗಿ ಯಾರಿಗೂ ಕಾಣಲಿಲ್ಲ.

ಜನ ತಿಗಳು ಬಂತು. ಮೃಗ ನಕ್ಷತ್ರ ಬಂತು. ಮೃಗದ ಮಳಿ ಈ ಸಿಟ್ಟಿಗೆ ಎಂದೂ ನೆಟ್ಟಿಗೆ ಬೀಳೊದಿಲ್ಲ. ಈ ವರ್ಷನೂ ವಾಡಿ ವಿಭಾಗದಲ್ಲಿ ಬೀಳಲಿಲ್ಲ, ಪ್ರತಿವರ್ಷ ಹಣಿಮಳಿಯಾದರೂ ಅಗತಿತ್ತು. ಈಸಲ ಅದೂ ಬೀಳಲಿಲ್ಲ. ಇಡೀ ನಕ್ಷತ್ರ ಒಣಾಡೇ ಹೋಯಿತು. ಅದ್ದಿ ಮಳಿ ಹಾಡಿ ಜನ ಕಾಯಿಕ್ಕಿಂತರು.

ನೋಡಿದಲ್ಲಿಲ್ಲ ಬಟಾಬೈಲು. ಅಡಪಿಗೆ ಹೋದ ಕುರಿ ಅರಹೊಟ್ಟಿಲೆ ತರುಗಿ ಬರತಿದ್ದವು. ಸುಗ್ರಾಗ ಬಿಂದು ಒಂದು ಮೇವಿನ ಚೊರು ಇಂಥಾದ ತಿಂದು ಕುರಿ ಬದಕಿದ್ದವು. ಮಳಿ ಬಂದು ಹೀಗು ಮಂಲಿನ ಹಾಡಿ ಕಾಯಿಕೊತ ಕೂತಿದ್ದರು.

ಇಂಥಾದರೊಳಗ ನಸ್ಸಿನಲ್ಲಿ ಏಳೋ ಮುಂದ ಕಾರಭಾರಿಗೆ ಬಂದು ಕೆಟ್ಟಿ ಕನಸು ಬಿದ್ದಿತು: ಟೊಂಕೆಕ್ಕೆ ಬೇವಿನ ತೊಪ್ಪೆಲ ಕಟ್ಟಿದ, ಕೂದಲ ಬಿಟ್ಟಿದ, ವಣಿತುಂಬ ಕುಂಕುಮ ಹಚ್ಚಿದ ಒಬ್ಬ ಹೆಣಪಂಗಳು ಕನಸಿನ್ನಾಗ ಬಂದು ತಂಡಳು,

“ನಿನಗ ಕರಕೊಂಡ ಹೋಗಾಕ್ಕ ಬಂದೇನಿ, ತಯಾರಾಗು.”

ಮುದಕ ಅಂಜಿ ಕೇಳಿದ,

“ಯಲ್ಲೆ?”

“ದೇವರ ಮನಿಗೆ, ನಾಳೇ ಹೋಗೊದು ತಯಾರಿ ಮಾಡು.”

ಕಾರಭಾರಿ ಬೆದರಿ ಎದ್ದು, ಮೈ ಪೂರಾ ಬಿವತಿತ್ತು. ಹಾಗೆ ಹಾಸಿಗ್ಗಾಗ ಕೂತೆ.

ನಾ ಎಚ್ಚರಾಗೋದರೊಳಗ ನನ್ನ ಪುನಿಗೆ ಬಂದ. ಹಾಸಿಗೆ ತುದಿಗೆ ಕೂತಂ, ಪಾದಮುಟ್ಟಿ ನಮಸ್ಕಾರ ಮಾಡಿದ. ನನಗ ಅಥವ ಅಗಲಿಲ್ಲ.

ಕಾರಭಾರಿ ಅಂದ,

“ಕೊನೆಯ ರಾಮರಾಮ, ನಾ ಇನ್ನ ಹೊರಟಿ !”

ಈ ಮುದಕ ಉಂಟಿಟ್ಟದ್ದ ನಾ ನೋಡಿದ್ದಿಲ್ಲ.

“ಯಲ್ಲಿ ಹೊರಟಿ? ಯಾವಾಗ ಬರತಿರಿ?” ಅಂತ ಕೇಳಿದೆ.

ಮುದಕ ಅಂದ,

“ನಾ ಅಂತೂ ಹೊರಟಿ. ಇನ್ನ ತರುಗಿ ಬರೊಂದಾಗ ಇಲ್ಲ !”

“ಅಂದರ?”

“ನಾಳೇ ಅನ್ನೊದರೊಳಗ ನಾ ಸಾಯಾವ !”

ಅದೇನು ನಗಚ್ಚಾಟಿಗಿ ಮಾತಿದ್ದಿಲ್ಲ. ಮುದಕ ಗಂಭೀರವಾಗಿ ಯೇಳಿತ್ತದ್ದ. ನಾನು ಚೂಣಿ ಮಾಡಿದೆ, ಆಗ ಅವ ತನಗ ಬಿಂದು ಕನಸ ಹೇಳಿದೂ.

ನಾ ಅಂದೆ. “ಕಾರಭಾರಿ, ನೀವೇನು ಹುಟ್ಟುರೇನು? ಕನಸ ಯಂದಾರ ನಿಜ ವಾಗತಾವೇನು?”

“ಅಯ್ಯಾ ಮಂಗನ, ಆಗತಾವ. ನನ್ನವು ಅನಕೂ ಆಗ್ಗಾವುವು.”

“ಎನಾರ ಹೇಳಿತಿರಿ ಆತು. ಮಂಡಗರ್ರ್ಯಾಂಗ ಏನೋ ತಲ್ಲಾಗ ಹಾಕೊಂಡಿರಿ. ನಿಷ್ಪಂಥ ತಿಳುವಳಿಕೆ ಇದ್ದವರ ಹೀಂಗ ಮಾಡಿದರ ಹ್ಯಾಂಗ?”

ಮುದಕ ಕಡೆ ಮಾತ ನಡೆಸಿದ್ದ. ನಾನು ಅವನ ಮಾತಿನತ್ತು ಗಮನ ಕೊಡಲಿಲ್ಲ. ಹೋಗೊ ಮುಂದ ಹೇಳಿದ,

“ನಂದೇನ ಅದ ಅದನ್ನೆಲ್ಲ ಅಂಜೀಗೆ ಕೊಡತೇನಿ. ಆಕಿನ್ನ ಶೇಕೂನ ಕಡೆ ಒಟ್ಟಿಸತೇನಿ. ಅವ ಆಕಿನ್ನ ನೋಡಿಕೊತಾನ, ವಂದುವಿ ಮಾಡತಾನ, ನಿಷ್ಪಂದೂ ಸ್ವಲ್ಪ ಲಕ್ಷ್ಯ ಇರಲಿ.....” ಹೀಂಗಂದವನ ಎದ್ದು ಹೋಗೇಬಿಟ್ಟು.

ದಿನವಿಡೀ ಕಾರಭಾರಿ ಉರಿತುಂಬ ಅಡ್ಡಾಡಿ ತನ್ನ ಕನಸನ್ನ ಹೇಳಿದ. ಇಂಥಾ ಹುಟ್ಟುತನ ನಂಬಾವರ್ಯಾರು? ಕೆಲವರು ಚ್ಯಾಟ್ ಮಾಡಿದರು. ಕೆಲವರು ನಕ್ಕರು. ಯಾರೂ ಅವನ ಮಾತಿನತ್ತು ಗಮನಕೊಡಲಿಲ್ಲ. ಶೇಕೂ ನೋಡಿದರ ಮಬ್ಬ, ಆದರ ಅವನೂ ಅಂದ,

“ನಾನಾ, ಸಾಯಂಕೈ ನಿನಗೇನಾಗೈತಿ ಧಾಡಿ? ಇನ್ನೂ ಏದು ವರಸಾರ ಬೇಕು. ಹೋಗ ಘಣಿಗೆ.”

ಯಾರು ನಗಲಿ, ಚ್ಯಾಟ್ ಮಾಡಲೆ, ಏನ ಅನ್ನಲೀ, ಕಾರಭಾರಿ ಇಡೀ ದಿನ, ತನಗೆ ಬೇಕಾಗವರಿಗೆಲ್ಲ ಭೆಟ್ಟಿಯಾಗತಿದ್ದ. ಸಂಜೀ ಆತು. ಕುರಿ ತಿರುಗಿ ಬಂದವು: ಯಾರೋ ಬಂದು, “ಕಾರಭಾರಿಗೆ ವಾಂತಿ ಮತ್ತು ಜುಲಾಬ ಆಗಲಿಕ್ಕ ಹತ್ತಾವು” ಅಂತ ಹೇಳಿದರು.

ನಾನು ಓಡತಾನೆ ಅವನ ಮನಿಗೆ ಹೋದೆ. ಮುದಕ ನುಗ್ಗಾಗಿದ್ದ. ಕಣ್ಣ ಒಳಗೆ ಹೋಗಿದ್ದವು, ಮಾರಿ ಒಣಿತ್ತು, ಮಾತ ಬರತಿದ್ದಿಲ್ಲ. ನಾ ಹೋದಾಗನ ಬಾಯಾಗನ ಅಂದ.

“ಸುಳ್ಳ ಅಲ್ಲ, ನನಗ ಕರವಾರ.”

ನಾನು ಬೆದರಿಸಿದ ಮತ್ತು ಅಂದೆ,

“ಎನಾಗುದಿಲ್ಲ, ನಾಳಿ ಬೆಳಗಾಗೋದರೊಳಗ ಆರಾಮ ಆಗತದ.”

ಮನ್ನಾಗಿನ ಉಪಾಯಗಳೆಲ್ಲ ನಡೆದವು. ಅದನ್ನ ಕುಡಿಸು, ಇದನ್ನ ನೆಕ್ಕಿಸು ಹೀಂಗ ರಾತ್ರಿ ಹನ್ನೆರಡರ ತನಕ ನಡಿತು. ಬ್ಯಾನಿ ಕಡಿಮೆಯಾಗಲಿಲ್ಲ. ಎಲ್ಲಾರು ಧೈಯಂ ಕಳಕೂಡಿಪೆ. ಅಂಜೀ, ಶೇಕು ಅಳಲಿಕ್ಕ ಹತ್ತಿದರು. ಮಂಡಕನ ಆಪ್ತರಲ್ಲ ಕಣ್ಣೀರು ಸುರಿಸಹತ್ತಿದರು. ಅದನ್ನ ಕೇಳಿ, ನೋಡಿ ಕಾರಭಾರಿ ಅಂದ,

“ಯಾಕ ಅಳತೀರಿ? ನಂದೇನು ಉಳಿದದ? ಇಂಥಾ ದೊಡ್ಡ ಪಂಥ ಸರಕಾರ, ಅವನೂ, ‘ಪಿನ್ ಪಾಪೀಲ್’ ಅಂದು ನನ್ನ ಬೆನ್ನು ಚಪ್ಪರಸಿದ, ಇನ್ನೇನು ಉಳಿದದ ನಂದಂ?”

ಸೂರ್ಯ ಹುಟ್ಟೊದಕ್ಕೆ ಎಲ್ಲ ವಯಗಿದಿತ್ತು! ಕಾರಭಾರಿ ಪ್ರಾಣಬಿಟ್ಟಿದ್ದ್ದು!

ಒಬ್ಬ ಮುದಕ ಹೋದ. ವಾಡ್ಯಾಗ ಭಣಭಣ ಅನಿಸಿತು. ನನ್ನ ಬೆನ್ನು ಕಟ್ಟವ ಇಲ್ಲದ್ದುಂಗ ಆದೆ. ಆ ಸಾಲಿ, ಆ ಗರಡಿಮನಿ ಎಲ್ಲಾನೂ ಕಂಗುಂದಿದ್ದುಂಗ ಆದವು. ಮನಿಗೆ ಹೋದರ ಎಂಟೆಂಟು ದಿನ ಸಾಲಿಗೆ ಬರತಿದ್ದಿಲ್ಲ.

೧೮

ಶೇಕೂನ ಎತ್ತರಾದ ಹೆಂಡತಿ ನನ್ನ ಕಡೆ ಎಂದೂ ಬಂದಿರಲ್ಲ. ಮಂಧಾನ್ನವಾಗಿತ್ತು. ಅದೆ ಉಟಮಾಡಿ ನಾನು ಒದತಾ ಕೂತಿದ್ದೆ. ಅಪ್ಪರಾಗ ಶೇಕೂನ ಹೆಂಡತಿ ಬಂದು ಬಾಗಿಲದಾಗ ಸಂಕೋಚವೆನಿಸಿ ನಿಂತಿದ್ದಳು, ನಾನು ಸಾವರಿಸಿ ಕೂತೆ.

ಅವಳಂದಳು,

“ವಿನ ನಡದ್ದೆತಿ, ಮಾಸ್ತುರ?”

“ವನಿಲ್ಲ, ಇದ ಉಟ ಮುಗಿಸಿ ಒದತಾ ಕೂತೇತಿ, ಕೂಡಿ.”

ನನ್ನ ಮಾತಿನಿಂದ ಕೊಂಚ ಸಂಕೋಚ ಕಡೆಯೆಯಿನಿಸಿ, ಸರಗಿನ್ನಾಗ ಕಟಕೊಂಡು ಬಂದ ಕಡಲೀಕಾಯಿ (ಶೆಂಗಾಕಾಳು) ತಳಗ ಸುರವಿ ಅಂದಳು,

“ಶೆಂಗಾ ತಂದೇನಿ. ನಿಮಗ ಕೊಡಾಕ ನಮ್ಮಕಡೆ ಮಂತ್ರೇನ್ನೆತಿ?”

“ಮಾಸ್ತುರಗ ಅದಾರ ಕೊಡಬೇಕು ಅಂತ ಎಲ್ಲೆನ್ನೆತಿ? ಕೂಡಿ.”

ನಾ ಹೇಳಿದರೂ ಶೇಕೂನ ಹೆಂಡತಿ ಕೂಡಲಿಲ್ಲ. ಆಕಿಗೆ ಏನೋ ಹೇಳಿಂದ ಅದ, ಅದಕ್ಕು ಬಂದಾಳ ಅನೊನ್ನಾದು ನಾ ತಿಳಿಕೊಂಡೆ. ಕಾರಭಾರಿ ಸಾಯೋಮುಂದ ಅಂಜೀನ್ನ ಶೇಕೂಗ ಒಟ್ಟಿಸಿದ್ದೆ. ‘ಅಂಜೀಗ ಸರಳ ಹಚ್ಚಿಕೊಡಂ’ ಅಂತ ಅವಗ ಹೇಳಿದ್ದ. ಮುದಕ ಸತ್ಯಗಿಂದ ಅಂಜೀ ಶೇಕೂನಲ್ಲಿ ಇರತಿದ್ದಳು. ಅದ ಇನ್ನೂ ಮುಂದೆ ದಾಢಿದ ಶೇಕೂ ಅಂಜೀ ಬಿನ್ನಹತ್ತಿದ್ದ. ಇದಲ್ಲ ನನ್ನ ಕಿವಿ ಮಂಟಿತ್ತು. ಆದರ ನಾ ಅದನ್ನ ನಂಬಿರಲಿಲ್ಲ. ಯಾರಾರ ಈ ಸುಳ್ಳು ಸುದ್ದಿ ಹಂಟ್ಯಾರ ಅಂತ ಅನಿಸಿತ್ತು. ಈಕಿ ಅದನ್ನ ಹೇಳಲಿಕ್ಕೆ ಬಂದಿರಬೇಕೇನು ಎಂಬ ವಿಚಾರ ಮಿಂಚಿಕೊತು. ಆದರ ಮಂದಿವಂದ ಇಂಥಾ ಮಾತ ಯಾರ ಹೇಳತಾರ?

ಶೇಕೂನ ಹೆಂಡತಿ ನಿಲ್ಲಿವಲ್ಲಳೂ, ಕೂಡಲೂವಲ್ಲಳು. ಮಾತೂ ಆಡುವಲ್ಲಳು. ನನಗ ಎತ್ತುತ್ತರ ಅನಿಸಲಿಕ್ಕೆ ಹತ್ತಿತು. ನಾನಾಗಿ ಕೇಳಬೇಕೆಂದರ, ಏನು ಕೇಳಬೇಕೆಂ ಅದ ಹೊಳೆಯಿವಲ್ಲದು. ಕಡಿಗೆ ಏನಾರ ಮಾತಾಡಬೇಕೆಂತ ನಾನ ಅಂದೆ,

“ಏನಂತಾವ ಹೊಲವಣಿ?”

ಆಗ ಶೇಕೂನ ಹೆಂಡತಿ ಹೊತ್ತಲದಾಗ ತಂದಿಗಂಡಿ ಮ್ಯಾಲೆ ಕೂತು ಗಲ್ಲಿಕ್ಕ ಹೃಹಚ್ಚಿ ಅಂದಳು,

“ನನ್ನ ಗಂಡಗ ಏನಂಮಾಡಬೇಕ, ಮಾಸ್ತುರ?”

“ಯಾಂ, ಏನು ಆಗ್ಯಾದ?” ನಾ ಅಂದೆ.

ನನಗ ಹಂಟ್ಯಾದ ಸುದ್ದಿ ಗೂಡಿತ್ತು. ಆದರ ನಾನ ಹ್ಯಾಂಗ ಅದನ್ನ ಕೇಳಲಿ?

ಕು ಮಾತು ಜನರಿಗೆ ಗೊತ್ತಿಲ್ಲ ಅನ್ನೋ ಸಮಾಧಾನವಾದರೂ ಅವಳಿಗಿರಲಿ. ನೆಲದ ಕಡೆ ಫೋಡಕೊತೆ ಆಗಿ ಅಂದಳು,

“ನಾಕ ಮಂದಾಗ್ಯಗ್ ಮಾನಾ ಹೇಳಬೇಕು, ಅಪಮಾನ ಮಂಸಿನಾಗ್ಯಗ್ ಇಟಗೊ ಬೇಕು. ಆದರ ಕುಗ ನನ್ನ ಗಂಡ ಆತ್ಮಿ ವಿಳಾಯನ. ೪೧೦ ನಡಕೊಳ್ಳುದು ನಟ್ಟಿಗೇನು?”

“ಎನು, ಜಗತ್ ಆತ ಏನು?”

“ಜಗತ್ ಆಗದ ಮತ್ತೇನಾದಿತು? ಇನ್ನೊಂದು ಮಂದುವಿ ಆಗತಾನಂತ !”

ನಾನು ಅಚ್ಚರಿಗೊಂಡಂತೆ ತೋರಿ ಅಂದೆ,

“ಯಾಕ, ಶೇಕು ಮಂತ್ರ ಇನ್ನೊಂದು ಮಂದುವಿನ? ಅದ್ವಾಕ ಒಮ್ಮೆಲೆ ಮಾಡತಾನ?”

“ಒಮ್ಮೆಲೆ ಯಾಕ? ಕಾರಭಾರಿ ಸತ್ರ. ಒಳಿ ಚಲೋ ಮನವ್ಯಾ. ಆದರ ಪುರಾಣಾ ಬಿಡೋ ಮುಂದ ನನ್ನ ಮನ್ಯಾಗ ಬೆಂಕೆ ಇಟ್ಟಿ ಹೋದ.”

ಶೇಕುನ ಹಂಡಿಗೆ ಗಂಟಲ ತಂಬಿಬಂದ್ದಾಗ್ ಆಗಿ, ಆಗಿ ಕಣ್ಣಾಗ ನೀರಂನಿಂತವು. ಕಣ್ಣೇರು ಸೆರಿಗಿಲೆ ಒರಿಸಿ, ಉಗುಳು ನುಂಗಿ ಕೆಳದನ್ಯಾಗ ಅಂದಳು,

“ಹಗಲೆಲ್ಲ ಆ ಮಂಡಂಗಿ ಹಿಂದಿಂದ ಇತಾನ. ಆ ಮಂಡಂಗಿಯಾರ ಏನು? ಪರಿಸ್ಥಿನ್ಯಾಗ ಬಂದ ದೂಡಿಗರ ಮುಂದ ಮುರಕಾ ದೊಡ್ಡೆಂತ ಇದ್ದಾಗಿ, ಇವನ ಮುಂದ ಮಾಡತಿರತಾಳಿ. ಇದನ್ನ ನೋಡಿ ನಾ ಹ್ಯಾಗಿ ಸುವರ್ಣಸಿರಲಿ? ಆಗಿಗೆ ಬುದ್ಧಿ ಇಲ್ಲ! ಬುದ್ಧಿ ಯಾಕ ಇಲ್ಲ? ದೊಡ್ಡಾಕಿ ಆಗ್ಯಾಳ, ಪರಿಸ್ಥಿನ್ಯಾಗ ಬಂದಾಳ. ಆಗಿಗೆ ಒಂದು ನಾಟಿಗೆ ಇಲ್ಲ! ಇವ ಯಾಕ ಆಗಿ ಬೆನ್ನಹತ್ತಬೇಕು? ಜನದ್ದ ಇಲ್ಲದಿದ್ದರ ಮಂಸಿಂದಾರ ನಾಟಿಗೆ ಬೇಕೋಬ್ಬಾಡೋ? ನಿಮ್ಮಂಥಾವರು ಏನಂದಾರಂ? ಜೋವಾನ ಮಾಡಲಿಕ್ಕೆ ಅಂತ ಒಪ್ಪಿಸಿದ ಹಂಡಿಗಿ. ಚಲೋ ಹಂಡಂಗನ್ನ ನೋಡಿ ಮಂದುವಿದೂಡಿ, ನಾಲ್ಕುಮಂದಿ ಕಡಿಂದ ಹೂಂ ಅನಿಸಿಕೊಬೇಕು. ಅದನ್ನ ಬಿಟ್ಟು ತಾನ ಆಗಿ ಬೆನ್ನಹತ್ತಾನ. ಇದೇನು ಚಲೋ ಏನರಿ?”

ನಾನು ಅಚ್ಚರಿಗೊಂಡಾಗ್ ತೋರಿಸಿ, ಸ್ವಲ್ಪ ಸಿಟ್ಟಿಗೆ ಬಂದ್ದಾಗ ಪಾಡಿ ಅಂದೆ,

“ನೀವ ಹೇಳಿತಿರಿ ಅಂತ ನಂಬತೇನಿ. ಇಲ್ಲದರ ಶೇಕು ಅಂದರ ಬಂದ ಒಳಿಯಲ್ಲಿ ಸಹ ತಂಳಿಯವ ಅಲ್ಲ. ಅವ ಹೀಗ ಮಾಡೋದು ಅಸಾಧ್ಯ. ಆದರ ಯಾವಾಗ ನೀವ ಬಂದ ಹೇಳಿತಿರಿ, ಅಂದಮ್ಯಾಲೆ ನಂಬಬೇಕು ಉಪಾಯ ಇಲ್ಲ.”

“ನಾ ಯಾಕ ಸುಳ್ಳ, ಹೇಳಲಿರಿ? ಇದರಾಗ ಅವನ ಒಬ್ಬಂದ ಹೆಸರ ಕೆಡತ್ತೆತ್ತಿ ಏನು? ನನ್ನ ಹೆಸರು ಬದನಾಮ ಆಕ್ಕೆತ್ತಿ. ಕಂತಿಗಿತನಕ ಬರೋ ಮಂಟ, ಇಂಥ ಮಾತು ಮಂದಿ ಮುಂದ ಯಾರ ಹೇಳತಾರ?”

“ಇಂ, ಇದು ತೀರ ಹುಟ್ಟತನ. ವಯಸ್ಸೇನು ಈ ಮೂತ್ತೇನು? ಇಷ್ಟ ದಿನ ಗಳಿಸಿದ ಹೆಸರು ಮಾತ್ರ ಕಳಕೋತಾನ!”

ಇದರಿಂದ ಶೇಕೂನ ಅಪಮಾನ ಅತ ಅಂತ ಅನಿಸಿ ಆಕಿ ಸಾವರಿಸಿಕೊಂಡು ಅಂದಳು, “ಅವ ಏನು ಆ ಹುಡುಗಿಸ್ತು ವಂಳಂಗಸಾಕ ಹೊಂಟಿಲ್ಲ. ಆಕಿ ಸಂಗತಿಲೆ ವಂದುವಿ ಮಾಡತೇನು ಅಂತಾನ!”

“ಅದರ ಇದೇನು ಯೋಗ್ಯವಲ್ಲ! ಈಗ ಅವಗ ವಂದುವಿ ಗರಜಾರ ಏನದ?”

“ನನ್ನ ಹೊಟ್ಟಿಲೆ ವಂಕ್ಕುಲ್ಲಿ. ಮಹ್ಕುಳುಬೇಕು ಅಂತ ವಂದುವಿ ಮಾಡಾವ!”

ಇದನ್ನು ಕೇಳಿ ನಾನು ಸುಮ್ಮುನಾದೆ. ನನ್ನ ವಂಬಿ ನೋಡಿ ಆ ಜಾಣ ಹೇಣಂಗಳು ನಾ ಏನು ಅನಬೇಕು ಅಂತ ಮಾಡಿದ್ದೆ ಅದನ್ನು ತಿಳಕೊಂಡು ಅಂದಳು,

“ವಂಕ್ಕುಳ್ಳಿಲ್ಲ ನಿಜ, ಆದರ ಇವಂದೇನು ಆಸ್ತಿ ಹಾಳಾಗಿ ಹೊಂಟದ? ವಂತ್ರ ಮ್ಯಾಲೆ, ನಮ್ಮ ಪ್ರಣ್ಯ ಇದ್ದರ ದೇವರು ವಂಕ್ಕುಳನ್ನು ಕೊಟ್ಟಾನು, ಅಲ್ಲರಿ?”

“ಹಾಂಗ ಇದ್ದರ ಒಟ್ಟು ಚಲೊ ಹುಡುಗಿ ನೋಡಿ ವಂದುವಿಮಾಡು.....”

“ಅದ್ವಾಕ ಬೇಕಿರಿ? ಈಗ ಇಷ್ಟಿರ ಹೊಟ್ಟಿನ ತುಂಬಬೇಕಾರ ಸಾಕಾಗ್ಯದ! ನೀವ ನೋಡತಿರಲ್ಲ. ಮತ್ತೆ ಮಾಡಿಕೊಂಡ ಹಂಡುಗಿ ಆದರ ಬಸರ ಆಗತಾಳಂತ ಏನು ಖಾತ್ರಿ? ದೇವರ ವಂನಿಸಿನ್ನಾಗ ಇದ್ದರ ಬಂಜೀನೂ ಬಸರಾದಾಳು!”

ಆಕಿ ಅಂದದ್ದು ಕೇಳತಿದ್ದೆ. ನಡುವ ಏನಾರ ಮಾತಾಡತಿದ್ದೆ. ದೊಡ್ಡ ಕುಂಕುಮ ಹಚಿಕೊಂಡ ಈ ಹೇಣಂಗಳ ಮಾತಂ ಒರಟಿದ್ದವು. ಮಾತ ಆಡೇಂದುತ್ತಿದ್ದ ಳು. ಗಂಡನ ಸಂಗತಿಲೆ ಹೊಲದಾಗ ದುಡಿಯುವಾಕೆ, ಎತ್ತಿನ ಜೋಡಿ ರಂಟೆ ಜಗ್ಗೊಗ್ಗು ಆಕಿ, ಗಂಡನ ನಡತ ನೋಡಿ ವೇಚಿನ್ನಾಗ ಸಿಕ್ಕಿದ್ದಳು. ಅಂಜೆ ಕೂದಲಾ ಹಿಡಿದು, ಆಕಿನ್ನ ವಂಬಿಟ್ಟು ಹೊರಗಹಾಕೊಂಡ ಈಗಿಗೇನು ಕರಿಣಿವಿದ್ದಿಲ್ಲ. ಆದರ ಹಾಂಗ ಮಾಡದ ಒಬ್ಬ ಮಾಸ್ತುರನ ವಂಂದ ನಿರಾಶಳಾಗಿ ಕೂತಿದ್ದಳು. ಕಣ್ಣೇರು ಸುರಿಸತಾ ಇದ್ದಳು. ಮಂಗಂ ತಂಟಿ ನಡಗತಾ ಇದ್ದವು. ನನ್ನ ಮನಸಿನಲ್ಲಿರುವ ವಿಚಾರಗಳು, ಆಕಿ ವಂನಿಸಿ ನಲ್ಲಿಯೂ ಬಂದಿರಬೇಕು. ಅಂಜೆದಾರ ಏನು ತಪ್ಪು? ಇದೀಗ ವಯಸ್ಸಿನ್ನಾಗ ಬಂದಿದ್ದಳು. ಚಲೋದು ಕೆಟ್ಟಿದ್ದು ಯಾವುದೆಂಬ ವಿಚಾರ ಮಾಡಿವ ವಯಸ್ಸು ಅವಳ ದಿರಲಿಲ್ಲ. ಶೇಕೂ ಆಕಿಕೆಡೆ ಆಕಷಿತ ಆಗೋದು ಸಹಜ. ಆದರ ಈ ಪ್ರಸಂಗವೂ ನಾಜನಕಾಗಿತ್ತು. ಇಲ್ಲಿ ಮುಂಗೈ ಜೋರಿಗೆ ಅವಕಾಶವಿರಲಿಲ್ಲ. ಈ ಜಾಣ ಹೇಣಂಗಳು ಇದನ್ನೆಲ್ಲ ಅರಿತಿರಬೇಕು. ಇಲ್ಲದಿದ್ದ ರ ನನ್ನಂಥ ಸಂಬಂಧ ಇಲ್ಲದವನ ವಯಂದ ಬಂದು ಈ ಪುರಾಣ ಹೇಳತಿದ್ದಿಲ್ಲ.

“ಶೇಕು ಮಾಡೋದು ಯೋಗ್ಯವಲ್ಲ” ಎಂದು ನಾನು ಪದೇಪದೇ ಅನ್ನತಿದ್ದೆ. ಕೂನೆಗೆ ಶೇಕೂನ ಹೆಂಡತಿ ಆಂದಳು,

“ಮಾಸ್ತರ, ನೀನು ಈ ಉರ ಹಿರಿಯ ಅಂತ ನಿನ್ನ ಮುಂದ ಹೇಳಿದೆ. ಪಂತ ಸರಕಾರತನಕ್ಕೂ ನಿನ್ನ ಹೆಸರ್ಪೈತಿ. ನೀ ನನ್ನ ಗಂಡಗ ಸ್ವಲ್ಪ ಬೆದರಸು. ಏನಾರ ಕೆಲಸ ಅದರ ನಿನ್ನಿಂದ ಆಗಬೇಕು !”

“ಹೌದವ್ವ, ಇದೆಲ್ಲ ವಂನೆಮಾತಂ. ನಾ ಹೇಳಿದರ ಅವ ‘ನೀ ಯಾರ ಕೇಳಿವ?’ ಅಂದರ ನಂದೆನು ಉಳಿತ್ತಂ?”

ಕೃಷ್ಣಕೋತ ಶೇಕೂನ ಹೆಂಡತಿ ಅಂದಳು,

“ನಿನಗ ಹಿಂಗನ್ನೊಳ್ಳ ಕುವತ್ತ ಅವಂದು ! ಹೋದಾನ ಬೇಡ ಹಾಕೊಂಡು. ಅಪ್ಪ ತಿಳಿತರ ಅವಗ.....”

ಇಪ್ಪುರಾಗ ಸಾಲಿ ಫಂಟಿ ಆತಂ. ಆಯಬೂ, ಸತಾ ಬಂದರು. ಶೇಕೂನ ಹೆಂಡತಿ ಎದ್ದು ಅಂದಳು,

“ಬರತೇನಿ.”

ಆ ಹೋದಳು. ಕಡಲೆಕಾಯಿ ಅಲ್ಲಿ ಇದ್ದವು. ಅವನ್ನ ನೋಡಿ ಆಯಬೂ ಅಂದ,

“ಮಾಸ್ತರ, ನಾನೀ ಶೇಂಗಾ ತಂದಿದ್ದ ಖೀನು ?”

“ಹೌದು, ಯಾಕೋ ?”

“ಹಾಗೆನಿಲ್ಲ. ಎಂದೂ ಏನೂ ಹೊಡದಾಕಿ ಇವತ್ತ ತಂದಿದ್ದಳು. ಅದಕ್ಕ ಕೇಳಿದೆ.”

ಆಯಬೂ ಅಂದದ್ದರ ಮ್ಯಾಲಿಂದ ಏನು ತಿಳಕೊಳ್ಳೋದು ನಾನು ತಿಳಕೊಂಡೆ. ಅವ ಶೇಂಗಾ ತುಂಬಿ ಇಟ್ಟಿ. ಭಾಗಲ ಮುಂದ ಮಾಡಿ ನಾನು ಸಾಲಿಗೆ ಹೋದೆ. ಇದರೂಳಗಿಂದೇನೂ ಆಯಬೂಗ ಗೊತ್ತಿರಲಿಕ್ಕಿಲ್ಲ ಅಂತ ನಾನು ಭಾವಿಸಿದ್ದೆ. ಅವ ಸಹಜ ಏನೋ ಅಂದಿದ್ದು. ಅದರ ಅವಾಧ್ಯ ನಾ ಮಾಡಿಕೊಂಡಿರಬಹುದು.

ಮುಂದ ಹಾದ್ಯಾಗ ನಾಕಾರ ಸಾರೆ ಶೇಕು ಭೇಟ್ಟಿ ಅದ. ಸಾಮಾನ್ಯವಾಗಿ ನನಗೆ ಭೇಟ್ಟಿ ಅದಾಗ ಅವ ನನ್ನ ನೋಡಿ ನಗತಿದ್ದ. ಆದರ ಈಗ ನಗಲಿಲ್ಲ. ‘ಏನ ಗಡಿಬಿಡಿ ಮಾಸ್ತರ’ ಅಂತೂ ಅನಲಿಲ್ಲ. ದೂರಿಂದ ನಾ ಕಂಡರ ಮುಖ ಕೆಳಗೆ ಮಾಡಿ ಹೋಗಾವ. ಹಿಂಗ ದೂರದೂರ ಇದ್ದ ಅಂತ ನಾನೂ ಅವಗ ಅಂಜೀ ಏವಯಂದಲ್ಲಿ ಏನೂ ಕೇಳುವ ಧೈಯ ಮಾಡಲಿಲ್ಲ. ಈಗ ಅವರ ಸಂಬಂಧ ಬೆಳದದ ಅಂತ ಕೇಳಹತ್ತಿದೆ. ಇಬ್ಬರೂ ಕೂಡಿ ಕುರಿಹಿಂದ ಕಾಯಲಿಕ್ಕೆ ಹೋಗತಾರ, ಹಾದ್ಯಾಗ ಶೇಕು ಅಂಜೀ ವ್ಯುಗೆ ವ್ಯು ತಿಕೊಳ್ಳತ ಹೋಗತಾರಂತ ಜನ ಹೇಳಿದರು. ಇವತ್ತ ಮಾವಲಿಯಿ ಗಂಡ್ಡದಾಗ ಅಣಿ ಮಾಡಿದರು. ದೇವಿ ಕುಬಸ ಮುಟ್ಟಿ ತಾ ಶೇಕೂನ್ನ ಎಂದೂ ಬಿಡುದಿಲ್ಲ ಅಂತ ಅಂಜೀ ನಿಶ್ಚಯ ಮಾಡಿದಳು. ನಾಡದ ಶೇಕು ಕುರಿ ಮಾರಿ, ಅಂಜೀಗ ಬೆಳ್ಗ ಹೊಡ ಮಾಡಿಸಿದ—ಹೀಂಗ ಒಂದಲ್ಲಿ ಬಹಳ ಮಾತು ತಿಳಿಯಹತ್ತಿದವು.

ಶೇಕೂನ ಈ ಪ್ರೇಮಪ್ರಕರಣ ತರುಣ ಹಂಡಂಗರ ನಗಬ್ಯಾಟಿಗಿ ವಿಷಯವಾಗಿತ್ತು. ಹಿರಿಯರ ಪಂನಸಿಗೆ ಬರತಿದ್ದಿಲ್ಲ.

ಒಂದು ದಿನ ಶೇಕು ಪಂತ್ರು ಅವನ ಹೇಡತಿ ನಡಂವ ತೀವ್ರ ಬಡದಾಟ ಆತ್. ನಡರಾತ್ರಿ ತಮ್ಮತಮ್ಮೊಳಗ ಪಂನಾಗ ಬಿಡಿದಾಡಿದರು. ಮರುದಿನ ಹೆಂಡತಿ ಉರಾಗ ಬ್ಯಾರೆ ಮನಿ ಮಾಡಿದಳು. ಧೂಳಾ ಕುರುಬನ ದನದ ಮನಿ ಖಾಲಿ ಇತ್ತು. ಅಲ್ಲಿ ಮೂರ ಕಲ್ಲಿಟ್ಟು ಒಲೆ ಹಾಡಿದಳು. ತನ್ನ ಹೊಲದ ಕಡೆ ಲಕ್ಷ್ಮಿ ಕೊಡದ, ಕೂಲಿ ಕುಂಬಳ ಮಾಡಿಕೊತ್ತ ಇದ್ದಳು.

ಅಂಜೀ ಶೇಕು ಕೂಡಿ ಇರಹತ್ತಿದರು. ಶೇಕು ಮಂದುವಿ ವ್ಯವಸ್ಥೆ ನಡಿಸಿದ್ದ, ಕಾಳು ಕೂಡಿಸಿದ, ಕುರಿ ಮಾರಿ ರೋವಿ ರೂಪಾಯಿ ಕೂಡಿಸಿಟ್ಟು.

ಶೇಕೂನ ಹೊಲ ಉರಿನಿಂದ ದೂರ ಇತ್ತು. ಅವನ ಹೊಲದಾಚೀದ್ದ ತೋಟ, ಯೆಡಕಿ ಉರಿನವರದಿತ್ತು. ಆ ತೋಟದಲ್ಲಿ ಕುರಿ ಕೂಡಿಸಿದ್ದರು. ವರದನೆ ಉರ ಕುರುಬರು ಬಂದಿದ್ದರು. ಇಡೀ ರಾತ್ರಿ ಕುರಿ ಕಾಯಾವರು ಹಾಡಿಕೋತ ಕಾಸಿಕೋತ ಕೂಡಿದ್ದರು. ಅವರ ಹೊಡಿನ ದನಿ ಅಂಜೀಗೆ ಶೇಕೂನ ಹೊಲದಾಗ ಕೇಳಿಸತ್ತಿತ್ತು.

ಒಂದು ದಿನ ಮಧ್ಯಾನ್ತ ಆ ಕುರಿ ಕಾಯಾವರ ಹೈಕಿ ಒಬ್ಬ ತರುಣ, ಬಿರುದಮಾಲಿನ ಬದಂವಿನ ಮ್ಯಾಲಿದ್ದ ಜಾಲಿಗಡ ಹತ್ತಿ ಕೋಲಲ್ಲೆ ಎಲಿ ಬಡಮು ಕೆಳಗೆ ಕೆಡವತ್ತಿದ್ದು. ಅವನ ಕುರಿ ಆ ಯಲಿ ಸುತ್ತ ಮುಕ್ಕಿರಿದ್ದವು. ಮಂಜುಬಿಟ್ಟು ಯಲಿ ಅಷ್ಟ ತಿನತಿದ್ದವು. ಬಿದ್ದ ಜಾಲೀಕಾಯಿನೂ ತಿನತಿದ್ದವು.

ಅಂಜೀ ಜೋರಲೆ ಮುಂದೆ ಒಂದು ಗಿಡಹತ್ತಿದವನಕಡೆ ನೋಡಿ ಅಂದಳು, “ಯಾರ ಅವ, ಜಾಲಿಗಡ ಬಡಿಯಾವ?”

ಕುರಿಕಾಯಾವ ತಳಗ ನೋಡಿ ಅಂದ,

“ನೀ ಯಾಕ ಕೇಳತಿ? ನಿಂದೇನು ಹರಕತ್ತುದ?”

ಯಾಕ ಅಂತ ಅವ ಅಂದಿದ್ದ ಕೇಳಿ ಅಂಜೀ ಮೈ ನವರೆದ್ದಿತ್ತು. ಅಷ್ಟರಾಗ ಮ್ಯಾಲಿಂದ ಜಾಲಿಹಾವು ಪಟಪಟ ಬೀಳಹತ್ತಿದವು. ಕುರಿಕಾಯಾವನು ಲಗುಲಗು ಇಳಬಂದ. ಕಷ್ಟಿದ್ದ, ನೀಟಮಂಗಾಗಿನ ಆ ತರುಣ ಒಳಿ ಸದಗರದಿಂದ ಬಂದು ಅಂಜೀ ಮುಂದ ನಿಂತೆ, ಅವನ ಕಡೆ ಕಣ್ಣತ್ತಿ ನೋಡೊ ಧೈಯಂ ಆಕಿಗೆ ಆಗಲಿಲ್ಲ. ಆಕಿ ಎದಿ ಡವಡವ ಅನತಿತ್ತು. ಸುತ್ತುಲ ಯಾರೂ ಇದ್ದಿಲ್ಲ. ಜಾಲಿನೇರಳಾಗ ಕುರಿ ಯಲಿ ಮೇಯತಿದ್ದವು. ಮಂಗಳನಗುತ್ತೆ ಅವ ಅಂಜೀ ಇದುರ ಬಂದು ನಿಂತಿದ್ದ. ಅವ ಅಂದ,

“ಹೊರಿಗನವರ ಬಂದರ ಅವರ ಜೋಡಿ ಹಂಂಭನ್ನಾಗ ಮಾತಾಡೋದೇನು? ಹಾಂಗ ಮಾತಾಡಬಾರದು. ಈ ಹೊಲ ನಿಂದೇನು?”

ತಳಗ ನೋಡಕೊತ್ತ ಅಂಜೀ ಧೈಯದಿಂದ ಅಂದಳು,

“ನಂದ್ಯತಿ ಅಂತ ಮಾತಾಡಿದೆ.”

ತರುಣ ಅಂದ,

“ಬಳಿ ಬೆಳೆದುನಿಂತ ಜಾಲಿ ನೋಡಿದೆ, ಸವರಿದೆ.” ಹೀಗಂದು ಧೈರ್ಯದಿಂದ
ಅಂಜೀ ಕೈಹಿಡಿದ. ಅಂಜೀ ಬದರಲ್ಲ, ಬಿಡ ಅನಲ್ಲ. ಸ್ವಲ್ಪ ಧಡಪಡಿಸಿದಳು,
ಅದರ ಕ್ಷೇತ್ರದಲ್ಲಿನ್ನೂದು ಆಗಲ್ಲ. ಅವನ ಕಣ್ಣನಕಡೆ ನೋಡಿಕೊತ ಅಸಹಾಯ
ಾಗಿ ಅಂದಳು,

“ಬಳಿ ಒಡಿತ ಅಲ್ಲ ! ನನ್ನ ಕ್ಷೇತ್ರದಲ್ಲ,”

“ಬಿಡಾಕ ಒಡಿದಿಲ್ಲ, ಎನ ಮಾಡತಿ?”

“ಅಂ ಹಂ.....ಬಳಿ ಜೋರ ಕಾಣತ್ಯತೆ, ಬಿಡು ಕ್ಷೇತ್ರ.”

ಕುರುಬ ನಕ್ಷೆತನ ಹಾಂಗ್ರಾ ನಿಂತ.

ನಾಲ್ಕೆಯುದು ದಿನ ಕುರಿಕೊಡಿಸಿ, ಕೊಟ್ಟಿ ಜೋಳ ತಗೊಂದಂ ಆ ಕುರಿಕಾಯಾವ
ತಮಂಗೂರಿಗೆ ಹಿಂಡ ಕಟಗೊಂದ ಹೋದ. ಹೋಗೊ ಮುಂದ ಅಂಜೀನ್ನೂ ಸಂಗತಿಲೇ
ಕರಿಕೊಂಡಂ ಹೋದ. ಅಹಿನೂ ಹೋದಳು. ಆಕಿ ಶೇಕೂಗ ಹೇಳಲೂ ಇಲ್ಲ,
ಕೇಳಲೂ ಇಲ್ಲ. ದೇವಿ ಕುಬಸದ ಆಣ ವಂರತಳಂ. ಇನ್ನೂಬ್ಬವನ ಮಾದಂವಿ
ಮಾಡಿಕೊಂಡು ಹೋದಳು.

ಹತ್ತುಹದಿನ್ನೆಡು ದಿನಾ ಬಿಟ್ಟು ಶೇಕೂನ ಹೆಂಡತಿ ಗಜ್ಜರಿ ತಗೊಂಡು ಬಂದಳು.
ಆಕಿ ಮುಖ ಅರಳತ್ತು. ಗಜ್ಜರಿ ಸುರವಿ ಅಂದಳು,

“ನಮ್ಮ ಹುಚ್ಚು ತಿರುಗಿ ಬಂತು.”

ಮಾವಲಿದೇವಿ ಜಾತೆ ಬಂತಂ. ಬನಗರವಾಡಿಯಲ್ಲಿ ಪ್ರತಿವರ್ಷ ಈ ಜಾತೆ ಜರಗುತ್ತದೆ. ಉರಿಂದ ಒಂದು ಮೈಲಿನ ಮ್ಯಾಲೆ ಒಂದು ದಿನ್ನಿ ಆದ. ಅಡವ್ಯಾಗ ಇದ್ದಾಗಂ ಒಂದು ಗುಡಿಸಲ ಆ ದಿನ್ನೆಯ ಮ್ಯಾಲೆ ಆದೆ, ಆ ಗುಡಿಸಲದಾಗ ಮಾವಲಿದೇವಿ ಕೂತಾಳ. ಸುತ್ತುವರಲ್ತಲೆಲ್ಲ ಕಲ್ಲೆ ಕಲ್ಲು, ವರದು ಮೂರು ಪೂಟಂ ಎತ್ತರದ ಕಂಟಿ. ಗಿಡ ಅಂತೂ ಇದ್ದೇ ಇಲ್ಲ. ಕುರುಬಂಗೆ ಒಲಿದ ದೇವತೆ ಇವಳಿ. ಹಾಗಾದರೆ ಈಕೆ ಇನ್ನೂ ಗುಡಿಸಲದಾಗ ಯಾಕ ಇದ್ದಾಕ? ಉರವರು ಒಂದು ಗುಡಿ ಯಾಕ ಕಟ್ಟಿಸಿಲ್ಲ? ಒಮ್ಮೆ ಇಂಥ ಒಂದು ಪ್ರಯತ್ನ ಆತ್ಮತ. ಆದರ ದೇವ ರಾತ್ರಿ ಪೂಜಾರಿ ಕನ್ನಿನಾಗೆ ಬಂದ ಹೇಳಿದಳಿಂ, “ಗುಡಿ ಕಟ್ಟಬ್ಯಾಡರಿ, ಗುಡಿಸಲದಾಗ ನಾ ಆಸಂದವಾಗ ಇದ್ದೀನಿ.”

ಈ ನಿರ್ಜನ ಖಾಗಾದಾಗ ವಾಡಿ ಜನ, ಹೋಸ ಅಂಗಿ, ಸೀರಿ, ಕಂಬಸ ತೊಟ್ಟು ಕೂಡಿದರು. ಸುತ್ತುಮಂತ್ರಲಿನ ಉರಿನ ಭಕ್ತರೂ ಬಂದಿದ್ದರು. ಒಟ್ಟು ನೂರು ನೂರಾ ಏವತ್ತು ಜನ ಕೂಡಿದ್ದರು. ಪೂಜಾರಿ ಪೂಜೆ ಮಾಡಿದ, ಜರಗಿಸಿಲ್ಲ ಗುಲಾಲ ಹಚ್ಚಿದ.

ಉರಿಗೆ ಇದುರು ನಿಂತ ಬಾಳಾ ಬಸಗರನೂ ಒಂದ. ಹಂಡರು ಮಂಕ್ಕಿಳ್ಳನ್ನ ಕಟ್ಟಿಹಂಡು ಬಂದಿದ್ದೆ. ಅದನ್ನ ಕಂಡು ಉರಿ ಜಸರಲ್ಲಿ ಗುಜುಗುಜು ನಡೆಯಿತು. ಅವಗ ದೇವಿದರ್ಶನ ಬ್ಯಾಡ, ಅವಗ ಅಲ್ಲಿ ನ್ನೆಲ್ಲಿಸಿರಿ ಅಂತ ಒಂದು ಗೂಂದಲವೆದ್ದಿತು. ಅದರ ಯಾರನೂ ಕೇಳಿದ ಅವ ಹೋಗಿ ದೇವಿ ಮುಂದ ಆಡ್ಯಾದ, ಪ್ರಸಾದದ ಗುಲಾಲ ಹಚ್ಚು ಅಂತ ಪೂಜಾರಿ ಮುಂದ ಹಣೆಮಾಡಿ ನಿಂತ. ಅಗ ಪೂಜಾರಿ ಅಂದ, “ನೀನು ದೃಪದ ಮಾತ ಏರಿದಿ. ನಾ ಏನು ನಿನಗ ಗುಲಾಲ ಹಚ್ಚುದಿಲ್ಲ.” ಇಂಥಾ ಸೂಕ್ತಿನ ಮನವ್ಯಾ ಬಾಳಾ, ಅದರ ದೇವ ಪ್ರಸಾದದ ಗುಲಾಲ ಹಚ್ಚುದಿಲ್ಲ ಅಂದಕೂಡಲೆ ತಣ್ಣಿಗ ಆದ. ಜನರ ಕಡೆ ವ್ಯಾಪಿ ಮಾಡಿ ನಿಂತ. ತಿಂಗಳಾನಗಳ್ಲಿ ಅನೇಕ ತೊಂದರೆಗಳಿಗೆ ಕಡಾಗಿದ್ದ. ಉರವರು ಯಾರೂ ಅವನೊಡನೆ ಮಾತಾದ ತಿರಲಿಲ್ಲ. ಹಿರೇಬ್ಯಾನಿ ಬಂದವರ್ಧಾಗಂ ಅವನ್ನು ಉರ ಹೋರಗ ಇಡಲಾಗಿತ್ತು. ಇದಕ್ಕೆ ಆ ಮಾತಿನ ತುದಿ ವಿಟ್ಟಿದ್ದಾಗಂ ಆತಂ. ದೇವಿ ಪ್ರಸಾದ ಸಿಗಲಿಲ್ಲ! ಜನರ ಕೊಟ್ಟ ಎಲ್ಲ ತೊಂದರೆಗೆ ಬಾಗದ ಬಾಳಾ. ಇಂದು ಈ ಉಪೇಕ್ಷೆಯಿಂದ ಮಂತ್ರಗಾದ ಧೋತರದ ನೀರಿಗಿ ಫರಾಫರಾ ಬಿಟ್ಟು, ಜನರ ಇದುರು ಧೋತರ ಹಾಸಿ ಒದರಿ ಅಂದ,

“ದೃಪದ ಮುಂದ ಸೀರಗು ಒಡ್ಡಿ ಕ್ಷಮಾ ಬೇಡತೀನಿ. ಮತ್ತು ನನ್ನ ನಿವೈಳಿಗ ಕರಕೊಳ್ಳಿ. ನನ್ನ ಗಿಡ ಕೊಡತೀನಿ, ತಗೊಳ್ಳಿ. ಬೇಕಾರ ನನ್ನ ಪೂಜಾ ತಗೊಳ್ಳಿ. ಆದರ ನನಗ ಹೀಗ ದೂರಸರಸಬ್ಯಾಡರಿ!”

ಅವನ ಗಂಭೀರ ಢ್ಣನಿ ನಡಗಹತ್ತಿತು. ಕಣ್ಣಿಗಿಂದ ಧಾರಾಕಾರವಾಗಿ ನೀರ ಪರಿಯಹತ್ತಿದವು. ಬಂದುಕ್ಕೊಣ ಎಲ್ಲರೂ ಬೆಪ್ಪುಗಿ ನಿಂತರು.

ಅವ್ಯಾಲೆ, ರಾಮನ ವಂದಕ ಕಾಕೂಬಾ ದೈವಕ್ಕು ಹೇಳಿದ, “ಮಂಗ ಹೇತರ ತೂಡಿ ಕೊಯ್ಯೋದು ಹೇನು? ಹಚ್ಚಿ ಅವಗ ಗುಲಾಲ!”

ದೈವದಾಗ ಗುಜಂಜು ಸಡೀತು. ಎಲ್ಲಾರು, ‘ಹಚ್ಚಿ ಗುಲಾಲ’ ಅಂದರು. ಪೂಜಾರಿ ದೈವದ ವಂದ ಸೇರಗು ಒಡ್ಡಿ ನಿಂತ ಬಾಳಾನ ಹಣೆಗೆ ಗುಲಾಲ ಹಚ್ಚಿ ಅಂದ, “ಉಧ, ಉಧ, ಉಧ.....”

ಜನರೂ ಉಧ, ಉಧ, ಉಧ ಅಂದರು. ಗುಲಾಲ ತೂರಿದರು, ಮಂಷ್ಟಿ ಮಂಷ್ಟಿಲೆ ತೂರಿದರು. ಗಜ್ಜರಿ ಗೇಣಣ ತೂರಿದರು. ಪ್ರಸಾದ ತಗೊಳಿಕ್ಕೆ ಎಲ್ಲರೂ ಬಗ್ಗಿದರು. ಒಂದ ಗೇಂಡಲ, ಚೀರಾಟ!

ಮೊಲೆಯ ಡಫ ಬಾರಿಸಿದ, ಧೋಲ ಹೊಡಿದ, ಕಾಳ ಉದಿ ಅಯಿತು. ಪ್ರತಿ ವರ್ಷದಂತೆ ಧೂಳಾ ಕುರುಬನ ಮೃಯಾಗ ಒಂತು. ಡಾಂ ಹೂಂ ಆನ್ನಲಿಕ್ಕೆ ಹತ್ತಿದ. ಮೃ ನಡಗಾರ ಹತ್ತಿತ್ತು. ಕ್ಯೆ ಬೀಂಸಾಕ ಹತ್ತಿದ. ಹೊಲೆಯ ಲಗುಲಗು ಧೋಲ ಬಾರಿಸಲಿಕ್ಕೆ ಹತ್ತಿದ. ಅದರ ವೇಗದ ತಾಲದಾಗ ಧೂಳಾ ಕುಣೆಯಲಿಕ್ಕೆ ಹತ್ತಿದ. ಮೃಮ್ಮಾಲಿನ ಕಂಬಳ ಬಿಗೆದ, ತಲಿಮ್ಮಾಲಿನ ಪಟಕ ತೂರಿದ. ಬಿರಿಮೃ ಧೂಳಾ ನಿಂತಲ್ಲಿ ಧೂ ತಗೀಯಲಿಕ್ಕೆ ಹತ್ತಿದ. ಪೂಜಾರಿ ಆವನ ವಣೇಶುಂಬ ಗುಲಾಲ ಹಚ್ಚಿದ. ಕರೆ ಹಣೆಮ್ಮಾಲೆ ತುಂಬಾ ಕೆಂಫಸ್ಸು ಗುಲಾಲ. ಅದು ವಾಂಗ ವಂಂಗಿನ ಮ್ಮಾಲೆ ಇಳೀತು; ಧೂಳಾ ಕುಣೆಯಾಕ ಹತ್ತಿದ.

“ಆವ್ಯಾ ಬಂದಳು. ಆಮ್ಮೆ ಬಂದಳು!” ಅಂತ ಕುರುಬರು ಆವನ್ನ ಸುತ್ತ ಗಟ್ಟಿದರು.

ಆಗ ಶೇಕು ಕೇಳಿದ,

“ತಾಯೀ, ಇನ್ನೂ ಮುಳೀನ ಆಗಿಲ್ಲಲ್? ನಮ್ಮದೇನಾರ ತಪ್ಪ ಆಗ್ಯೇನು?”

ತಾಯಿ ಢ್ಣನಿ ಜೋರಲೆ ಅಂದಳು,

“ಹೌದು, ಪಾಪ ಬಿಂಳ ನಡೆದಾವ. ಮೋಸಮಾಡೋದು ಹೆಚ್ಚುಗೇತಿ!

ಅದಕ್ಕು ಮುಳಿ ಹೋತಂ !”

“ಅದಲ್ಲ ಏರೆ. ಅದರ ನಾಮ್ಮುಂಗ ಬದಕಬೇಕೆಂ? ನಮ್ಮ ಕುರಿ ಗತಿ ಏನಂ? ಏನು ತಿನಬೇಕು?”

ಕಣ್ಣಿವಂಚಿ ತಾಯಿ ಅಂದಳು.

“ನನ್ನ ಜಾತಿ ನೆಟ್ಟಿಗ ಮಾಡಿ — ನನಗ ಸ್ವಪ್ರದ್ಯ ಸೀಡರಿ — ಎಲ್ಲರೂ ನೆಟ್ಟಿಗ ಆಕ್ರೂತಿ.....”

“ಮಂಳಿ ಬರತದ?”

“ಹೊಂ, ಬರತದ!”

“ತಾಯಿ, ಯಾವಾಗ ಬರತೈತಿ? ಏಂರೆಗ ಹೋತು, ಜಗತ್ತಿಗೆಲ್ಲ ಮಂಳಿ ಆತು, ನವರ್ಣ ವಾಡ್ಯಾಗ ಇಲ್ಲ, ಒಂದೂ ಮೋಡ ಕಾಣವಲ್ಲದು!”

“ನಿಮಗ ಪಾತಾ ಕಲಿಸಿದೆ. ಮುಂದಿನ ನಕ್ಷತ್ರ ಭಿಳತ್ತೈತಿ.”

ಶೇಕು ಕಪಾಳ ಕಪಾಳಕ್ಕು ಹೊಡಕೊಂಡು ಅಂದ.

“ತಾಯಿ, ತಪ್ಪಾತು, ಕ್ಷಮಾ ಮಾಡು. ನಿನಗ ಸ್ನೇಹದ್ಯ ನೀಡತೇವಿ, ಜಾತಿ ಅಭಾಷ ಮಾಡತೇವಿ, ಕಾಯಿ ಕೊಡತೇವಿ, ಎಲ್ಲ ಬರಾಬರಿ ಸಾಗಸತೇವಿ.”

ಹೀಗಂದು ಧೂಳಾನ ಪಾದಾ ವಂಟಿದ.

ಧೂಳಾನ ಹೈಯಾಗಿ ಬುದ್ದದ್ವು ಹೋತು. ಅವ ಸುಮೃನಾದ.

ಜನ ಜಾತಿ ಮಾಡಿದರು. ದೇವಿ ಮುಂದ ಕುರಿಕದಿದರು. ಅಯಬೂ ಕುರಿಗೆ ಚೂರಿಹಾಕಿದ. ಶೇಕು ರಕ್ತ ದೇವಿಗೆ ಹಚ್ಚಿ, ಮುಂದ ಪ್ರಸಾದ ಇಟ್ಟಿ. ಅಮ್ಮಾಲೆ ಸ್ವಲ್ಪ ಗದ್ದಲ ಗದಿಬಿಡಿ ನಡೀತು. ಜನ ಕೂಡಿದರು. ಹುಡುಗರು ಗದ್ದಲ ಮಾಡಿ. ನೋಡಾಕ ಮುಂದಮುಂದ ಬಂದರು. ಆಗ ಅಯಬೂ ಅವರೆಲ್ಲರನ್ನ ಬಿಡರಿಸಿ ಅಂದ.

“ಹೋಗರಿ ಎಲ್ಲಾರೂ ಮನಿಗೆ. ರೋಟಿ ತಗೊಂಡು ಎಲ್ಲಾರೂ ಉಂಟಕ್ಕು ಬರಿ. ಇಲ್ಲಿ ಮನಾಲಿ ಮಾಂಸ ನೀಡತೇವಿ,” ಬನಗರವಾಡಿ ಕುರಿ ಕೊಟ್ಟಿತು, ಅದರ ಜೋಳ ಎಲ್ಲಿಂದ ಕೊಟ್ಟಿತು? ಜನ ಚದುರಿದರು. ಕೆಲವರು ಅಲ್ಲಿ ಉಳಿದರು. ಅವರು ಒಲಹೂಡಿ ಬೆಂಥಾಕಿದರು. ಒಲಿಮ್ಮಾಲೆ ಹಂಡೆ ಇಟ್ಟರು. ಎರಡು ಮೂರು ಕುರಿಮಾಂಸ ಕುದಿಲಿಕ್ಕೆ ಇಟ್ಟರು. ಅದರ ಫುಮಫುಮ ವಾಸನೆ ಸುತ್ತುಲೀಲ್ಲ ಹಬ್ಬಿತು.

ಬೆಳದಿಗಳು ಬಿತ್ತು. ಮಷಾಲು ಹಚ್ಚಿದ್ದರು. ರೋಟಿ ಚರಿ ತಗೊಂಡು ಕುರುಬರು ಬಂದರು. ಅವರವರ ತಾಟನ್ನಾಗ ಮಷಾಲಿಮಾಂಸ ನೀಡಲಾಯಿತು. ಜನ ‘ಉಧ ಉಧ’ ಅಂತ ಫೋಷ್ಟೆ ಮಾಡಿದರು. ರೋಟಿ ಮಾಂಸ ತಿನಲಿಕ್ಕು ಹತ್ತಿದರು. ಮಾಂಸದ ಮಷಾಲಿ ಖಾರದಿಂದ ಮೂಗಿನ್ನಾಗ ಕಣ್ಣಾಗ ನೀರಬರತಿತ್ತು.

ಮಾವಲೀದೇವಿ ಪರ ಕೊಟ್ಟಿದ್ದಾಯಿತು. ಆದರ ಒಂದರ ಹಿಂದೆಂದು ಮಣಿನಕ್ಕತ್ತು ಹಾಂಗ ಹೋದವು. ಬಸಗರವಾಡಿ ಮಳಿ ಕಾಣಲಿಲ್ಲ. ಕಾದ ಭೂಮಿ ತಂಪಾಗಲಿಲ್ಲ, ಗಿಡಗುಟಿ ಒಣಿಗದವು. ಹಸಿಗ ಸಿಕ್ಕದ್ದನ್ನೆಲ್ಲ ತಿಂದವು. ಧೂಳು ಹಾರಿತು. ದೇವ್ಯದ ಗಾಳಿ ಬಿಸಿತು, ಭಾವಿ ಬಿತ್ತಿದವು. ವಾಡೇ ಭಾವ ನೀರ ತಳ ಕೆಡಿತ್ತು. ರಾಡೇ ನೀರ ಜಗ್ಗಲಿಕ್ಕೆ ಜನ ಇಡೀ ದಿನ ಗದ್ದಲ ಮಾಡತಿದ್ದರು. ಸಂಚೇಯಾದರೂ ಗುಬ್ಬಿಗೆ ಸವ ನೀರು ಕುಡಿಯಲು ಸಿಗತಿರಲಿಲ್ಲ. ಇಡೀ ರಾತ್ರಿ ಮುಗಿದಾಗ ಸ್ವಲ್ಪ ಬಿಂಫೀರು ಬಾವಿ ಯಲ್ಲಿ ಬರತಾ ಇತ್ತು. ಅದನ್ನ ತುಂಬಲಿಂದು ಸಹುಕ ವರಿಯೋದರೋಳಗ ಹೆಣವಂಕ್ಕಳಿಂ ಹೋಗತಿದ್ದರು. ನೀರಿಗಾಗಿ ಕಾದಾಟಿ, ಬಡದಾಟಿ. ಕಾಗಿ ಏಂಹೋದರೋಳಗ ನೀರಿನ ಬಡದಾಟ ನಡೆಯುತ್ತಾ ಇತ್ತು.

ದಸ ಸೋರಗಿ ಎಲುಬು ಕಾಣಬ್ತಿದವು. ಅವುಗಳ ಮೃಮಾಲೆ ಕರಡಿ ಹಾಂಗ ಕೂದಲ ಬೆಳೆದಿದ್ದವು. ಅವು ಅಸಮ್ಮ ಕಾಣಬ್ತಿದವು. ಉಣಿ ಕತ್ತರಿಸಿದ್ದರಿಂದ ಕುರಿ ಮತ್ತಿಷ್ಟು ಬಡಕಾಟಿ ಕಾಣಬ್ತಿದವು. ಮೃಯಾಗ ಅಣ್ಣೇನ ಇದ್ದಿಲ್ಲ. ಭಷ್ಯರ ಮಾಲಿನ ವಳಿಮೇವು ಹಿರಿದು ದಸದ ಮುಂದ ಜಲ್ಲಿಕ್ಕೆ ದತ್ತಿದರು. ನೀರಿಗಾಗಿ ಕುರಿ ದೂರ ಒಯ್ಯಬೇಕಾತು. ಗುಬ್ಬಿ, ಕಾಗಿ, ಗೋರವಕ ಕಾಣಬ್ಬಾಂಗ ಆದವು. ಹಸಿವಿನಿಂದ ಬಳಲುವ ಅಡವ್ಯಾಗಿನ ಇಲಿ ಉಂಟಾಗಿ ಸೇರಿದವು. ಜನರಿಗೆ ಇದೊಂದು ಹೆಚ್ಚಿನ ತೊಂದರೆ. ಬಿಟ್ಟಿನ ಪಾಸನೆ ಇದ್ದ ಮರಾ ಕತ್ತರಿಸಿದವು. ಕಂಬಳಿ ಕಡದವು, ಬಿಟ್ಟಿನ ಬುಟ್ಟಿನೂ ಕತ್ತರಿಸಿದವು.

ಜನರ ಮುಖ ಕಳೆಗಂಂದಿದವು. ಜನರ ಕಣ್ಣಾಗ ಪಸಿವು ಕಾಣಬ್ತಿತ್ತಂ. ಮನ್ಯಾಗಿನ ಕಾಳ ತೀರಿದಮಾಲೆ, ರೂಪಾಯಿ ಎರಡು ರೂಪಾಯಿ ತಗೊಂದು ಸಂತಾಗಿಂದ ಕಾಳ ತರದಿತ್ತಿದರು. ಒಳೆ ಭಿಡೆ ಲಿಂಕೆಮಾಡಿ, ಸಿಕ್ಕ ತಂಟ್ಯಿ ಕಾಳ ತಂದು ತಿನಹತ್ತಿದರು. ದುಡದರ ತಿನಲ್ಕೆ ಸಿಗುವದರು ಉಪವಾಸ ಬೀಳಪತ್ತಿದರು. ರಾಮೋ ಶಾರ್ಥ ಬಪಣ ಅಂತೂ ಕೇಳಾವನ ಇದ್ದಿಲ್ಲ, ಎರಡೆರಡ ದಿನ ಮನ್ಯಾಗಿನ ಒಲೀನ ಹೊತ್ತುತ್ತಿದ್ದಿಲ್ಲ. ಗರಡಿಮನಿಗೆ ಬರೋ ಮಂಡಗರು ದೂರ ಕಾಳ ತರಲಿಕ್ಕೆ ಹೋಗ ತಿಳ್ಳಿರು. ಸಾಲಿಗೆ ಬರೋ ಚಂಡಗರು ಸುತ್ತಲಿನ ಚಳ್ಳಿಗೆ ರೊಟ್ಟಿ ಬೇಡಲಿಕ್ಕೆ ಹೋಗತಿದ್ದರು.

ಇಡೀ ಜಲ್ಲಾದಾಗ ಬರಗಾಲ ತಾಂಡವಾಡುತ್ತಿತ್ತು. ಮಾಣಿಕ್ಯ ತಂಬಾ ಬರಗಾಲನ ಬರಗಾಲ.

ಜನ ನಿರಾಶರಾಗಿ ಅಸಹಾಯರಾದರು. ರಾಮೂ ಕುರಂಬನ ಮಾರಿ ಕಪ್ಪುಗಿತ್ತು. ಆಗ ಅವ ಸಾಲಿಕದೆಗೆ ದಿನ ಹಾಯಂತಿರಲ್ಲಿ. ನಾಲ್ಕು ದಿನದ ಮ್ಯಾಲೆ ಬಂದರೂ ಬರಗಾಲದ ಮಾತ್ರ ಮಾತ್ರ. ಎರಡನೆ ವಿಷಯ ಮಾತಾಡಲಿಕ್ಕೆ ಇದ್ದಿಲ್ಲ.

ಈ ಮಾತ್ರ ಬಂದಾಗ ಅವ ಅಂದ,

“ಇದರದೊಂದ ಹೀಗೆ ಕಿಟಿ. ರಾಮ-ಲಕ್ಷ್ಮಣ ದೇವರು, ದೇವರು ಅತ ಅನಕೊಳ ಹೊಂಟಿದ್ದರು. ಹೊಂಟಾಗ ನಮ್ಮ ಭಾಗದಾಗ ಬಂದರಂತೆ. ರಾಮಫಾಟದ ಹತ್ತರ ಇಬ್ಬರೂ ಬಂದಾಗ ಅವರಿಗೆ ಹಸಿವೆ ಆತು. ನೆಳ್ಳು ನೋಡಿ ಉಟಪ್ಪಕ್ಕ ಕೊತರು. ಅವ್ಯಾರಾಗ ಮಳಿ ಬಂತಂ. ಅವರ ಅನ್ನ ತೊಯಿಲಿಕ್ಕೆ ಹತ್ತಿತು. ಆಗ ರಾಮ ಸಿಟ್ಟಿ ಗೆದ್ದನಂತ. ಬಂದು ಬಾಣ ಹೊಡೆದು ವಂಳಿನ್ನ ಬಾಲೀಫಾಟ ಕಡಿಗೆ ಒಡಿಸಿದನಂತ. ಅವಾಗಿಂದ ಹಿಡದು ಇವತ್ತಿನ ತನಕಾನೂ ಈ ಮಾಣದೇಶದಾಗ ವಂಳಿ ಇಲ್ಲ. ನೀವ ನೋಡರಿ. ರಾಮಫಾಟಪ್ಪ ಮಳಿ ಬೀಳಿತದ. ತಮ್ಮ ತಲಿಮ್ಮಾಗಿವ ಕಪ್ಪೇಗಾದ ಮೋಡ ತೇಲಿ ಹಾರಿಹೋಗೇ ಹೋಗತವ. ಬಾಲೀಫಾಟದಗ ಮಳಿ ಸುರವತಾವ. ನವಂಗ ಒಂದು ಹನೀನೂ ಇಲ್ಲ.”

ಈ ಮಾತ್ರ ನಿಡವೇ ಆಗಿತ್ತು. ಈ ನಡುವಿನ ಪಟ್ಟಿಮ್ಯಾಲೆ ವರುಣನ ಕೃಪಾ ಇರಲಿಲ್ಲ.

ತಿನಲಿಕ್ಕೆ ಸಿದ್ದಾಂಗ ಆಗಿ ಕುರಿ ಸೂರಿಗಿದ್ದವು. ಅನೇಕ ರೋಗಗಳು ಬರತಾ ಇದ್ದವು. ಸಿದಂಬು ರೋಗ ಹತ್ತಿ ಮುಖಿದ ಮ್ಯಾಲೆ ಎಲ್ಲಾ ಕಲೆಬಿದ್ದವು. ಜ್ಞರ ಬಂದು ಬಿದ್ದಲ್ಲಿ ಬಿದ್ದಿರತಿದ್ದವು. ಗತಿ ಇಲ್ಲದ ಅತಲಾಗ ಇತಲಾಗ ನೋಡತಿದ್ದವು. ಕೆಲವು ಕುರಿಗಿ ಹಂಚ್ಚ ಹಿಡಿತು. ಆವು ಗಿಮಿಗಿಂಥಿ ತರುಗಿತರಿಗಿ ಸತ್ಯಬೀಳತಿದ್ದವು. ಕೆಲವು ಕುರಿಗಳಿಗೆ ಕಾಲಬ್ಯಾನಿ ತಗಲಿತು. ಕೆಂಪು ಹಕ್ಕಿ ಬೆನ್ನಮ್ಯಾಲೆ ಕೂತದ್ದರಿಂದ ಕಾಲಬ್ಯಾನಿ ಬಂತಂತ ಕೆಲವರು ಅನೆತಿದ್ದರು. ಮೂಲಿನ ರೋಗ ಕೆಲವು ಕುರಿಗಳಿಗೆ ತಾಗಿ ಮುನ್ಗ ಹರಿಯಹತ್ತಿದವು. ಕಾಗಿ ಬಂದಬಂದು ಕುರಿ ಕುಕ್ಕತಿದ್ದವು, ಕೆಲವು ಕುರಿಗೆ ಜೊಲ್ಲ ಸೋರೂ ರೋಗ ಹತ್ತಿದರ, ಇನ್ನ ಕೆಲವಕ್ಕ ಕಾಲು ಕೊಳೆಯುವ ರೋಗ ಬಂತು.

ಇವ್ವ ರೋಗ ಬಂದರೂ ಕುರಿ ಏನು ಬಹಳ ಸಾಯಂಲಿಲ್ಲ. ಆದರೆ ಅತಿಸಾರ ಹತ್ತಿದ ಹಿಂಡಿನ್ನಾಗ ಮಾತ್ರ ಕುರಿ ಪಟಾಪಟಾ ಸಾಯಂತಿದ್ದವು.

ಹೆಚ್ಚಾಗಿ ಬೀರಾನ ಹಿಂಡಿಗೆ ಈ ರೋಗ ಬಡಿತು. ಕೂತಲ್ಲೆ ಕುರಿಗೆ ಜುಲಾಬ ಆಗಿ, ದಡ್ಡ ಎಲ್ಲ ರಾಡಿ ಆತು. ಅದರಿಂದ ಕುರಿಗಳ ವ್ಯೂಹೆಲ್ಲ ಹೊಲಸಾಗಿ ವ್ಯೂಹಂಬ ನೋಣ ವರಿಕ್ಕರಿದವು. ದಿನಾ ಎಂಟು ಹತ್ತು ಕುರಿ ಸಾಯಂಹತ್ತಿದವು. ಅವನ ಮುಗ ದಿನಾ ಈ ಹೆಣ ಬಯಲ್ಲ ಹೊರಗ ಒಗೆಯಿಲಾವ. ಹೀಗಾಗಿ ಚಮುಂದ ಬೆಲ ಕಡಿಮೆ ಆತು. ಸುತ್ತಲಿನ ಹಳ್ಳಿ ಒಲೆಯರು ನಾಕೆಂಟು ಆಣ ಕೊಟ್ಟಿ ಚಮುಂ ತೆಗೆಂಡ.

ಹೋಗತಿದ್ದರು. ಹೊದಲ ಹೊದಲ ಉಂಟಾಗಿಯರ ಸತ್ತ ಕುರಿ ಒಯಿತಿದ್ದರು. ಅದರ ಈ ಹೊಲಸ ನೋಡಿ ಅವರೂ ಬೇಸರಪಟ್ಟಿರು. ಚೆಮ್ಮೆ ಸುಲಿಯಿದ ಕುರಿ ಹೇಳ ಹಾಗ ಅಡವ್ಯಾಗ ಬೀಳಲ್ಕೈ ಹತ್ತಿದವು. ಎಲ್ಲೆಲ್ಲಿಂದ ರಣಹದ್ದು ಬಂದವು. ಹೊದಲು ನಾಯಿ ಹದ್ದು ಮಾಂಸ ತಿನಲ್ಕೈ ಬಡತಾಡತಿದ್ದವು. ನಾಯಿ ರಣಹದ್ದನ್ನು ಒಂಟಿಸತಿದ್ದವು. ಅದರ ಮುಂದ ಅವು ಇವೂ ಕೂಡ ಮಾಂಸ ತಿನಲ್ಕೈ ಹತ್ತಿದವು. ವಾಡಿ ಹತ್ತರ ರಣಹದ್ದು ಬೀಡಾರನ ಬಿಟ್ಟವು. ಒಂದು ಅಲದ ಗಿಡದ ಮ್ಯಾಲೆ ರಾತ್ರಿ ಎಲ್ಲ ಕೂತು ಹೇತು ಗಿಡ ಬೆಳ್ಗು ಮಾಡಿದ್ದವು.

ಎಂಟಿ ದಿನದಾಗ ಬೀರಾನ ಹಿಂಡ ಖಿಲಾಸ ಆತು. ಬೀರಾ ನಶೀಭನ ಕೆಟ್ಟಿ ಅಂದ. ದೇವರಿಗೆ ಬೀಡಿಕೊಂಡ. ಆವನಿಗೆ ಪ್ರಾಣಸಂಟವಾಯಿತಂ. ಕಣ್ಣಿದುಂರಿಗೆ ಗತಿಕಾಣಿದ ಕುರಿ ಸತ್ಯಹೋದಂವಲ್ಲ ಅಂದು ಅತನು. ಅದರ ಆದದ್ದು ಆಗಿ ಹೇಳೆಯಿತಂ. ಕರುಬರ ಬೀರಾನ ವಂನಿ ಕಥಿನ ವಂಗಿತು. ಹಿಂಡು ಪೂರಾ ನಾತವಾಗಿ ಹೋಯಿತು.

ಜನ ಉಪವಾಸ ಬೀಳತಾ ಇದ್ದರು. ಇದ್ದದ್ದು ಬಿಡ್ಡದ್ದು ಮಾರಿ, ದನಕ್ಕೆ ಮೇವು ತಂದ ಹಾಕತಾ ಇದ್ದರು. ತವ್ಯ ಹೋಟಿಗೆ ಕಡಿಮೆ ಮಾಡಿಯಾದರೂ ದನಗಳಿಗೆ ಹಾಕತಾ ಇದ್ದರು. ಮುಂದವಂಂದ ಯಾವ ಅಪಾನೂ ಸಾಗದ್ದಾಗೆ ಆತಂ. ಹಸಿವಿಯಿದ ಕಸಿವಿಸಿಯಾಗೋ ದನ ನೋಡೋಮ ಆಗುವಲ್ಲಿದು.

ರಾಮೋಷಿಯರು ತಲೆತಲಾಂತರ ಭಟ್ಟಿ ಶರೆ ಮಾಡಾವರು. ಅದ ಅವರ ಉದ್ದೋಷ, ಅದರ ಅವರಿಗೂ ಈಗ ಗ್ರಾಹಕರಿಲ್ಲದಂತಾತಂ. ಗಟ್ಟಿಳ್ಳೆ ಜಗನ್ನಾ ಕೂಳ ಸಿಗದ್ದಾಗಂ ಶರೇನ ಕೂಡಿಲ್ಕೈ ಹತ್ತಿದ್ದು. ಅದರಿಂದ ಅವ ಸೋರಿ ಎಲುಬಿಸ ಹಂದರ ಅದ, ಕೂಳಿಲ್ಲ ಅಂತ ಬ್ಯಾಸರಾಗಿ ಹನ್ನೆರಡು ಮೈಲು ದೂರಿದ್ದ ಮಹಾದ ಎಂಬ ಉಂಟಿಗೆ ಹೋದ, ಅವನ್ನಾಗಂ ಅನೇಕರು ಉಂಟಿಟ್ಟು ಗೂಳಿಕಾರರಾಗಿ ಅಲ್ಲಿಗೆ ಹೋಗಿದ್ದರು. ಗೂಳಿಕಾರರು ಯಾವಾಗ ಕಿತಕೊಂಡು ಹೋದಾರು ಅನ್ನೊ ಖಾತಿ, ಇಲ್ಲದ್ದಕ್ಕ, ಆ ಉಂಟಾಗಿ ಮಾರು ದಿವಸ ಕೆಲಸ ಮಾಡಿದ ಮ್ಯಾಲೆ ಕೂಲಿ ಕೊಡತಿದ್ದರು, ಗೂಳಿಕಾರರೂ ಮೂರು ಮೂರು ದಿನ ದುಡದ ಕೂಲಿಕೇಳತಿದ್ದರು. ಜಗನ್ನಾ ಹೋಟಿಗೆ ಧೋತರ ಕಟ್ಟಿ, ಮುಂದಾಗಿ ಹಸಿದ ಹೋಟಿಲೇ ಕೆಲಸ ಮಾಡಿದ. ಮೂರನೆ ದಿನ ಭವಳಿ ಬಿಡ್ಡವ ತಿರಿಗಿ ಏಳಿಲೇ ಇಲ್ಲ.

ಶೇಕೂನ ಎತ್ತು ಹಸಿದು ಮುಂದಕ ಆಗಿತ್ತು. ಅದನ್ನ. ಜಗನ್ನಾತ್, ಶೇಕು ಹೋರಿಟ್ಟಿದ್ದ. ಹಾದ್ಯಾಗ ನನಗ ಭೆಟ್ಟಿ ಆದ.

ನಾ ಕೇಳಿದೆ,

“ಷನು ಶೇಕಂಬಾ, ಯಾತಲಾಗ ಹೊರಟಿ?”

ಶೇಕು ನಿಂತ. ಅವ ಅಂದ,

“ಮಾಸ್ತರ, ನನ್ನ ಕಥಿ ಮುಗಿದ್ದೆತಿ. ಸುತ್ಯಾಗ ಯತ್ತ ಮಾರಾಕ ಹೊಂಟೇನಿ. ಹೋದಲ್ಲಿ ಮೇವಾರ ಕೆಂಡಿತ್ತು”

ಅವ ಹೋಗಿ ಸಂಜೀಗೆ ದಣಿದು ತಿರಿಗಿ ಬಂದ. ಯತ್ತೂ ಅವನ ಸಂಗತಿಲೇ ಇತ್ತು.

ಹೆಂಡತಿ ಹಾಡಿಕಾಯಂತ್ರ ಕೂತಿದ್ದಳು. ಯತ್ತು ನೋಡಿ ಅಂದಳು,

“ಯಾಕ, ಯತ್ತ ಮಾರಲಿಲ್ಲ?”

“ತಗೋಳ್ಳುವಾರ ದಿಕ್ಕಿಲ್ಲ. ಕಟಕರಾವ ಎಂಟು ರೂಪಾಯಿಕ್ಕು ಕೇಳಿದಾ. ಅವನ ಜೋರಿಗೆ ಬಿದ್ದು ಸಾಯೋದಕಿತ. ನಮ್ಮ ಭಾಗಲದಾಗ ಉಪವಾಸ ಬಿದ್ದು ಸಾಯೋದ ನೆಟ್ಟಗೆ !”

ಕುರಿ ಮಾರ್ಪ ಉರವರು ದೂರದೂರದ ಸಂತಿಗೆ ಹೋಗಿ ಕಾಳ ತರಲಿಕ್ಕೆ ವತ್ತಿದರು. ನಾಲ್ಕು ಕುರಿ ಮಾರಿದಾಗ ನಾಲ್ಕು ಚಿಟ್ಟೆ ಜೋಳ ಸಿಗತಿತ್ತು. ಆದರ ಜೋಳದ ನುಚ್ಚಿ ಗಂಟು ತಳಗ ಇಳಿರಲ್ಲ. ಮೊದಲ ಹೋದವರ ಕುರಿ ಮಾರಾಟಿ ಆದವು. ಹಿಂದಾಗಡೆ ಹೋದವರು ಕೈಬೇಸಿಕೊತ ಬಂದರು. ಸುತ್ಯಾಗ ದನ ಕುರಿ ತಗೋಳ್ಳುವರ ದಿಕ್ಕಿದ್ದಿಲ್ಲ. ತಗೋಳ್ಳುವನರ ಏನ ತಿನಲಿಕ್ಕೆ ಹಾಕಾವ ಇದ್ದ?

ಆನಂದನೂ ತೀರ ಸೋರಿದ್ದ. ಒಂದು ದಿನ ಬುದು ಅಂದ,

“ಮಾಸ್ತರ, ಬದಕಾಕ ಎಲ್ಲಾರ ಹೋಗತಿನಿ.”

ಮಾಸ್ತರಾರ ಏನ ಹೇಳಾವ?

“ಎಲ್ಲಿ ಹೋಗತಿ?”

“ಹಾದಿ ಬಯ್ದಲ್ಲಿ ಹೋಗತೇನಿ. ಬೆಳಿ ನೀರು ಇದ್ದಲ್ಲಿ ಹೋಗತೇನಿ. ಬದುಕಿ ಉಳಿದರ ಬರತೇನಿ.”

ಸ್ವಲ್ಪ ಹೊತ್ತು ನಿಂತ ಅಂದ.

“ಮಾಸ್ತರ, ಬಾಲಕ್ಯಾಗ ಹೋಡೆವರು ನಾನು ವಂತ್ತ ಆಯಬೂ. ನಿವಂಗ ಅಳತಿ ಇಲ್ಲದ ಕಾಡಾಕ ಹತ್ತಿದ್ದ, ಅದಕ ಬಡದವಿ.”

“ಏನ ಹೇಳತೀದಿ?”

“ನನ್ನಾಳ !”

“ಮತ್ತ ಆಯಬೂ ನನ್ನ ಕೊಕ್ಕಾಗ ಮಲಗಿದ್ದನಲ್ಲ ಆ ರಾತ್ರಿ.”

“ಹೋಡ ಬಂದು, ಸುಮ್ಮನ್ನ ಬಿದಿದ್ದ.”

“ಹೂಂಕುಕು”

ಇಷ್ಟೆ ಹೇಳಿ ಆನಂದ ಹೋದ,

ಮನಿ ಕದ ಹಾಕಿ ಎಲ್ಲ ರಾಮೋಶ್ಯಾರು ಉರಬಿಟ್ಟಿ ಹೊರಬಿದ್ದರು. ಹತ್ತಿಪ್ಪತ್ತು ಜನ ಗಂಟ ಕಟಗೊಂಡು ಹಿಂದ ನೋಡಕೊತ್ತ, ಬದುಕಲ್ಕಿ ಅಂತ ಉರ ಬಿಟ್ಟಿ ಹೋದರು. ಅವರವರ ಕುರಿ ಬೆನ್ನಹತ್ತಿದ್ದವು. ಹೆಗಲಮ್ಮಾಲೆ, ಕೆಂಕುಳಿದಾಗ ವಂಕ್ಕಿದ್ದವು. ಹೆಂಗಸರೂ ಮುದಕರೂ—ಅವರ ಸಂಗಡ ಹೋದರು. ಕುಂಚಿಕೊಕರು ತಮ್ಮ ಇಡೀ ಸಂಸಾರ ಹೊತೆಗೊಂಡು ಆಡ್ಯಾಡವರಂತೆ, ಈ ರಾಮೋಶ್ಯಾರು ಧೂಳಾದ ರಸ್ತೆ ತುಳಕೊತ ಕೂಳ ಹಂಡುಕಲ್ಕಿ ಹೊಂಟಿರು. ವಾಡ್ಯಾಗಿನ ರಾಮೋಶೀ ಓಟ ಬರಿದಾಯಿತು.

ಆಮ್ಮಾಲೆ ಕುರುಬರು ತಮ್ಮ ಹಿಂದು ಕಟಕೊಂಡು ಹೊರಬಿದ್ದರು. ಅವರ ಜೋಡಿ ಕೂಡಲಿದ್ದ ನಾಯೀನೆ ಬೆನ್ನಹತ್ತಿದ್ದವು. ಕುರಿಮ್ಮಾಲೆ ಅವಲಂಬಿದ್ದ ಯುವಕರು, ಅವೂ ಸತ್ತ ಮ್ಮಾಲೆ ದಿಕ್ಕುಕಾಣದೆ, ಮನಸು ಗಟ್ಟಿಮಾಡಿ ಉರ ಬಿಟ್ಟಿರು. ಅದರ ಬೆನ್ನಹತ್ತಿ ಅವರವರ ವಂನಿಯವರೂ ಹೋದರಂ. ಏಪ್ಪೆ ದೂರಿರಲಿ ಬರಗಾಲ ಪ್ರದೇಶ ದಾಟಹೋಗಬೇಕೆಂದು ಕುರುಬರು ನಿರ್ಧರಿಸಿದ್ದರು. ಸಾಧ್ಯಾವಿದ್ದಷ್ಟು ಸಾಮಾನ ಹೊತಗೊಂಡು ಹೋಗಿದ್ದರು. ಬೆಂ ಬೆಂ ಅನಕೊತ ಕುರಿ ಬೆನ್ನಹತ್ತಿದ್ದವು. ದಣಿದ ವಂರಿ ಹೆಗಲಮ್ಮಾಲೆ ತಗೊಂಡೂ ಹೊಂಟಿದ್ದರು. ಹೀಗೆ ನಡಿತು ಈ ಪಾದಯಾತ್ರೆ!

ರಾಮಾ ಬಸಗರ ಉರ ಬಿಡೋದಕೆಂತ ಹೊದಲ ಗಡಿಬಿಡಿಲೆ ನನಗ ಭೆಟ್ಟಿ ಯಾಗಲು ಬಂದು ಅಂದ, “ಧೂಕೆ-ಹೋಜಾವ್ಯಾರ ಕಡೆ ಹೋಗತ್ತಿನಿ. ನವಂತ್ಯ ಬೀಗರ ಅದಾರ ಅಲ್ಲಿ. ಮುಂದಕ ಬರುಬಿಲ್ಲ ಅಂತಾನ. ನೀವ ಅವನ್ನ ಸಂಭಾಳಿಸಿರಿ!” ಕಾಕೂಬಾ ಹೋಗಲಿಲ್ಲ. ಉರಾಗ ಉಳಿದ. ಮಗ ಏಪ್ಪೆ ಹೇಳಿದರೂ ಕೇಳಲಿಲ್ಲ. ಕಾಕೂಬಾ ಅಂದ,

“ನಾ ಯಾಕ ಬರಲಿ? ನೀವು ಹೋಂಟಿರಿಲ್ಲ ಕುರಿ ತಗೊಂಡು. ಅವನ್ನ ಬದಕಸರಿ. ನಂದೇನು ಉಳಿದದ ಇನ್ನ? ಕಮ್ಮಬಟ್ಟು ಬಯಂಕಬೇಕಂ ಅನ್ನವಂಥ ಪರಿಸ್ಥಿತಿನೂ ಇಲ್ಲ. ನೀವು ಹೋಗರಿ. ನನ್ನ ಧಡ ಇಲ್ಲಿ ಬೀಳೋದು.”

ರಾಮಾ ಕಾಳಿನ ವ್ಯವಸ್ಥಾ ಮಾಡಿದ. ಮುಂದಕಗ ಅಡಿಗಿ ಮಾಡಲಿಕ್ಕೆ ಅಂತ ಹೆಂಡತಿನ ಬಿಟ್ಟಿಹೋದ. ಅವ ಕುರಿ ತಗೊಂಡ ಹೊರಟಾಗ ವಂದಕ ಅಂದ.

“ಎಲ್ಲ ಕುರಿ ಬಯ್ದಿರ ನಾ ಏನಮಾಡಲಿ? ಎರಡು ಕುರಿ ಇಟ್ಟ ಹೋಗಿ. ನನ್ನ ರೋಟ್ಟಾಗಿನ ಎರಡು ತುಣಿಕ ಹಾಕಿ ಬದಕಸತೇನಿ. ಏನೂ ನಡೆಯದ್ದಾಗಿ ಅದರ ಎಲ್ಲಾರೂ ಕೂಡೆ ಸಾಯತೇವಿ.” ಎರಡು ಕುರಿ ಬಿಟ್ಟಿ ರಾಮ ಹೋದ. ಅವನ ಜೋಡಿ ಅವನ ಮಗನೂ ಹೋದ.

ಎಲ್ಲಾ ಮನಿ ಖಾಲಿ ಆದವು. ಒಬ್ಬಾಬ್ಬಿಟ್ಟಾಗಿ ಎಲ್ಲಾರೂ ಚೋಗಿಬಿಟ್ಟರು. ಅಳಿದ, ಒದರಾಡ್ಯಾದ ಹೊರಟುಹೋದರು.

ಕೆಲವು ಒಕ್ಕಲಿಗರು ಉಳಿದರು. ಅವರ ಹತ್ತರ ಇನ್ನೂ ತಿಂಗಳ ವರದಂ ತಿಂಗಳ ಕಾಳಿನ ಸರ್ಪಹ ಇತ್ತು. ಅದೂ ತೀರಿದ ಮ್ಯಾಲೆ ಅವರೂ ಉರಬಿಟ್ಟರು. ಬಾಳಾ ಕುರುಬ ಹೋದ. ಶೇಕು ಅವನ ಹೆಂಡತಿ ಯಂತ್ರ ತಗೊಡು ಮೋದರು. ಧೂಳಾ ಹೋದ, ಉಳಿದ ರೈತರು ತಮ್ಮತಮ್ಮ ವಂಸಿಗೆ ಕೇಲಪಾಕಿ ಹೋದರು. ಬಾಳಾ ಒಸಗರನ ಚೆಗಲಮ್ಯಾಲೆ ಕೂತಂ ಬಾಲಟ್ಟಾನೂ ಹೋದ. ಹೋಗಮೋಗತ ಸಾಲಿ ಹತ್ತರ ನಿಂತು ಒದರಿ ಅಂದ.

“ಮಾಸ್ತರಾ, ನಾ ಹೋರಟಿ. ಉಳಿದು ಬಂದರ ಮಾತ್ರ ನಿನ್ನ ನೋಡಕೊಳೈನಿ. ನೀನ ನನ್ನ ಎಲುಬು ಮುರಿಸದಾವ ಅಂತ ಪಕ್ಕಾ ತಿಳಿದ್ದೆತಿ ನನಗಿ !”

ದಿನಾ ಮುಂಚಾನೆ ಮಾತ್ರ ಸಂಜನ್ಯಾಗ ಸಾವಿರಾರ ಕುರಿ ಗದ್ದಲ ಇರತಿತ್ತು. ಕುರಿ ಕಾಯಾವರು ಬರಾವರು ಹೋಗವರು. ಅವರೆಲ್ಲರೂ ಹೋದರು. ಉರ ಭಣಭಣ ಅಂತಿತ್ತು. ಸಂಜೀ ಮರಿ ಇದ್ದ ಕುರಿ ದನಿ ಕೇಳಸದ್ವಾಂಗ ಅತು. ವಾಡಿ ಮಹಾಕ ಅತು. ಕುರಿ ಉಚ್ಚಿ ಒಕ್ಕಿ ನಾತ ಇಲ್ಲದ್ವಾಂಗ ಅತು, ಗುಡಿಸಲದಾಗಿಂದ ಹೋಗೆ ಬರೋದು ಬಂದಾತು. ಸಾಲಿ ಮಂದ ಕೂಡೊ ಸಭಾ ಮಂಗಿತು. ವಾಡಿ ನಿವ್ಯಾಣವಾಯಿತು; ಜೀವ ಇಲ್ಲದ್ವಾಂಗ ಅತು. ನೀರು ಹೋತು, ಮಳಿ ಹೋತು, ವಾಡಿ ಖಿಲಾಸ ಅತು. ಆ ರಾಮ, ಆ ಶೇಕು, ಆ ಅನಂದಾ, ಆ ಬಾಲಟ್ಟಾ. ಆ ಬಾಳಾ—ಎಲ್ಲರೂ ಇಲ್ಲದ್ವಾಂಗ ಅದರು. ಜಲೊ ಇದ್ದವರೂ. ಕೆಟ್ಟೆ ಇದ್ದವರೂ ಎಲ್ಲಾರೂ ಹೋದರು. ಸಾಲಿ ಉಳಿತು, ಗರಡಿದುನಿ ಉಳಿತು, ಆ ಮನಿ, ಆ ಗುಡಿಸಲ, ಗಿಡಗಂಟಿ ಇದ್ದಲ್ಲಿ ಉಳಿದವು, ಜನ ಮಾತ್ರ ಹೋದರು !

ದೆವ್ವನ ಗಾಳಿ ಬೀಸವತ್ತಿತು. ಮನಿ. ಸಾಲಿ, ಗರಡಿದುನಿ, ಗುಡಿಸಲ, ಸಾರಿಸಿದ ಅಂಗಳ ಎಲ್ಲ ಧೂಳಿಯಿಂದ ತಂಂಬಿದವು. ಕುರುಬರ ಅಚ್ಚುಕಟ್ಟಾಗಿ ಸಾರಿಸಿದ ಅಂಗಳ ದಾಗ ಕಸಕಡ್ಲಿ ಧೂಳಿ ಬಂದು ಬಿತ್ತು. ಭಷ್ಟರಕ್ಕ ಹಾಕಿದ ತೋಗರಿ ಕಟಿಗಿ ಅಸ್ತ್ರಾವ್ಯಸ್ತ ಅದವು. ಶೂತಂ ಬಿದ್ದಲ್ಲಿಲ್ಲ ಗಾಳಿಯ ವಿಚಿತ್ರದನಿ ಕೇಳಸತಿತ್ತು. ಭಷ್ಟರ ಮೇಲಿಟ್ಟ ರಂಟಿಕುಂಟಿ ನೇಗಿಲ ಕೆಳಗ ಬಿದ್ದದ್ದರ ಸಪ್ಪಳ ಕೇಳಿಸಿತು.

ಮಂಚ್ಚಿದ ಬಾಗಲ ಮ್ಯಾಲ ಗಾಳಿ ಬಡದ ಬಡಿತತ್ತು. ಬಾಗಿಲ ಧಡಧಡ, ಘಡಘಡ ಅಂತ ಸಪ್ಪಳಮಾಡತಿದ್ದವು. ಗರಡಿದುನ್ಯಾಗ ಎಲ್ಲ ಧೂಳ ಆಗಿತ್ತು. ಕುಸ್ತಿ ಕಣಾದಾಗಿನ ಕೆಂಪು ಮಂಣಿನ ಮ್ಯಾಲೆ ಧೂಳಿಧರ ಕೂತಿತ್ತು. ಜಾಡರಹುಳ ಎಲ್ಲಕಡೆ ತಮ್ಮ ಬಲೆ ನೇಯ್ಯಿದ್ದವು. ದನಮಂತದೇವರ ಗುಡ್ಯಾಗೂ ಬರೀ ಧೂಳ. ಕೆಂಪ ಹನಮಂತನ ಮೈನೂ ಧೂಳ ಆಗಿತ್ತು.

ಉರಾಗ ಜನ ಕಾಣದ್ವಾಂಗ ಅತು. ಜೀವಿನ ಗಿಡದ ಮ್ಯಾಲೆ ಬಂದ ಕೂಡೊ ಬೆಳ್ಕಿಳಿನೂ ಕಾಣಾಗಂ ಅದವು. ಸಾಲಿತುಂಬ ಬೆಂವಚಿಂಪ ಅಂತ ಹಾರಾಡೊ ಗುಬ್ಬಿ

ಎಲ್ಲ ಹೋದಪೋ ಏನೋ? ಬೆಕ್ಕು ಮಾತ್ರ ಅತಲಾಗ ಇತಲಾಗ ಅಡ್ಡಾಡತಿದ್ದವು. ರಾತ್ರಿ ಗುರುವಾಂವ, ಗುರುವಾಂವ ಅಂತ ಕಡದಾಡತಿದ್ದವು. ಮಂಚ್ಚಿದ ಮನ್ಯಾಗ ಹೋಗಿ ಇಲಿಬ್ಬಾಟಿ ಅಡತಿದ್ದವು.

ಕಾಕೂಬಾನ ವರದು ಕುರಿ ಒಂದಿಸಿಂದ ಬ್ಯಾರೆ ಅಡ್ಡರಿಂದ ರಾತ್ರಿ ಎಲ್ಲ 'ಬ್ಯಾಂ ಬ್ಯಾಂ' ಅಂತ ಒದರಿತಿದ್ದವು. ತೋಳ ಬಿಟ್ಟುವಾಗಿ ಉರಾಗ ಅಡ್ಡಾಡಲ್ಕೈ ಹತ್ತಿದ್ದವು. ಅದರ ಕಾಲು ಗರಿದಿಂಬಿ ಧೂಳಾಗ ಮೂಡಿದ್ದು ಕಾಣತಿದ್ದವು. ಗುಡ್ಡಾನ ಧೂಳಾಗೂ ಕಾಣತಿದ್ದವು.

ವರದೂ ಕುರಿ ತಗೊಂದು ಕಾಕೂಬಾ ಅಡವಿಗೆ ಮುಜ್ಜಾನೆ ಹೋಗಿದೆ. ದಸಿದ ಕುರಿ ಬಿಸಲಾಗ ಒಡ್ಡಾಡತಿದ್ದವು. ಅಡವ್ಯಾಗ ಅವಕ್ಕ ತಿನಲಿಕ್ಕ ಏನೂ ಉಳಿದದ್ದೇ ಇಲ್ಲ. ಒಂದಿಸಿಂದ ಬ್ಯಾರೆ ಅಡ್ಡರಿಂದ ಮಾರಿ ಒಣಿಸಿ ಒದರಿತಿದ್ದವು, ಆಗ ಕಾಕೂಬಾ ಅವನ್ನ ಮಾತಾಡಿಸಾವ. ಚೂಲಿದಾಗಿನ ಮುಲ್ಲಿನ ಬೇರು ಕೆತಕೊಂಡು ಧೋಕರದಾಗ ಹಾಕ್ಕೊಂಡು ಬರಾವ. ರಾತ್ರಿ ಅವನ್ನ ಕಂಿರಂಂದ ಹಾಕಾವ. ದಿನ ಏಡಿ ಬೇರು ಯಂದಂಕೊದ ಅವನ ಕೆಲಸಮಾಗಿತ್ತು. ಕುರಿ ಅವನ ಬೇನ್ನ ಒಂದ ಬದರಿಕೊತ ಇರತಿದ್ದವು. ಸಂಜಿವಂಂದ ಕುರಿ ಮೂಡಕೂತ ತರುಗಿ ಬರತಿದ್ದು.

ರಾಮನ ಹೆಂಡತಿ ಕಬ್ಬಾಗ ಕುಂಡಗೋಲು ಕಿಗಿ ಮಂಂಜಾನೆ ಹೋರಗ ಹೋಗೋ ವಾಕೆ, ತಲಿಮಾತ್ತಿಲೆ ಬುಟ್ಟಿ ಇರತಿತ್ತು. ವರದನೇ ಉರ ತೋಟ ಕಂಡು ಬಂದರೆಡು ಗಜ್ಜರಿ, ಬಂದರೆಡು ಉಳಾಗದ್ದಿ ಬುಟ್ಟಾಗ ಹಾಕೊಂಡು ಸಂಜೆಗೆ ತರುಗಿ ಬರತಿದ್ದಳು. ಒಲಂಗತ ಕಟಿಗಿ ತರತಿದ್ದಳು. ಅಲ್ಲೇಇಲ್ಲೆ ಬಿಧ್ದ ಹೊಟ್ಟು ಬುಟ್ಟಾಗ ಹಾಕೊಂಡು ಬರತಿದ್ದಳು. ಅಲ್ಲೇಇಲ್ಲೆ ಏನಾರ ಬೇಡಿಕೊಂಡು ಬರತಿದ್ದಳು. ರಾತ್ರಿ ಒಲಿಹೋತ್ತಿಸಿ ಯಂದಂಕಗ ಪೂರಾ ಮಾಡಿಕೊಡತಿದ್ದಳು, ತಾನೂ ತಿನತಿದ್ದಳು, ಕಾಕೂಬಾನ ಗುಡಿಸಲ ದಾಗಿಂದ ಆಷ್ಟ ಮೂಗಿ ಬರತಿತ್ತು. ಯಾವಾಗರ ಮಾತು ಕೇಳಿಸತಿತ್ತು.

ನಾನೂ ನಡನಡದ ಉರಿಗೆ ಹೋಗತಿದೆ. ಇದ್ದ ಸಂಗತಿ ಸರಕಾರಕ್ಕ ತಿಳಿಸತ್ತಾ ಇದ್ದು. ವಾರದಾಗ ವರದು ಮೂರು ದಿನ ವಾಡಾಗ ಇರತಿದ್ದೆ. ಆಯಬೂ ನಾನು ಇಬ್ಬರ ಉರಾಗ ಇದ್ದೆವು. ಮೊಣಕಾಲ ಮಾತ್ತಿಲೆ ಕೈಯಾಲ ಆಯಬೂ ಎಲ್ಲಾರ ಕೊಡತಿದ್ದು. ಅನಸಿದರ ಸಾಲಿ ಕಸ, ಗರಡಿಮಾನಿ ಕಸ ಹೊಡಿತಿದ್ದು. ನಾ ನಿದ್ದಿಂದ ಮಾಡೇ ಕಾಲಹರಣ ಮಾಡತ್ತಾ ಇದ್ದೆ. ಯಾವಾಗರ ಬರಿತಿದ್ದ, ಸೂದತಿದ್ದು. ಒಮ್ಮೊಮ್ಮೆ ನನಗ ಹೇಳಿದ ಕೇಳಿದ ಆಯಬೂ ಹೋಗಿಬಿಡಾವ, ಪಾದ ಎಲ್ಲ ಧೂಳಿ ಆಗಿ, ದಣದು ಸಂಜಿವಂಂದ ಬರಾವ. ಯಲ್ಲಿ ಹೋಗಿದ್ದ ಅಂತ ಕೇಳಿದರ ಕಾಲು ಸಡಲುಮಾಡಲ್ಕೈ ಹೋಗಿದ್ದು, ಅಂತ ಹೇಳಾವ.

ಹಗಲು ಹ್ಯಾಂಗಾರ ಹೋಗತಿತ್ತು. ರಾತ್ರಿ ಆದರ ಮಾತ್ರ ಸಂಕಟ ಅನಿಸತಿತ್ತು.

ರಾತ್ರಿ ನಮ್ಮನ್ನ ನಂಗತದೇನೋ ಅಂತ ಅನಿಸಂತ್ತು. ಯಾವಾಗರ ರಾತ್ರಿ ಕಾಕೂಬಾ ಬಿರಾವ, ಗೋಡೀ ಆತು ಕೂಡಾವ, ಕೊಣ್ಣಾಗ ಚಿಮಣಿ ಬೆಳಕ ಬೆಳಕು ವಂದ ವಾಗಿರತಿತ್ತು. ನಾ ನನ್ನ ವಿಚಾರದಾಗ ಇರತಿದ್ದೆ, ಆಯಬೂ ತನ್ನ ಚಿಂತಾಗ ಇರತಿದ್ದೆ. ಕಾಕೂಬಾ ಅತಲಾಗ ಇತಲಾಗ ನೋಡಕೊತ ವ್ಯಾಳ್ಯಾ ಕಳಿತಿದ್ದೆ. ಮೂರವುಂದಿ ಮೂರಕಡೆಗೆ ಕೂತಿರತಿದ್ದೇವಿ.

“ಎನು ಕಾಕೂಬಾ, ರಾಮನ ಸುದ್ದಿ ಬಂದ್ಯೆತಿ ಏನು?”

“ಎನಿಲ್ಲರಿ.”

“ಹೋದವರು ಎಂದ ತಿರುಗಿ ಬರಾವರು?”

“ಮಳಿಬಿದ್ದು ನೀರು ಬಂದವ್ಯಾಲೆ!”

ಹೀಂಗ ನಮ್ಮ ಪ್ರಶ್ನೇತರ ನಡಿತಿದ್ದವು. ಇಲ್ಲದಿದ್ದರ ಮುದಂಕ ಸಂಪೂರ್ಣ ಕೂಡಾವ, ಎದ್ದು ಹೋಗಾವ.

ನಾ ಮನಿಯಿಂದ ತಂದ ತಂಗಳರೊಟ್ಟಿ ಆಯಬೂಗ ಕೊಟ್ಟರ, ಒಮ್ಮೊಮ್ಮೆ ತಗ್ಗಿತಿದ್ದು, ಒಮ್ಮೊಮ್ಮೆ ಬ್ಯಾಡ ಅಂತಿದ್ದು. ಬಹಳ ಆಗ್ರಹ ಮಾಡಿದರ ಹೂರಗ ಎದ್ದ ಹೋಗಾವ. ನಾ ಒಬ್ಬನ ಒಣರೊಟ್ಟಿ ತಿಂದು ನೀರು ಕುಡಿದು ಮಲಕೊತಿದ್ದೆ.

ಕೆಲದಿನ ಹೀಂಗ ಉರುಳಿವವು. ವಾಡಿ ಸಾಲಿ ಕಿಲೀಹಾಕಿ ಶಾಲಾಕಿನ ಪ್ರಾಯ ಮರಿ ಸಾಲಿಗೆ ಹೋಗಿ ಹಾಜರ ಆಗಲಿಕ್ಕೆ ನಂಗ ದಂಕಂದು ಬಂದಿತು.

ಆಯಬೂ ನನ್ನ ಸಾಮಾನ ಕಟ್ಟಿದ, ನಾ ಇದ್ದ ಮನಿ ಶಾಲ್, ಮಾಡಿದೆ, ಸಾಲಿಗೆ ಕಿಲೀ ಹಾಕಿದೆ. ಹೋಗೊಮುಂದ ಗಡಿಬಿಡಿಲೆ ಕಾಕೂಬಾನ ಮನಿಗೆ ಹೋಚ. “ನನ್ನ ಬದಲಿ ಆಗ್ಗೆದ, ನಾ ಹೋಗತೇನಿ” ಅಂದೆ. ಕಾಕೂಬಾ ದಿಟ್ಟಿಸಿ ನನ್ನ ನೋಡಿದ. ಹೂಂ ಅಂತ ಗೋಣ ಆಗಳಾಡಿಸಿದ—ಎರಡು ಮೂರು ಸಾರೆ ಆಗಳಾಡಿಸಿ ಅಂದ, “ಒಟ್ಟೀದು !”

ಮುದಕ ಹೆಚ್ಚಿ ಏನೂ ಮಾತ್ರಾಡಲಿಲ್ಲ. ಆವನ ಸೋಸೀನೂ ಏನೂ ಮಾತಾಡಲಿಲ್ಲ. ಹೊಸ ಮನಮಾನ ಕಂಡು ಕುರಿ ಬಂದೆರಿದು ಸಲ ಬದರಿದವು. ಕಾಕೂಬಾಗ ಹೇಳಿ ನಾ ಹೊರಟೆ.

ಮನಮಾನ ಇಲ್ಲ, ದನ ಇಲ್ಲ, ಉರಾಗ ಯಾರೂ ಕಾಣಿತಾ ಇಲ್ಲ. ವಾಡಿಕಡೆ ಬೆನ್ನಮಾಡಿ ಚಕ್ಕಡಿ ದಾರೀಲೆ ತಿರುಗಿ ಹೊರಟೆ. ಸಾಮಾನದ ಗಂಟು ತಲಿಮಾಲೆ ಹೊತ್ತಿಗೊಂಡು ಆಯಬೂ ನನ್ನ ಹಿಂದ ಬರತಿದ್ದೆ. ನನ್ನ ಕೈಯಾಗೂ ಕೆಲವು ಸಾಮಾನ ಇದ್ದವು.

ನಡುವ ಆಯಬೂ ನಿಂತು, ತಲಿಮಾಲಿನ ಗಂಟು ಸರಿಮಾಡಿ ನನ್ನ ಕಡೆ ನೋಡದ ಅಂದ, “ಗಂಟ ನಿಮ್ಮ ಮನಮಾನ ಒಗದ ನಾನು ತಿರುಗಿ ಹೋಗತೇನಿ.”

ಎಲ್ಲ 'ಹೋಗತೇನಿ, ಏನ ಮಾಡಾವ ಇದ್ದೇನೀ ಇದನ್ನೇನೂ ಅವ ಹೇಳಲಿಲ್ಲ. ಪಾಪ, ಇವುಗಳ ಯಾರ ಆಥಾರ ಸೈಕ್ಕೀತು ಎಂಬ ವಿಚಾರ ನನ್ನ ತಲ್ಲಾಗನೂ ಬರಲಿಲ್ಲ. ನನ್ನ ನೇರಳು ಹಾಂಗ ವುಂದಕ ವುಂದಕ ಸರೀತಿತ್ತು. ಕಾಲಾಗ ಧೂಕ ಹಾರತಿತ್ತು. ದೂರ ಪರಸಿದ ಬೈಲಿನಾಗ ಯಾರೂ ಕಾಣತಿದ್ದಿಲ್ಲ. ನಿಜನವಾದ ಬಸ್ಗರವಾಡಿ ಹಿಂದುಳಿದಿತ್ತು ಮತ್ತು ನಾನು.....ತಿರಂಗಿ ಹೊರಟಿದ್ದೆ.